

Wedding Invitation, Christening,
First Holy Communion, Mortuary
Cards & Religious Goods

Contact :
David & Company

Sharaf Manzil, 1st Floor,
650 J.S.S. Road, 2nd Dhobitalao
Lane, Mumbai 400 002
Tel.:2201 9010 / 2205 7394
Email:davidprinters@gmail.com
www.davidcompany.com



ಮೂಡ್‌ಬಿದ್ರಿ ವಾರಾಡೊ ಹಂತಾಚೆರ್ 'ದಿವೊ' ಆನಿ
'ದ ಸೆಕ್ಯೂಲರ್ ಸಿಟಿಜನ್' ಪತ್ರಿಕಾ ಅರ್ಗಾಂ,
ವರ್ಗಣಿ, ಇಸ್ತಿಹಾರಾಂ ಯಾ ಹೆರ್ ವ್ಯವಹಾರಾ
ಖಾತಿರ್ ಮಾರ್ಯ್ ಸಿರಿಲ್ ಪಿಂಟೊ ಹಾಕಾ ಸಂಪರ್ಕ್
ಕರ್ಯೆತ್

Subscriptions and Ad-
vertisements for 'THE
SECULAR CITIZEN' and
'DIVO' in Moodbidri area
are accepted:
Mr. MARK CYRIL PINTO
Taccode - 9164258882

ರಾಷ್ಟ್ರೀಯ ವಿಜ್ಞಾನ ದೀಪ್ತಿ ಆನಿ ಮೂಡ್ ಪಾತ್ಯೆಣಿ

ಭಾರತಾಂತ್ ಬುರ್ಜಾಂ
ಧಂಯ್ ವಿಜ್ಞಾನಾಚಿ ಆಸಕ್ತ್
ವಾಡಂವ್ಚ್ಯಾಕ್, ವಿಜ್ಞಾನಾಚ್ಯಾ
ಪ್ರಗತೆಚೊ ಫಳ್ ಯೊಕಾಕ್
ಪಾವೊಂವ್ಚ್ಯಾಕ್, ಯೊಕಾ ಧಂಯ್
ವೈಜ್ಞಾನಿಕ್ ಮನೋಭಾವ್
ಚಡಾಂವ್ಚ್ಯಾಕ್ ಭಾರತಾಚೊ
ವಿಜ್ಞಾನಿ ಆನಿ ತಂತ್ರ್ ಜ್ಞಾನಿ
ಖಾತೊ 1986 ಇಸ್ವೆ ಥಾವ್ನ್
ಹರೈಕಾ ವರಾ ಪೆಬ್ರೆರಿಚ್ಯಾ 28
ತಾರಿಕೆರ್ ರಾಷ್ಟ್ರೀಯ ವಿಜ್ಞಾನಿ
ದೀಪ್ತಿ ಆಚರಣ್ ಕರ್ತಾ. ಹೊ
ದೀಪ್ತಿ ವಿಂಚುಂಕ್ ಕಾರಾಣ್, ತ್ಯಾ
ದೀಪ್ತಿ, 1928 ಇಸ್ವೆಂತ್ ಸರ್
ಸಿ.ವಿ. ರಾಮಾನಾನ್ ರಾಮನ್
ಪರಿಣಾಮ್ ಸಂಸೋದ್
ಜಾಹಿರ್ ಕೆಲ್ಲೊ ಆನಿ ತಾಕಾ
ಬೌತ್ ಶಾಸ್ತ್ರಾಂತ್ ನೊಬೆಲ್
ಪುರಸ್ಕಾರ್ 1932 ಇಸ್ವೆಂತ್
ಲಾಬುಲ್ಲೊ. ಆಜ್ ಹೊ
ಸಂಸೋದ್ ಭೊವ್ ಉಪ್ಕಾರಾಚೊ
ಜಾಲಾ. ಆಸ್ತೆಂತ್ ಕೆನ್ನರ್ ಪಿಡಾ
ಸೊದುನ್ ವೊಕಾತ್ ದಿಂವ್ಕ್ ಸೈತ್
ಹಾಚೊ ಉಪ್ಯೋಗ್ ಜಾತಾ.
1932 ಉಪ್ರಾಂತ್ ಖಿಯಾಂಯಿ
ಭಾರತೀಯ್ ನಾಗರಿಕಾಕ್
ವಿಜ್ಞಾನಾಂತ್ ನೊಬೆಲ್

ಪುರಸ್ಕಾರ್ ಲಾಬುಂಕ್
ನಾ ಪೂಣ್ ಭಾರತಾಂತ್
ಜಲ್ಮೊನ್, ವಿದೇಶಾಂನಿಂ
ಸಂಸೋದ್ ಕೆಲೆಲ್ಯಾ
ಹರಗೊವಿಂದ್ ಖೊರಾನಾ, ಡಾ.
ಸುಬ್ರಮಣ್ಯಾ ಚಂದ್ರಶೇಖರ್ ಆನಿ
ವೆಂಕಟ ರಾಮಾನ್ ಹಾಂಕಾ



ಹೊ ಪುರಸ್ಕಾರ್ ಲಾಬ್ಲಾ.
ಆಮ್ಚ್ಯಾ ದೇಶಾಂತ್
ಬಾಹ್ಯಾಕಾಶ್ ಸಂಸೋಧನ್
ಆನಿ ಅಣು ಸಕ್ತ್ ಹ್ಯಾ
ದೋನ್ ಕ್ಷೇತ್ರಾಂನಿ ವಿಶೇಸ್
ಪ್ರಗತಿ ಜಾಲ್ಯಾ ಹ್ಯಾ ಕ್ಷೇತ್ರಾಂನಿಂ
ಭಾರತ್ ದೇಶ್, ಅಮೇರಿಕಾ,
ರಷ್ಯಾ ಆನಿ ಯುರೊಪ್
(10ವ್ಯಾ ಪಾನಾರ್ ವಾಚ್)

ಭಿತರ್-ಭಾಯ್ರ್ ಹೇಶಾಚಾ ಶಾಂತಿಕ್ ಕಾಶರ್!

ಭಿತರ್ ದೀಪ್ತಿ
ಆಮ್ಚೆ ದೇಶಾಂತ್ 72-ವೊ
ಗಣತಂತ್ರ್ ದೀಪ್ತಿ (ರಿಪಬ್ಲಿಕ್-
26.1.2021) ಸಂಭ್ರಮಾ
ಸಂದರ್ಭಾರ್ ಡೆಲ್ಲಿ ಸವಂ
ಚಡಾವತ್ ಶೆರಾಂನಿ ಜಾಲ್ಲೊ
ಗಲಾಟೊ-ಪ್ರತಿಭಟನ್ ದೆಕ್ತಾನಾ
ಫುಡ್ಲೆ ದೀಪ್ತಿ ಭಾರಿಚ್ ಆಶಿಸ್ತೆಚೆ
ಆನಿ ವ್ಹಳ್ಳ್ಯಾಂಚೆ ಜಾಂವ್ಕ್ ಪುರೊ
ಮ್ಹಣ್ ದುಬಾವ್ ಮಾರ್ತಾ. ಆಸಲ್ಯಾ
ಆರಾಜಿಕತಾಚಿ ಆವಸ್ಥಾ ರುತಾ
ಜಾವ್ನ್ ರಾಜ್ ಕರುಂಕ್ ಕೇಂದ್ರ
ಸರ್ಕಾರಾಚಾ ನವ್ಯಾ ಕಾನೂನಾ
ವಿರೋಧ್ ರಯಾಂಚಿ ಚಳ್ಳಳ್
ಮುಕೆಲ್ ಕಾರಣ್ ತರಿ ಇಡ್ಯಾಂತ್
ರಾಜಕೀಯ್ ವಿರೋಧ್ ಪಾಡ್ತಿ-
ಫುಡಾರಿಂನಿ ಹೆರ್ ವಿಷಯ್
ಚೆಳ್ವೆಲ್ಯಾನ್ ಗಜಾಲ್ ಎಕ್ಸಮ್
ಪಾಡ್ ಜಾವ್ನ್ ಆಡಳ್ತೆದಾರಾಂಕ್
ಆನಿ ಪೊಲಿಸಾಂಕ್ ಭಾರಿಚ್
ಸತಾಯ್ತಾ.
ಪರಿಣಾಮ್ ಜಾವ್ನ್
ದೇಶಾಚಾ ವ್ಹಸ್ತು ಉತ್ಪನ್ನಾಕ್,
ಆಮದ್ ಆನಿ ರಫ್ತು ಕಾರ್ಯ
ಕ್ರಮಾಕ್ ಆನಿ ಆರ್ಥಿಕ್ ಬಳಾಕ್
ಮಾರ್ ಬಸ್ಲಾ ಮಾತ್ರ್ ನ್ಹಯ್
ಆಂತರಾಷ್ಟ್ರೀಯ್ ವರ್ತುಲಾಂನಿ
ದೇಶಾಚೆಂ ನಾಂವ್ ಪಾಡ್
ಜಾತಾ!

ಭಾಯ್ರ್ ಜಾಗತಿಕ್ ದಿಸ್ವಿಂತ್- ಸುರಕ್ಯಾಂತ್ ದೇಶ್ ವಯ್?

ಆಮ್ಚೊ ದೇಶ್ ಸವ್ಯಾಸ್ ತರಿ ಖಂಡಿತ್ ಥರಾನ್ ತಾಂತ್ರಿಕ್,
ಆರ್ಥಿಕ್ ಆನಿ ಮಿಲಿಟ್ರಿ ವಿಶಯಾಂನಿ ಪ್ರಗತೆಚಿಂ ಮೆಟಾಂ ಕಾಡ್ತಾ ಆನಿ ತ್ಯಾ
ವರ್ವಿಂ ಜಾಗತಿಕ್ ಸವೆಂ ಆಂತರಾಷ್ಟ್ರೀಯ್ ವರ್ತುಲಾಂನಿ ಮರ್ಯಾದ್
ಚೊಡುಂಕ್ ಸಕ್ತಾ ಮ್ಹಣ್ಣೆಂ ತೀರ್ಪ್ ಹೆವ್ಚ್ಯಾ ಧಾ ವರ್ಸಾಂನಿ ಭಳಾಧಿಕ್
ಜಾಲಾಂ ಮ್ಹಣ್ಣೆತ್. ಪುಣ್ ತಿತ್ಲ್ಯಾಚ್ ಮಾಪಾನ್ ಪುಣ್ ವಿರೋಧ್
ದಿಶಾನ್ ಆಮ್ಚಾ ಪರ್ಜೆ ಮಧೆಂ ರಾಜಕೀಯ್, ಧಾರ್ಮಿಕ್, ಭಾಶೆವಾರ್
ಆನಿ ಪ್ರಾದೇಶಿಕ್ ಭಿನ್ನಾಭಿಪ್ರಾಯ್ ಸವೆಂ ಪಂತಾಟಾ ಮನಸ್ತಾಪ್‌ಯೊ
ವಾಡ್ಲಾಂ ಸವೆಂ ಆಶಾಂತಿ ವಿಕಾರ್ತಾ ಮ್ಹಣ್ಣಾಕ್ ದುಬಾವ್ ನಾಂ. ಪ್ರತ್ಯೇಕ್
ಜಾವ್ನ್ ಪ್ರಾಂತ್ಯಾ ಮಧೆಂ ವ್ಹಾಳ್ಣಾ ನ್ಹಯಾಂ ಖಾತಿರ್ ಆನಿ ಶರಾಯಿಲ್ಲಾ
ಗಡಿವಿಶಿಂ ಕಚ್ಚಾಟ್ ಚಡ್ಲಾ!
"ಕಾಳ್ಜ್ಯಾ ಮೊಡಾಕ್ ರುಪ್ಯಾಳಿ ದೇಗ್" ಮ್ಹಳ್ಳ್ಯಾಬರಿ ಹೆವ್ಚಿನ್
ಫುಡೆಲ್ಯೊ ದೋನ್ ಸಂಗಿಂ ಭಾರತಾಕ್ ತಿಕ್ಚೆ ಭುಜಂವ್ಕ್ ಸಕ್ಲ್ಯಾತ್.
ಪಯ್ಲಿ ಸಂಗತ್ ಜಾವ್ನ್ ಟಿಬೆಟ್ ಗಡಿವಿಶಿಂ ಹೆಟ್, ಮಾರ್-ಫಾರ್ ಆನಿ
ಆಪ್ರಚಾರ್ ಕರ್ಚಿಂ ಚೀನಾ ಆತಾಂ ಝಗ್ಡೆಂ ರಾವಂವ್ಕ್ (ನಿಮಾಣೆಂ 20
ಜನೆರ್) ಸಂವಾದಾನ್ ಸೊಡ್-ದೊಡಿಕ್ ಒಪ್ಪಾಂ!
ದುಸ್ರಿ ಸಂಗತ್ ಜಾವ್ನ್ ಚೀನಾ ಆನಿ ಪಾಕಿಸ್ತಾನ್ ಆಮ್ಕಾಂ ಸತಾಂವ್ಕ್
- ಆಪ್ರಚಾರ್ ಚಡಂವ್ಕ್ ಒದ್ದಾಡ್ಲಾ ವೆಳಿಂ ಭಾರತಾಕ್ ಪಾಟಿಂಯೊ
ದಿಲ್ಲೊ ಆಮೆರಿಕಾ ಆಧ್ಯಕ್ಷ ಟ್ರಂಪ್ ಪದ್ವಿ ಹೊಗ್ಡಾಯ್ತಾನಾ (ಜನೆರ್
24) ಭಿರಾಂತ್ಲೆಲ್ಯಾ ಆಮ್ಕಾಂ ಸಮಾಧಾನ್ ಆರ್ಪುನ್ ನವ್ಯಾ ಆಧ್ಯಕ್ಷ
ಬಿಡೆನಾನ್ ಮುಕೆಲ್ ತೀನ್ ಆಧಾರ್ ಮುಕಾರಿಲ್ಯಾಂತ್:
1) ಆಮೆರಿಕಾಂತ್ ಉದ್ಯೋಗ್ ಕರ್ತಾ ಹಜಾರೊಂ ಭಾರತೀಯಾಂಚಾ
ಪತಿಣೆಂಯೊ ಉದ್ಯೋಗ್ ಧರುಂಕ್ ವಿಶಿಷ್ಟ್ ರಿಯಾಯ್ತ್ (ಆದಿಂ
ಆಡ್ವರ್ಲೆಲಿ) ಮುಕಾರಿಲ್ಯಾ (H4A ವಿಜಾ).
2) ಪೆರ್ಫಿಕ್ ಸಾಗೊರಾಂತ್ ಚೀನಾ ಝಜಾ ತಾರ್ಲಾಂಚಿ ಬಡಾಯ್
ಆಡ್ವಳ್ ರಾವಂವ್ಕ್ ಆಮೆರಿಕಾ-ಜಪಾನ್-ಆಸ್ಟ್ರೇಲಿಯಾ ಮೆಳಾಂತ್
ಭಾರತಾಕ್ಯೊ ರೀಗ್ ದಿಲ್ಯಾ (QUAD)!
3) ಭಾರತಾಚಾ ವಿಶಾಲ್ ಧೋರಣಾನ್ ತೆಣೆ ರಷ್ಯಾ-ಯುರೊಪ್ ಆನಿ
ಹೆಣೆಂ ಇಜ್ರಾಯೆಲ್-ಆರ್ಭಿ ರಾಷ್ಟ್ರಾಂ ಸಂಗಿಂ ರಚ್ಲೆಲ್ಯಾ ವ್ಯಾಪಾರ್-
ಮಿಲಿಟ್ರಿ ವ್ಯವಹಾರಾಕ್ ಪರ್ವಣ್ಣಿ ಮುಕಾರಿಲ್ಯಾ (ಆಮೆರಿಕಾಕ್ ಆಡ್
ನಾಸ್ತಾಂ)!

Eat To Live Rather Than Living To Eat

The difference is, Eat
to Live vs. Live to Eat.
and perhaps that is
why the French are so slender
as a people. They aren't
living to eat, but eating to
live---it's something they do
because they have to, not
something they do for the
sake of pleasure.

Those who "Live to
Eat" view food as
something more in
their life than just
fuel. It can mean
comfort, family,
friends, happiness,
lifestyle or stress
release. When food
takes on greater meaning
than its nutrients we start
running into troubles. Those
who 'live to eat' may find
making healthy, positive
eating changes very chal-

lenging. To them,
it's more than
just food but it is
about what food
means to them.

The key is striking the bal-
ance that allows us to enjoy
food when we want while
being mindful of and listen-
ing to our natural
hunger signals. We
should choose nour-
ishing, healthy foods
whenever we can
because we know
there will be special
occasions when we
will choose not to
and instead will in-
dulge and enjoy it. It's not
about restriction and it is
about balance.


More than just eating, we
should pay heed to the fact

that wastage should
be avoided at any
cost. Live and let oth-
ers live is applicable
to food also. We should
share our food and see
that more salads and fruits
consumed can make your
food schedule more mean-
ingful. Cricketers keep a
strict schedule of their eat-
ing habits. Alan Knott the
English wicket keeper was
a fitness fanatic as he was
practising yoga for his regu-
lar fitness time table. He
used to fill his stomach with
water and then eat less to
maintain his physical fit-
ness.

I have seen how food can
negatively affect the lives
of people. Too much of
(Contd.... on pg. 2)



Jayanthi Subramaniam



ಎಡಿ ನೆಟ್ಟೊ

ದಿಶ್ಚಿಂತ್ ಭಾಜಪಾಕ್ ವಿಕಾರ್ತಾತ್.
"ಗುಡ್ಯಾಕ್ ಗುಡೊ ಆಡ್"
ಮ್ಹಳ್ಳ್ಯಾಬರಿ ಭಾಜಪಾಯೊ
ವಿರೋಧ್ ಫುಡಾರಿವಿಶಿಂ
ಆಪ್ರಚಾರ್ ಚಲಯ್ತಾ ಆನಿ ತ್ಯಾ
ವರ್ವಿಂ ಹಯೆಕಾ ಪ್ರದೇಶಾಂತ್
ವಿಕಾನ್ಯೆಕಾ ರಿಶಿನ್ ಪ್ರತಿಭಟನ್
ಚಲ್ತಾನಾ ದೇಶಾಚಿ ಶಾಂತಿ
ಭಿಗಡ್ಲಾ!
(3ರಾ ಪಾನಾರ್ ವಾಚ್)

ಕರೆಜ್ಯಾಚಿ ವಾಟ್ ಸಾಂತ್ ಜುಜೆಚಾ ಮೆಟಾಂನಿಂ..

ಹಯೆಕಾ ವರ್ಸಾ ಕರೆಜ್ಯಾಚಾ ವಾಟೆರ್ ಆಮಿ ಬೆಟ್ ದಿಂವ್ಚೊ ಏಕ್ ವರ್ತೊ ಸಾಂತ್ ಜಾವ್ನಾಸಾ ಸಾಂತ್ ಜುಜೆ. ಹೆಂ ವರಸ್ ಸಾಂತ್ ಜುಜೆಚೆಂ ವರಸ್. ಆನಿ ಹ್ಯಾ ವರ್ಸಾ ಆಮಿ ಪ್ರತ್ಯೇಕ್ ಜಾವ್ನ್ ಕರೆಜ್ಯಾಚೆಂ ದೀಸ್ ಸಾಂತ್ ಜುಜೆಚಾ ಮೆಟಾಂನಿಂ ಕಾಡ್ಲಾರ್ ಆಮಿ ಆಮ್ಚ್ಯಾ ಕರೆಜ್ಯಾಚಾ ದಿಸಾಂಕ್ ನವೊ ಅರ್ಥ್ ದಿಲ್ಲಾ ಪರಿಂ ಜಾತಾ.

ಸಾಂತ್ ಜುಜೆ ಕರೆಜ್ಯಾಚಾ ದಿಸಾಂನಿಂ ಆಮ್ಕಾಂ ಥೊಡಿಂ ಜಿವಿತಾಚಿ ಲಿಸಾಂವಾಂ ಶಿಕಯ್ತಾ ಆನಿ ತಿಂ ಲಿಸಾಂವಾಂ ಆಮಿ ಆಮ್ಚಿಂ ಕರುಂಯಾ. ಹಿಂ ಜಾವ್ನಾಸಾತ್ ಥೊಡಿಂ ಜಿವಿತಾಚಿ ಲಿಸಾಂವಾಂ ಸಾಂತ್ ಜುಜೆಚಾ ಮಜತೆನ್ ಆಮಿ ಕಾಳ್ಜಾನ್ ಆನಿ ಮತಿನ ಆಮ್ಚಿ ಕರುನ್ ಘೆಂವ್ಚಿಂ: 1. ಮೌನ್ಸಣ್, 2. ವಿಧೇಯ್ಣ್, 3. ವಿಶ್ವಾಸ್ಣ್, 4. ನೀತಿವಂತ್ಣ್, 5. ಖಾಲ್ತೆಪಣ್, 6. ನಿತಳ್ ಮಯಾಮೋಗ್, 7. ಪೆಲ್ಯಾಂಕ್ ಬರೆಂ ಮರಣ್ ಮರೊಂಕ್ ಕುಮಕ್, 8. ಪೆಲ್ಯಾಂಚಾ ಗರ್ಜೆಕ್ ಪೋಷಣ್-ರಕ್ಷಣ್.

1. **ಮೌನ್ಸಣ್:** ಕರೆಜ್ಯಾಚಾ ಕಾಳಾರ್ ಕೀರ್ತನ್ಕಾರ್ ಆಮ್ಕಾಂ ಜಾಗಯ್ತಾ: ದೆವಾಚೊ ತಾಳೊ ಆಯ್ಕತಾನಾ ತುಂಚಿಂ ಕಾಳ್ಜಾಂ ದಾರುಣ್ ಕರಿನಾಕಾತ್. ದೆವಾಚೆಂ ಉತಾರ್ ಆಯ್ಕೊಂಕ್ ಮೌನ್ಸಣ್ ಚಡ್ ಗರ್ಜೆಚೆಂ. ಡಿಯಿಟ್ರಿಕ್

ಬೊನೊಹೊಫರ್ ಸಾಂಗ್ತಾ: ಹಯೆಕಾ ದಿಸಾ ಸಾಕಾಳಿಂಚಿ ಪ್ರಥಮ್ ಘಡಿಂ ಆಮಿ ಮೌನ್ ಜಾವ್ನಾಸಾ ಕಿತ್ಯಾಕ್ ತ್ಯಾ ದಿಸಾಚೆಂ ಪ್ರಥಮ್ ಉತಾರ್ ದೆವಾಥಾವ್ನ್ ಆಮ್ಕಾಂ ಲಾಬ್ತಾ. ತಸೆಂಚ್ ತ್ಯಾ ದಿಸಾಚಿ ನಿಮಾಣಿ ಘಡಿ ಆಮಿ ಮೌನ್ ಜಾವ್ನಾಸಾಂವ್ ಕಿತ್ಯಾಕ್ ತ್ಯಾ ದಿಸಾಂಚೆಂ ನಿಮಾಣೆಂ ಉತಾರ್ ದೆವಾಚೆಂ ಜಾವ್ನಾಸಾಂವ್. ದೆವಾಚಿ ಪ್ರಥಮ್ ಬಾಸ್ ಸಾಸಣ್ ಮೌನ್ಸಣ್, ಪೂಣ್ ಸಂಸಾರಾಚಿ ಪಯ್ಲಿ ಬಾಸ್ ಅವಾಜ್ ರಾಟವೊಳ್. ಕರೆಜ್ಯಾಚಾ ಕಾಳಾರ್ ಸಂಸಾರಾಚಾ ಅವಾಜಾಕ್ ಪಾಟ್ ಕರುನ್ ಮೌನ್ಸಣಿ ದೆವಾಚಿ ಉತಾರ್ ಆಯ್ಕೊನ್, ನಿಯಾಳ್ ಕರುನ್, ಮಾಗ್ಲೆಂ ರಜಾರ್ ಕರುಂಕ್ ಕಾಳ್ ಖರ್ಚಿಜಾಯ್. ಸಾಂತ್ ಜುಜೆ ವಾಂಚೆಲಾಚಾ ಪಾನಾಂನಿಂ ಸಂಪೂರ್ಣ್ ಮೌನ್ಸಣ್ ಅಚರಣ್ ಕೆಲೆಂ. ಪೂಣ್ ತಾಣೆಂ ದೇವ್-ಮನಿಸ್ ಜಾಲ್ಲ್ಯಾ ಪವಿತ್ರ್ ಸಬ್ದಾಕ್ ದೆಕ್ಲೆಂ, ಯೇವ್ಕಾರ್ ಕೆಲೊ, ಮಜತ್ ದಿಲಿ, ಪೋಷಣ್ ಕೆಲೆಂ, ಮಯಾಮೋಗಾನ್ ದೆಕ್ಲೆಂ, ಮೌನ್ಸಣಿ ಜೀವಂತ್ ಸಾಕ್ ದಿಲಿ.

2. **ವಿಧೇಯ್ಣ್:** ಕರೆಜ್ಯಾಚಾ ಕಾಳಾರ್ ದೆವಾಚಾ ಖುಶೆಕ್ ಸಂಪೂರ್ಣ್ ಖಾಲ್ ಜಾಂವ್ಚೆ. ಜಿವಿತಾಚಾ ಪಯ್ಲಾರ್ ದೋನ್ ಸಂಗಿಂ ಆಮಿ ಕರುಂಕ್ ಆಸಾತ್: ಪಯ್ಲೆಂ ಆಮ್ಚ್ಯಾ ಜಿವಿತಾಂತ್ ದೆವಾಚಿ

ಖುಶಿ ಕಿತೆಂ ಮ್ಹಣ್ ಪಾರ್ಕುಂವ್ಚಿ, ದುಸ್ರೆಂ ದೆವಾಚಿ ಖುಶಿ ಕಿತೆಂ ಮ್ಹಣ್ ಕಳಿತ್ ಜಾಲ್ಲ್ಯಾ ನಂತರ್ ದೆವಾಚಾ ಖುಶೆಕ್ ಖಾಲ್ತೆಮಾನ್ ಘಾಲ್ಚಿ. ಹಿಚ್ ಜಾವ್ನಾಸಾ, ಪವಿತ್ರ್ ಕುಟ್ಮಾಚಾ ತೇಗಾ ಸಾಂದ್ಯಾಂ ಜೆಜು, ಮರಿ ಆನಿ ಜುಜೆಚಿ.

3. **ವಿಶ್ವಾಸ್ಣ್:** ಪವಿತ್ರ್ ಪುಸ್ತಕಾಂತ್ ದೆವಾಚೆಂ ಸೆವಕ್ ದೆವಾಕ್ ತೆಂ ಸಂಪೂರ್ಣ್ ಪ್ರಾಮಾಣಿಕ್ ತಸೆಂಚ್ ವಿಶ್ವಾಸಿ. ದೆವಾಚೆರ್ ತೆಂ ಪಾತ್ಯೆಲೆಂ, ದೆವಾಚೆರ್ ತೆಂ ಭರ್ವಾಸ್ಲೆಂ, ದೆವಾಚಾ ಉತ್ರಾಂಚೆರ್ ತೆಂ ಸಂಪೂರ್ಣ್ ವಿಶ್ವಾಸಿ ಜಾವ್ನ್ ತೆಂ ಜಿಯೆಲೆಂ. ಬಾವಾಡ್ಚೊ ಬಾಪಯ್ ಪರ್ಯಾ ಸೊಲ್ಲ್ಯಾಂತ್ ದೆವಾಚಾ ಬಾಸಾವ್ಣ್ಯಾಂಕ್ ಸಂಪೂರ್ಣ್ ವಿಶ್ವಾಸ್ ಪಾಟವ್ನ್ ಜಿಯೆವ್ನ್, ದೆವಾಚಾ ಪರೀಕ್ಷೆಂತ್ ಜೆಕೊವ್ನ್ ಸರ್ವ್ ಜನಾಂಗಾಚೊ ವಿಶ್ವಾಸಿ ಬಾಪಯ್ ಜಾವ್ನ್ ಅಮರ್ ಜಾಲೊ. ತ್ಯಾಚೆ ಪರಿಂ ನವ್ಯಾ ಸೊಲ್ಲ್ಯಾಂತ್ ಬಾಗೆವಂತ್ ಮರಿ ತಸೆಂಚ್ ಸಾಂತ್ ಜುಜೆ ದೆವಾಚಾ ಬಾಸಾವ್ಣ್ಯಾಂಕ್ ಸಂಪೂರ್ಣ್ ಪಾತ್ಯೆಣಿ ಪಾಟವ್ನ್ ವಿಶ್ವಾಸ್ಣಾಂತ್ ಆಪ್ಲಿ ಜಿವಿತ್ ಸಮರ್ಪಿತ್ ಕೆಲೆಂ. ಕರೆಜ್ಯಾಚೊ ಕಾಳ್ ದೆವಾಚಾ ಬಾಸಾವ್ಣ್ಯಾಂಕ್ ಸಂಪೂರ್ಣ್ ವಿಶ್ವಾಸ್ ಪಾಟಾಚೊ ಕಾಳ್. ಕರೆಜ್ಯಾಚಿ ಪರ್ಜಾ ಆಮಿ ಜಾವ್ನ್ ದೆವಾಚಾ ಉತ್ರಾಂಕ್ ಚಡಿತ್ ಮಹತ್ವ್ ದೀವ್ನ್, ದೆವಾಚಾ ಬಾಸಾವ್ಣ್ಯಾಂಕ್ ಚಡ್ ಗಮನ್ ದೀವ್ನ್ ದೆವಾಚಿ ವಿಶ್ವಾಸಿ ಭಕ್ತ್ ಜಾಂವ್ಚೊ ಕಾಳ್.

4. **ನೀತಿವಂತ್ಣ್:** ವಾಂಚೆಲಾಚಾ ಪಾನಾಂನಿಂ ಸಾಂತ್ ಜುಜೆಚೆಂ ವ್ಯಕ್ತಿತ್ವಾಚೆಂ ವಿವರಣ್ ಹ್ಯಾ ಪರಿಂ ಆಸಾ: ಸಾಂತ್ ಜುಜೆ ನೀತಿವಂತ್ ವ್ಯಕ್ತಿ (ಮಾತೆವ್ 1:19). ನೀತಿವಂತ್ ಮ್ಹಳ್ಯಾರ್ ದೆವಾ ಸಂಗಿಂ ತಸೆಂ ಪೆಲ್ಯಾ ಸಂಗಿಂ ಸಾರ್ಕೆಂ ಸಂಬಧ್ ಆಸ್ಚೊ ವ್ಯಕ್ತಿ. ಆಪ್ಲಿ ಖುಶಿ ದೆವಾಚಾ ಖುಶೆಕ್ ತಾಳ್ ಪಡ್ಚಾಪರಿಂ ಜಿಯೆಂವ್ಚೊ ವ್ಯಕ್ತಿ. ಸಾಂತ್ ಜುಜೆ ಪರಿಂ ಕರೆಜ್ಯಾಚಾ ದಿಸಾಂನಿಂ ದೆವಾ ಆನಿ ಆಮ್ಚ್ಯಾ ಮದ್ಲೊ ಸಂಬಧ್ ಆಮಿ ಸಾರ್ಕೊ ಕರ್ಯಾಂ ತಸೆಂಚ್ ಆಮ್ಚ್ಯಾ ಆನಿ ಪೆಲ್ಯಾ ಸಂಗಿ ಸಂಬಧ್ ಮಯಾಮೋಗಾನ್ ರುತಾಂ ಕರ್ಯಾಂ.

5. **ಖಾಲ್ತೆಪಣ್:** ಖಾಲ್ತೆಪಣ್ ಮ್ಹಳ್ಯಾರ್ ಆಮ್ಚ್ಯಾ ಜೀವನಾಂತ್



ಪ್ರಥಮ್ ಸ್ಥಾನ್ ದೆವಾಕ್ ದಿಂವ್ಚೆಂ, ದುಸ್ರೆಂ ಸ್ಥಾನ್ ಹೆರಾಂಕ್ ದಿಂವ್ಚೆಂ ಆನಿ ನಿಮಾಣೆಂ ಸ್ಥಾನ್ ಆಮಿ ಆಮ್ಕಾಂಚ್ ದಿಂವ್ಚೆಂ. ಪವಿತ್ರ್ ಕುಟ್ಮಾಂತ್ ಸಾಂತ್ ಜುಜೆನ್ ಪಯಿಲ್ಲೊ ಮಾನ್ ಜೆಜುಕ್ ದಿಲೊ, ದುಸ್ರೊ ಮಾನ್ ಮರಿಯೆಕ್ ದಿಲೊ, ಆನಿ ತಾಚೆಂ ಜೀವನ್ ದೆವಾಚಾ ಖುಶೆಕ್ ಖಾಲ್ ಜೆಜು ಮರಿಯೆ ಖಾತಿರ್ ಖರ್ಚಿಲೆಂ. ಕರೆಜ್ಯಾಚಾ ಕಾಳಾರ್ ಆಮಿ ನಿಯಾಳ್ ಖೆಚೊ ಮಿಸ್ತ್ರ್ ಜಾವ್ನಾಸಾ: ಸೊಮಿ ಜೆಜುನ್ ಆಪ್ಲೆಂ ದೇವ್ಣ್ ಖಾಲಿ ಕೆಲೆಂ, ಆಪ್ಲೆಂ ಮನ್ಶ್ಯಾಪಣ್ ಸೆವಕಾಚಾ ರೂಪಾರ್ ಖಾಲಿ ಕೆಲೆಂ, ನಂತರ್ ಖುರ್ಸಾಂಚಾ ಮರ್ಣಾಂ ರೂಪಿ ತಾಣೆಂ ಆಪ್ಣಾಂಕ್ ಸಂಪೂರ್ಣ್ ಖಾಲಿ ಕರುನ್ ದೇವ್ ಬಾಪಾಕ್ ಸಮರ್ಪಿತ್ ಕೆಲೆಂ.

6. **ನಿತಳ್ ಮಯಾಮೋಗ್:** ದೇವ್ ಜಾವ್ನಾಸಾ ಮೊಗ್ (ಆಗಾಫೆ). ಹಯೆಕಾ ಕ್ರಿಸ್ತಾಂವ್ ಭಕ್ತಾಚೆಂ ಪಯ್ಲೆಂ ನಾಂವ್ ಮಯಾಮೋಗ್; ಮದ್ಲೆಂ ನಾಂವ್ ಮಯಾಮೋಗ್, ಆನಿ ನಿವಾಣೆಂ ನಾಂವ್ ಮಯಾಮೋಗ್ ಕಿತ್ಯಾಕ್ ಮ್ಹಳ್ಯಾರ್ ಮಯಾಮೋಗಾಚಾ ದೆವಾನ್ ಆಮ್ಕಾಂ ಮಯಾಮೋಗಾನ್ ರಚುನ್ ಮಯಾಮೋಗಾನ್ ಜಿಯೆಂವ್ಕ್ ಅಪವ್ಣೆಂ ದಿಲಾ. ತ್ಯಾ ದೆಕುನ್ ಸಾಂತ್ ಜುಜಾಂವ್ಚ್ಯಾ ವಾಂಚೆಲಾಚಾ ಆದೇಶಾ ಪ್ರಕಾರ್ ಆಮಿ ಸೊಮಿಯಾಚಾ ಮೊಗಾಂತ್ ರಾವ್ತಾಂವ್ ತಸೆಂಚ್ ಏಕಾಮೆಕಾಚೊ ಮೊಗ್ ಕರುಂಕ್ ಆಮ್ಕಾಂ ಆಪವ್ಣೆಂ ಲಾಭ್ಲಾ. ಸಾಂತ್ ಜುಜೆ ಆಪ್ಣ್ಯಾ ನಿತಳ್ ಮಯಾಮೋಗಾನ್ ಪವಿತ್ರ್ ಕುಟ್ಮಾಚೊ ವ್ಹಡಿಲ್ ಜಾವ್ನ್ ಮರಿ ಆನಿ ಜೆಜುಚಿ ಜತನ್ ಘೆತಾಂ ತಸೆಂಚ್ ಕಷ್ಟಾಂ ದುಃಖಾಂತ್, ಸುಖ್ ಸಂತೊಸಾಂತ್ ಸಂಪೂರ್ಣ್ ಸಾಂಗಾತ್ ದಿತಾ. ಕರೆಜ್ಯಾಚಾ ಕಾಳ್ ಏಕಾಮೆಕಾ ಸಂಗಿಂ

ಮಯಾಮೋಗಾನ್ ತಸೆಂಚ್ ಭಗ್ತಾಣೆಂ ರಾಜಿ ಸಂದಾನಾನ್ ಜಿಯೆಂವ್ಚೊ ಕಾಳ್ ಜಾವ್ನಾಸಾ.

7. **ಪೆಲ್ಯಾಂಕ್ ಬರೆಂ ಮರಣ್ ಮರೊಂಕ್ ಕುಮಕ್:** ಸಾಂತ್ ಜುಜೆ ಬರೆಂ ಮರ್ಣಾಂಚೊ ಶಾರೊಶಿ ಸಾಂತ್ ಜಾವ್ನಾಸಾ. ತತ್ತ್ ಶಾಸ್ತ್ರಿ ಹಾಡೆಗರ್ ತಾಚ್ಯಾ ಚಿಂತ್ಪಾಂ ಪ್ರಕಾರ್ ಮರಣ್ ಜಾವ್ನಾಸಾ ಮನ್ಶ್ಯಾ ಜಿವಿತಾಂತ್ ಚಡ್ ಅರ್ಥಾಭರಿತ್ ಘಟನ್. ಹೆಂ ಘಟನ್ ಕೊಣಾಯ್ಕೆ ಚುಕೊಂವ್ಕ್ ಅಸಾಧ್ಯ್, ಹೆಂ ಘಟನ್ ಹಯೆಕ್ ಜಿವಿತಾಂತ್ ದೆವಾನ್ ನಿರ್ಮಿಲ್ಲ್ಯಾ ಕಾಳಾರ್ ಯೆತಾ. ಸಾಂತ್ ಜುಜೆ ಬರೆಂ ಮರ್ಣಾಂಚೊ ಪಾತ್ಯೊನ್ ಜಾವ್ನಾಸಾ. ವಾಂಚೆಲಾಂತ್ ದಾಕ್ಟೊ ನಾ ಜಾಲ್ಯಾರೀ ಭಾಗೆವಂತ್ ಕುಟ್ಮಾಂತ್ ಪಯಿಲ್ಲೊ ದೆವಾದಿನ್ ಜಾಲ್ಲೊ ಸಾಂತ್ ಜುಜೆ, ನಂತರ್ ಜೆಜು ಖುರ್ಸಾರ್ ಆನಿ ಭಾಗೆವಂತ್ ಮರಿ. ಜುಜೆಚಾ ಮರ್ಣಾಂಕ್ ಜೆಜು ಮರಿ ಹಾಜರ್ ಆಸ್ಲಿ. ತ್ಯಾ ದೆಕುನ್ ಹೆರಾಂಚಾ ತಸೆಂಚ್ ಆಮ್ಚ್ಯಾ ಜಿವಿತಾಚಾ ಅಂತಿಮ್ ಘಡಿಯೆ ಸಾಂತ್ ಜುಜೆಚಿ ಮಜತ್ ಮಾಗ್ಚಿ ರಿವಾಜ್ ಅರ್ಥಾಭರಿತ್ ಜಾವ್ನಾಸಾ. ಕರೆಜ್ಯಾ ಕಾಳಾರ್ ಖುರ್ಸಾಂ ಮುಳಿ ದಿಂಬ್ಯೆರ್ ಆಸ್ತಾನಾ ಬರೆಂ ಮರ್ಣಾಂಚೆಂ ಆಮ್ಕಾಂ ತಸೆಂಚ್ ಪೆಲ್ಯಾಂಕ್ ಖಾತಿರ್ ಮಾಗೊಂಕ್ ಆಮಿ ವಿಸ್ತೊಂವ್ಕ್ ನಜೊ.



ಫಾದರ್ ಜೋರ್ಜ್ ಒಲಿವೇರಾ, ಬೆಂಗೂರು

8. **ಪೆಲ್ಯಾಂಚಾ ಗರ್ಜೆಕ್ ಪೋಷಣ್-ರಕ್ಷಣ್.** ಕರೆಜ್ಯಾಚಾ ಕಾಳಾರ್ ಸಂಪರ್ಕ್ ಕರುಂಕ್ ತೀನ್ ಜನಲಾಂ ಆಸಾತ್: ದೆವಾಲಾಗಿಂ ಸಂಪರ್ಕ್ ಕರುಂಕ್ ಮಾಗ್ಣ್ಯಾಂಚೆಂ ಜನಲ್; ಪೆಲ್ಯಾಲಾಗಿಂ ಸಂಪರ್ಕ್ ಕರುಂಕ್ ದಾನ್ ಧರ್ಮಾಂಚೆಂ ಜನಲ್; ಆನಿ ಆಮ್ಕಾಂಚ್ ಫಾವೊತೆಂ ಪರಿಂ ಸಂಪರ್ಕ್ ಕರುಂಕ್ ಉಪಾಸಾಚೆಂ ಜನಲ್. ಹಿಂ ತೀನಿಂ ಜನಲಾಂ ಆಮಿ ಕರೆಜ್ಯಾಚಾ ದಿಸಾಂನಿಂ ದಾಂಪುಕ್ ನಜೊ. ತಿಂ ಆಮಿ ಉಗ್ತಿಂ ದವರ್ನ್ ಕರೆಜ್ಯಾಚಾ ದಿಸಾಂನಿಂ ದೆವಾಚೊ ಸಂಪರ್ಕ್ ಕರುಂಕ್, ಪೆಲ್ಯಾಂಚೊ ಸಂಪರ್ಕ್ ಆಸಾ ಕರುಂಕ್ ಆನಿ ಆಮಿ ಉಪಾಸಾಚಾ ಅನ್ವೇಗಾಂತ್ ಆಮ್ಕಾಂಚ್ ನಿತಳ್ ಕರುಂಕ್ ಉಪ್ಯೋಗ್ ಕರಿಜಾಯ್, ಸಾಂತ್ ಜುಜೆಚಿ ಜಿಣಿ ಸಂಪೂರ್ಣ್ ಜಾವ್ನ್ ಭಾಗೆವಂತ್ ಕುಟ್ಮಾಚಾ ಪಾಲನ್-ಪೋಷಣ್-ರಕ್ಷಣಾಂತ್ ಖರ್ಚಿಲ್ಲೆಂ ಜಾವ್ನಾಸ್ಲೆಂ. ಸಾಂತ್ ಜುಜೆ ಹ್ಯಾ ಕರೆಜ್ಯಾಚಾ ಪಯ್ಲಾರ್ ತಾಚ್ಯಾ ವಿಂಚ್ಲಾರ್ ಮೆಟಾಂನಿಂ ಚಲೊಂವ್ಕ್ ಆಮ್ಕಾಂ ಸರ್ವಾಂಕ್ ಪ್ರೇರಣ್ ದಿಂವ್ಚಿ. ಸಾಂತ್ ಜುಜೆ ಆಮಾ ಪಾಸೊನ್ ವಿನಂತಿ ಕರ್.

(Contd....from pg. 1)

anything can be bad, moderation is important in all aspects of life. It is okay to enjoy food when you are eating, but eating to live a happy healthy life is very important for not just your health, but for the health of those around you. What I am trying to say here is that eating to live does not mean you have to eat or not eat any particular food. It means that your food should be meant to an end not your ultimate goal and concern.

Your food should be your friend that supports your journey whatever that journey is. Your food should support your happiness and well being, not steal from it. Your food should make your life more enjoyable and less stressful not the other way around. Food should give you energy to achieve your goals, to help you become the best you can, it shouldn't steal your energy and focus. Food should be natural and nurturing like sleep: you want to sleep and get rest – you go and sleep, have a nap, you want to eat and give your body nourishment – you should

go and eat the food that is nourishing for your body and soul, easy to digest, get and prepare without stressing out about it.

Honestly the attitude of "I eat to live" is very unhealthy because our culture revolves around food and food after is one of the simplest ways to enjoy life. Just because you enjoy eating and seek pleasure from food doesn't mean you will be overweight and look at Europeans especially Italians. The key is to enjoy food but not stuffing food. The whole diet mentality is causing us to overeat due to emotional deprivation and cause us to be more overweight. The concept of eat to live is very much acknowledged and explained by dietitians instead of intuitive eating. Intuitive eating is not about eating whatever you want whenever you want but it is about learning the balance between loving, enjoying food and not using food to numb your feelings and maintain a healthy natural weight. Health is wealth and we live to eat to maintain our body and keep fit throughout during the pandemic and after. There lies the real success.

ದಿವೊ ಪತ್ರಾಚಿ ವರ್ಗಣಿ ದರ್

ದೆಶಾಂತ್ ಏಕಾ ವರ್ಸಾಕ್	ರು. 500
ದೋನ್ ವರ್ಸಾಂಕ್	ರು. 1000
ಪಾಂಚ್ ವರ್ಸಾಂಕ್	ರು. 2000
ವಿದೆಶಾಕ್ ಏಕಾ ವರ್ಸಾಕ್	ರು. 3500

ತುಂಚಿ 'ದಿವೊ'ಚಿ ವರ್ಗಣಿ ಆಪೀರ್ ಜಲ್ಮಾ ಜಾಲ್ಯಾರ್ ತಿ ನವೀಕೃತ್ ಕರಾ. ವರ್ಗಣೆಚೊ ಐವಜ್ (ಏಕ್ ವರ್ಸಾಕ್ ರು. 500 ಆನಿ ಪಾಂಚ್ ವರ್ಸಾಂಕ್ ರು. 2000) ಸಕ್ಲೆಲ್ ದಿಲ್ಲಾ ಆಮ್ಚ್ಯಾ ಬೆಂಕ್ ಖಾತ್ಯಾಕ್ ಟ್ರಾನ್ಸ್ಫರ್ ಕರ್ತೆ :

Bank: Citizen Credit Co-op Bank Ltd.,
Branch : Colaba, Mumbai
Current Account Name: DIVO
Current Account No. 209003100000524
ISFC code: CCBL0209003



ಕಾಳೋಕಾ ಥಾವ್ನ್ ಉಜ್ವಾಡಾಕ್

ಮಸ್ತಕ್ 26 ಅಂಕೂ 46 ಮುಂಬಯ್ - ಫೆಬ್ರೆ 20 - 26, 2021

ಮೊಲ್ : ₹ 10.00

DIVO, Illustrated Konkani Weekly, 99, Perin Nariman Street, 1st Floor, Fort, Mumbai 400001. Tel.: +91 9820473103, 9820485389

E-Mail: secular@sezariworld.com / seculardivo@gmail.com

Website: www.sezariworld.com

ಸಂಪಾದಕ : ಲೋರೆನ್ಸ್ ಕುವೆಲ್ಲೊ

ಸಂಪಾದಕೀಯ್

ಫುಡೆಂ ಸರ್ವಾಧಿಕಾರಿ ಶಾಸನ್ ಯೆತಲೆಂ ?

ಗೆಲೆತ್ಯಾ 5-6 ವರ್ಸಾಂ ಥಾವ್ನ್ ಚಲೊನ್ ಆಯಿಲ್ಲಾ ರಾಜಕೀಯ್ ಘಡಾವೊಡಿಚೆರ್ ನದರ್ ಫಾಲ್ಕಾರ್ ದೇಶಾಚೆಂ ಸ್ವಾತಂತ್ರ್ಯ್ ಆನಿ ಪ್ರಜಾಪ್ರಭುತ್ವ್ ರಿಸ್ಕೆರ್ ಆಸಾ ಮ್ಹಳ್ಳೊ ಅಂದಾಜ್ ಜಾತಾ ಮ್ಹಣ್ಣೆತ್. ಹ್ಯಾ ದೊನಾಯ್ ಭಿತರ್ಲಾನ್ ಲಾಗ್ಲಿ ಕೀಡ್ ಭಾಯ್ಲಾನ್ ಜಳ್ಳೊನ್ ಯೆನಾ ಪುಣ್ ಥೊಡಿಂ ಬದ್ಲೊನ್ ಯೆಂವ್ಚಿಂ ಘಡಿತಾಂ, ಪದ್ವೆಂತ್ ಆಸ್ಲಾಂನಿ ಉಚಾರ್ಚೆಂ ಉತ್ರಾಂ ಆನಿ ವಿರೋಧಿ ಪಕ್ಷಾಂಚ್ಯಾ ಮುಖೆಲ್ಯಾಂನಿ ದಾಕವ್ಚಿ ಭಿರಾಂತ್ ಅಸಲ್ಯಾ ಚಿಂತ್ಣಾಕ್ ಆಧಾರ್ ದಿತಾ.

ಕೇಂದ್ರ್ ಸರ್ಕಾರಾನ್ ಯೆದೊಳ್ಚ್ ಆಪ್ಲ್ಯಾ ಶಾಸನ್ ಕಾಳಾಂತ್ ಸಬಾರ್ ಕಾಯ್ದೆ-ಕಾನೂನಾಂತ್ ಬದ್ಲಾವಣ್ ಕೆಲಿ ವ ನವಿಂ ಘಡುನ್ ಹಾಡುನ್ ಲೊಕ್‌ಸಭೆಂತ್ ಪಾಸ್ ಕೆಲಿಂ. ಹಾಂತ್ಲ್ಯಾ ಸಭಾರ್ ಕಾನೂನಾಂನಿ ಜನತೆನ್ ನಾಖುಶಿ ದಾಕಯ್ಲಿ ಆಸಾ. ಹಾಂತು ಪ್ರಮುಖ್ ಜಾವ್ನ್ ಧರ್ಮ್ ಪರಿವರ್ತನ್ ಕಾನೂನ್, ತೀನ್ ತಲಾಕ್, ಸಿಎಎ, ಎನ್‌ಆರ್‌ಸಿ, ಆನಿ ಆತಾಂ ರಯ್ತಾಂ ವಿರೋಧ್ ರಚುನ್ ಹಾಡ್ಲೆಂ ಕಾನೂನ್.

ಹೆಂ ನಹಿಂ ಆಸ್ತಾಂ ದೇಶಾಂತ್ ಸ್ವತಂತ್ರ್ಪಣಿಂ ಚಲೊನ್ ಆಸ್ಚೊ ಮೀಡಿಯಾ, ನ್ಯಾಯಾಲಯ್, ಪೊಲಿಸ್, ಸುರಕ್ಷಾದಳ್, ಬ್ಯಾಂಕ್, ಆರ್ಥಿಕ್ ಸಂಸ್ಥಾಚೆರ್ ದಬಾವ್ ಹಾಡುನ್ ತಿಂ ಆತಾಂ ಪದ್ವೆರ್ ಆಸ್ಲಾಂ ಮನ್ಯಾಚ್ಯಾ ಸಾಂಗ್ಲೆ ಪ್ರಕಾರ್ ಚಲೊಂವ್ಕ್ ಆಪ್ಣಾಯಿಲ್ಲಿ ರೀತ್ ನಹಿಂಚ್ ಅಸಂವಿದಾನಿಕ್ ಬಗಾರ್ ಜನತೆಕ್ ಅಸಲ್ಯಾ ಮಹತ್ವಾಚ್ಯಾ ಸಂಸ್ಥಾಚೆರ್ ಆತಾಂ ವಿಶ್ವಾಸ್ ಉಡೊಂಕ್ ಲಾಗ್ಲಾ ಮ್ಹಳ್ಳೆಂ ಆಯ್ಕೊಂಕ್ ಮೆಳ್ತಾ.

ಎಕಾ ವಾಟೆನ್ ಸಾಮಾನ್ಯ್ ಲೊಕಾಂಚೊ ವ್ಯಾಪಾರ್ ವಹಿವಾಟ್ ಕೋರೊನಾ ವರ್ವಿಂ ಸತ್ಯಾನಾಸ್ ಜಾತಾನಾ ದೇಶಾಚೊ ಗ್ರೇಸ್ತ್ ಪೂಂಜಿಪತಿಂಚೊ ಲಾಬ್ ಆಂಖೊ ಸಬಾರ್ ವಾಂಟ್ಕಾನಿ ರಾಜ್ ಕಾರ್ಬಾರ್ ಚಲೊಂವ್ಚ್ಯಾ ಫುಡಾರಾಂಚ್ಯಾ ಮಜತೆನ್ ವಾಡ್ಲೊ ದಿಸೊನ್ ಯೆತಾ. ಹಾಚೆ ಮುಕಾರ್ ದೇಶಾಚೊ ಸಾಮಾನ್ಯ್ ದುಬ್ಳೊ ಕಂಗಾಲ್ ಪರಿಸ್ಥಿತಿಂತ್ ವಳ್ಳೊನ್ ಆಸ್ತಾನಾ ಹಾಕಾ ಪರಿಹಾರ್ ಸೊದುನ್ ಹಾಡ್ಚೊಂತ್ ಸರ್ಕಾರ್ ಸಲ್ವಾಲಾ ಆನಿ ಆಡಳಿತ್ ಬಿಲ್ಕುಲ್ ಜನತೆ ಪಕ್ಷೆನ್ ನಾ ಮ್ಹಳ್ಳೆಂ ಜನತೆ ಥಾವ್ನ್ ಆಯ್ಕೊಂಕ್ ಮೆಳ್ತಾ.

ಸರ್ಕಾರ್ ಲೊಕಾಂಕಡೆ ಥಾವ್ನ್ ಇನ್‌ಕಮ್ ಟೆಕ್ಸ್ ಆನಿ ಸಬಾರ್ ಥರಾಂಚಿಂ ಹೆರ್ ಟೆಕ್ಸಾಯ್ ಜಮೊ ಕರ್ತಾ. ಅಶೆಂ ಜಮೊ ಜಾಲ್ಲೊ ಕರೊಡಾಂನಿ ಧನರಾಶಿ ಲೊಕಾಂಚ್ಯಾ ಬರೆಪಣಾಂಕ್ ಉಪಯೋಗ್ ಜಾಂವ್ಚೊ ಕಿತ್ಲೊ ದಿಸೊನ್ ಯೆತಾ? ಬದ್ಲಾಕ್ ಹೊ ಸರ್ಕಾರ್ ಆದ್ಲ್ಯಾ ಸರ್ಕಾರಾಂನಿ ರುತಾ ಕರುನ್ ಹಾಡ್ಲಿಂ ಸಬಾರ್ ಸರ್ಕಾರಿ ಸಂಸ್ಥೆ ಖಾಸ್ಗಿ ಜಾವ್ನ್ ಏಕುಂಕ್ ಲಾಗ್ಲಾ ಆನಿ ತೆಂಯ್ ತಾಚ್ಯಾಚ್ ಖಾಸ್ ಅಂಬಾನಿ ಆದಾನಿ ತಸಲ್ಯಾ ಮಿತ್ರಾಂಕ್ ಮ್ಹಣ್ತಾನಾ ಹಾಚೊ ಭಿತರ್ಲೊ ಘುಟ್ ಕಿತೆಂ?

ಹೆಂ ಸರ್ವ್ ಅಶೆಂ ಚಲ್ತಾನಾ ಫುಡಾರಾಂತ್ ದೇಶ್ ಲೋಕ್‌ಶಾಹಿ ಥಾವ್ನ್ ಸರ್ವಾಧಿಕಾರ್‌ಶಾಹಿ ಕಡೆ ವ್ಹಾಳ್ಚಿ ಮುಣಾಂ ದಿಸೊನ್ ಯೆನಾಂತ್‌ಗಿ? ತರ್ ಸರ್ವಾಧಿಕಾರ್‌ಶಾಹಿ ಶಾಸನ್ ಫುಡ್ಲ್ಯಾ ಕಾಳಾಂತ್ ವ್ಹಯ್ ಜಾಲೆಂ ಜಾಲ್ಯಾರ್ ಆಮಿ ಪರತ್ ಆದ್ಲೆಬರಿಂ ಗುಲಾಮ್ ಜಾತಲ್ಯಾಂವ್? ಆದಿಂ ಬ್ರಿಟಿಶಾಂಚ್ಯಾ ಗುಲಾಮ್‌ಗಿರಂತ್ ಕಶೆಂಯ್ ಝುಜೊನ್ ಆಜಾದ್ ಜಾಲ್ಯಾಂವ್ ಆನಿ ಆತಾಂ ಪರತ್ ತಸಲ್ಯಾಚ್ ವ ತಾಚ್ಯಾಕಿ ಕೂರ್ ರಿತಿಚ್ಯಾ ಗುಲಾಮ್‌ಗಿರಕ್ ವಚೊಂಕ್ ಪಡ್ಲೆಲೆಂ ಮ್ಹಳ್ಳೊ ಸಂಶಯ್ ಯೆತಾ. ಆನ್ಯೆಕ್ ಕಿತೆಗಿ ಮ್ಹಳ್ಳಾರ್ ಪ್ರಸ್ತುತ್ ವಾತಾವರಣ್‌ಯ್ ತಸಲಿಂಚ್ ಮುಣಾಂ ದಾಕಯ್ತಾತ್.

ಅಶೆಂ ಜಾಯ್ತಾ ಜಾಂವ್ಕ್ ಹರೇಕ್ ನಾಗರಿಕಾಂಚೆಂ ಖರ್ತವ್ಯ್ ಕಿತೆಂನಿ ಮ್ಹಳ್ಳಾರ್ ಆಪ್ಲ್ಯಾಚ್ ಸಕ್ಸೆನ್ ಆನಿ ರಿತಿನ್ ಅಸಲ್ಯಾ ಸಕ್ತಿ ವಿರೋಧ್ ಆವಾಜ್ ಉಟೊಂವ್ಚೊ ಹೆಂ ಕಾಮ್ ಹೆರ್ ಕರುಂದಿತ್ ಮ್ಹಣ್ ಹೆರಾಂಚೆರ್ ಲೊಟ್ಟಿಂ ಬಿಲ್ಕುಲ್ ಚುಕಿಚೆಂ ಮ್ಹಣ್ಣೆತ್. ಆತಾಂ ಫಕತ್ ವೊಟ್ ದೀವ್ನ್ ವೊಗೆ ಬಸ್ಚ್ಯಾರ್ ಪಾವಾನಾ ಸ್ವಾತಂತ್ರ್ಯಾಚೆಂ ರಕ್ಷಣ್ ಕರ್ಚಿಯ್ ಜವಾಬ್ದಾರಿ ಆಮ್ಚ್ಯಾ ಹರೇಕ್ಚ್ಯಾಚೆರ್ ಆಸಾ. ದೇಶಾಚೆಂ ಸ್ವಾತಂತ್ರ್ಯ್ ಅಸ್ತತ್ ಕಚ್ಯೊ ಸಕ್ತ್ಯೊ ಆತಾಂ ಅಪ್ಲಿ ತಕ್ಲಿ ಉಕ್ಲುಂಕ್ ಲಾಗ್ತಾತ್. ದೇಶಾಚ್ಯಾ ಸಂವಿಧಾನಾಚಿ, ಸ್ವಾತಂತ್ರ್ಯಾಚಿ ರಾಕಣ್ ಆತಾಂ ಹರೇಕ್ಚ್ಯಾಚೆಂ ಕರ್ತವ್ಯ್ ಮ್ಹಣೊನ್ ಪಾಳ್ಲಿ ಗರ್ಜ್ ಆಯ್ಲಾ.



ದೂದ್ ಚಡ್ ಮೊಲಾಕ್ ವಿಕ್ಲೆಲ್ಯಾ ವರ್ವಿಂ ದಿಸಾಕ್ ಕೊರೊಡಾಂಚೊ ಲಾಭ್

ಮುಂಬೈ ಆನಿ ಅಖ್ಯಾತ್ ಮಹಾರಾಷ್ಟ್ರಾಂತ್ ಆರ್ಥ್ ಲೀಟರ್ ದೂದಾಕ್ 23 ರುಪಯ್ ಆನಿ ಏಕ್ ಲೀಟರ್ ದೂದಾಕ್ 45 ರುಪಯ್. ಪುಣ್ ಅಮುಲ್ ದೂದ್ 40 ಆನಿ ಹೆರ್ ದೂದ್ 38 ರುಪಯಾಂಕ್ ಆಂಗ್ಲಿಗಾರಾಕ್ ಮೆಳ್ತಾ. ತರೀ ಚಡ್ವಾವ್ ಆಂಗ್ಲಿಗಾರ್ ಅರ್ಧ್ಯಾ ಲೀಟರ್ ಪೆಕೆಟಿಕ್ ಏಕ್ ರುಪಯ್ ಚಡ್ ಘೆತಾತ್ ಹೆಂ ಚೂಕ್.

MRP ಮುಳ್ಕಾರ್ Maximum Retail Price. ಅಶೆಂ ಮುಳ್ಕಾರ್ ದೂದ್ 23 ರುಪಯಾಂ ವರ್ವಿಂ ಚಡಿತ್ ಮೊಲಾಕ್ ಏಕೊಂಕ್ ನಜೊ. ಫಕತ್ ಮುಂಬೈಂತ್ 2 ಕೊರೊಡ್ ಲೋಕ್ ಜಿಯೆತಾ. ಹಯೆಕ್ಲೊ ದಿಸಾಕ್ ಏಕ್ ಪೆಕೆಟ್ ದೂದ್ ಘೆತ್ಲಾರೀ 2 ಕೊರೊಡ್ ಚಡ್ ಮುನಾಪೊ ಜಾತಾ. ಥೊಡೆ 2 ವಾ 3 ಪೆಕೆಟಿ ಘೆತಾತ್. ಹೊಟೇಲ್ಗಾರ್ 20 ವಾ 30 ಲೀಟರ್ ದೂದ್ ಘೆತಾತ್. ಅಶೆಂ ಚೂಕ್

ದರ್ ಘೆವ್ನ್ ದಿಸಾಕ್ 3 ಥಾವ್ನ್ 4 ಕೊರೊಡ್ ಲಾಭ್ ಫಕತ್ ದುದಾಂತ್ ಮೆಳ್ತಾ. - ಜಾನೆಟ್ ರಿಬ್ಬೀನಾ ರುಜಾರಿಯೊ, ಬಾಳೆಹೊನ್ನರ್.

20 ವರ್ಸಾಂ ಪರ್ನ್ಯಾ ವಾಹಾನಾಂಕ್ ಪರ್ವಣಿ ದೀನಾಯೆ

ಮುಂಬೈಂತ್ 39 ಲಾಕ್ ವಾಹಾನಾಂ ರೆಜಿಸ್ಟರ್ ಜಾಲ್ಯಾಂತ್. ಹಾಂತು 11 ಲಾಕ್ ಖಾಸ್ಗಿ ಕಾರಾಂ, 23 ಲಾಕ್ ಬೈಕ್/ಸ್ಕೂಟರಾಂ, 5

ಸಹಕಾರಾಕ್ ಉಲೊ

ತುಂ, 'ದಿವೊ' ಪತ್ರಾಚೊ ವಾಚ್ಪಿ ಆನಿ ಅಭಿಮಾನಿ ಜಾಲ್ಲ್ಯಾನ್ ಆಮ್ಚೆಂ ಎಕ್ ಮಾಗ್ಣೆಂ ತುಜೆ ಮುಕಾರ್ ದವರುಂಕ್ ಆಶೆತಾಂವ್. 'ದಿವೊ' ಪತ್ರ್ ಚಡ್ ಆನಿ ಚಡ್ ಜಣಾಂನಿ ವಾಚಿಚೆ ಮ್ಹಳ್ಳಿ ಆಮ್ಚಿ ಅಪೇಕ್ಷಾ. ಹ್ಯಾ ಸಾಧನಾಂತ್ ಆಮ್ಕಾಂ ತುಜೊ ಸಹಕಾರ್ ಜಾಯ್. ತುಂವೆಂ ತುಜ್ಯಾ ವಳ್ಳಿ ಮುಖಾಂತ್ ದಿವೊ ಪತ್ರಾಕ್ ಉಣ್ಕಾರ್ ಉಣೆಂ ಎಕ್ ತರಿ ವಾಚ್ಪಿ-ವರ್ಗಣ್ಡಾರ್ ಜಾಂವ್ಕ್ ಹೆರಾಂಕ್ ಉತ್ತೇಜನ್ ಕರುನ್ ಆಮ್ಕಾಂ ಸಹಕಾರ್ ದೀಂವ್ಕ್ ಉಲೊ ದಿತಾಂವ್.

ಮಾಯ್ ಭಾಶೆಚಿ ಸೇವಾ 'ದಿವೊ' ಪತ್ರ್ ಗೆಲೆತ್ಯಾ 26 ವರ್ಸಾಂ ಥಾವ್ನ್ ಕರುನ್ ಆಯ್ಲಾಂ

(ಪಯ್ಲೆ ಪಾನಾರ್ ಥಾವ್ನ್)

ಕೇಂದ್ರ್ ಸರ್ಕಾರಾಕ್ ಚಡಾವತ್ ಪ್ರಾಂತ್ಯಾಂನಿ ಚಲ್ಪಿಂ ಪ್ರತಿಭಟನಾಂ ಆನಿ ಪಾಡ್ತಿಂಚಿ ಚಳ್ಳಕ್ ಆಟಾಪುಂಕ್ ಆನಿ ನಾಗರಿಕಾಂಕ್ ರಗ್ಣೆ ಆಡಾಂವ್ಕ್ ಜಿವಾರ್ ಯೆತಾನಾ ಆಮ್ಚಾ ಸೆಜಾರಾಂಚಿಂ ಕರುಂವಾಂಯೊ ತಿಕ್ಕೆ ಚಡ್ಚ್ ಧೊಸ್ತಾತ್ ಮ್ಹಣ್ಣೆತ್. ತಾಂತುಂ ಪಾಕಿಸ್ತಾನ್ ಭಾರಿಚ್ ಉಗ್ತಾನ್ ದುಸ್ಮನ್ಯಾಯ್ ಪಾಚಾರ್ತಾನಾ, ಮುಸ್ಲಿಮ್ ಬಹುಮತಾಚೆಂ ಕಾಶ್ಮೀರ್ ರಾಜಕೀಯ್ ಆನಿ ರಾಜಾಂವಿಕ್ ದಿಷ್ಟಿನ್ ಆಪ್ಣಾಚೆಂ ಮ್ಹಣ್ ಭೊಗೊಳ್ತಾನಾ ಆನಿ ಕಾಶ್ಮೀರ್ಗಾರಾಂಕ್ ಚಾಳ್ಣಾಂವ್ಕ್ ಗುಪಿತ್ ಉಗ್ರವಾದಿಂಕ್ (ಟೆರ್ರಿಸ್ಟ್) ರಿಗವ್ನ್ ರಗ್ತಾಪಾತ್-ದೆಸ್ಪಾಟಿನ್ ಭಾರತೀಯ್ ಸುರಕ್ಷಾ ದಳಾಕ್ ಸತಾಯ್ತಾನಾ ಕಾಶ್ಮೀರ್ಗಾರ್ ಆಮ್ಚಾ ಸರ್ಕಾರಾಕ್ ಖೆಂಡ್ತಾತ್, ಆಡಳ್ತೆಂ ಸಾಂಡುಂಕ್ ವಿಚಾರ್ತಾತ್.

ತಾಚ್ಯಾಕ್‌ಯೊ ವ್ಹರೆಂ ಜಾವ್ನ್ ಆರ್ಥೆಂ ಕಾಶ್ಮೀರ್ 1947 ಥಾವ್ನ್ ಪಾಕಿಸ್ತಾನಿ ಮುಟಂತ್ ಆಸಾ, ಥಂಯ್ ಉಗ್ರವಾದಿಂಕ್ ಆಸ್ಲೊ-ತರ್ಭೆತಿ ಲಾಭ್ತಾ ಆನಿ ಚೀನಾಕ್ ಸಿಂಕಿಯಾಂಗ್ ಥಾವ್ನ್ ಆರ್ಪಿ ದೇಶಾಂಕ್ ವ್ಯಾಪಾರಾ ರಸ್ತೊ

ಪಾಟಿಯಾ! ಇತ್ತೆಂ ಪಾವಾನಾತ್ಲ್ಯಾಕ್ 1962 ಆಕ್ರಮಣಾ ಉಪ್ರಾಂತ್ ಚೀನಾಚಿಂ ಆಕ್ರಮಾಂ ಆಮ್ಚಾ ಗಡಿರ್ ಪ್ರದೇಶ್ ಧರ್ಮ್ ಆನಿ ಗಿಳ್ತಾ ಕರ್ತುಂವಾಂ ವರ್ವಿಂ ಚಡ್ ಜಾಲ್ಯಾಂತ್, ಗಡ್ ರಾಕ್ಟಾ ಜವಾನಾಂಕ್ ಆನಿ ಪ್ರತಿಭಟನ್ ಕರ್ಚೊ ಕೇಂದ್ರ್ ಸರ್ಕಾರಾಕ್ ಖಿಳ್ತೆತ್ ನಾಸ್ಚಿ ಇಜಾ ದೀವ್ನ್, ಮುಡ್ಲಾಂತ್ ಆರುಣಾಚಲ್ ಪ್ರಾಂತ್ಯಾ ಭಿತರ್ ರಿಗೊನ್ ಆನಿ ತೊ ಪ್ರದೇಶ್ ಟಿಬೆಟಾಚೊ ವಾಂಟೊ ಮ್ಹಣ್ ಚಿನ್ಕಾರ್ ಸೊಜೆರ್ ತಂಬು ಮಾರ್ತಾನಾ ಹೆಣೆ ಪಡ್ಲಾಂತ್ ಕಾಶ್ಮೀರಾಲಾಗಿಂ ಲಠಾಕಾಂತ್ ಭಿತರ್ ರಿಗೊನ್ ಆಮ್ಚಾ ಸೇನಾ ಜವಾನಾಕ್ ಹೆಡಾಯ್ತಾತ್. ಮಾರ್ಫಾರ್ ಆನಿ ಝುಜ್ ಆಡಾಂವ್ಕ್ ಆಮ್ಚಾ ಸೇನಾಧಿಕಾರಿಂಕ್ ಹುಕುಮ್ ಆಸ್ಲೆಲ್ಯಾನ್ ಚಿನ್ಕಾರಾಂಚಿ ಇಜಾ ಚಡಾತ್ ಆಯ್ಲ್ಯಾ ಉಗ್ತಾನ್. ಕೇಂದ್ರ್ ಸರ್ಕಾರ್ ಪ್ರತಿಭಟನ್ ಕರ್ತಾ, ಚೀನಾ ಸರ್ಕಾರಾಕ್ ದುರಾಂ ದಿತಾ ತರಿ ಚೀನಾ ಸೇನಾಧಿಕಾರಿ ಪಾಟಿಂ ಸರುಂಕ್ ಆಯ್ಕಾನಾಂತ್. ಗಡ್ ಉಲ್ಲಂಗಣಾ ಬಾಬಿಂ 9 ಸಂವಾದ್ ಚಲ್ಲ್ಯಾರಿ ಜನೆರ್ 20-ವೆರ್ ಆನ್ಯೆಕ್ ಲಠಾಯ್ ಜಾಲಿ!

ಲಾಕ್ ಬಸ್ಸಾಂ/ಲೊರಿ ಆಸಾತ್. ಮಹಾರಾಷ್ಟ್ರಾಂತ್ 370 ಲಾಕ್ ವಾಹಾನಾಂ ಆಸಾತ್.

ಸರ್ಕಾರಾಚ್ಯಾ ರೆಗ್ರಾಂ ಪ್ರಕಾರ್ 20 ವರ್ಸಾಂ ಆದ್ಲಿಂ ಖಾಸ್ಗಿ ಕಾರಾಂ ಆನಿ 15 ವರ್ಸಾಂ ಆದ್ಲಿಂ ಪಬ್ಲಿಕ್ ವಾಹಾನಾಂ ಆನಿ ಮುಕಾರ್ ವಾಪಾರಾಂಕ್ ಜಾಯ್ತಾ. ಅಸಲಿಂ 16 ಲಾಕ್ ವಾಹಾನಾಂ ಫಕತ್ ಮುಂಬೈಂತ್ ಆಸಾತ್.

ಖಾಸ್ಗಿ ವಾಹಾನಾಂ 20 ವರ್ಸಾಂ ಉಪ್ರಾಂತೀ ವಾಪಾರ್ಲ್ಯಾರ್ ಚಡ್ಡ್ ಗ್ರೀನ್ ಟೆಕ್ಸ್ ದೀಜಾಯ್ ಪಡ್ತಾ, ಅಶೆಂ ಕೆಲ್ಯಾರ್ ಮಹಾರಾಷ್ಟ್ರ ಸರ್ಕಾರಾಕ್ ಆದಾಯ್ ಮೆಳ್ತಾ. ಪುಣ್ ಹೆಂ ಸಾರ್ಕೆಂ ಸ್ವಯ್. ವಾಹಾನಾ ಧುವ್ರಾ ವರ್ವಿಂ ವಾತಾವರಣ್ ಪಾಡ್ ಜಾತಾ ದೆಕುನ್ 20 ವರ್ಸಾಂ ಜಾಲೆಲ್ಯಾ ಉಪ್ರಾಂತ್ ತಿಂ ವಾಪಾರ್ಲ್ಯಾಂ ರಾವೊಂಕ್ ರೇಗ್ ಹಾಡಿಜಾಯ್.

- ಆಂತೊನಿ ಎಚ್. ಲೊಪೆಜ್, ಹೊನ್ನಾವರ್

ಕಾರಾಣ್ 1962 ಝುಜಾ ಪರಿಣಾಮ್, ತಾಚಾ ಆಧಿಂ ಟಿಬೆಟ್ ಗಿಳ್ತಲ್ಯಾ ಚಿನ್ಕಾರಾಂನಿ ಆದ್ಲಿ ಗಡ್ ನಿಕ್ಕಾವ್ನ್ ಆನಿ ಸೇನಾಕ್ ರಿಗವ್ನ್ ನವಿ ಗಡ್ ರಚ್ಚಿ (ಲಾಯ್ಸ್ ಆಫ್ ಎಕ್ಸ್ಟ್ರಾಲ್ ಕಂಟ್ರೋಲ್). ಹ್ಯಾ ವಿಶಿಂ ಭಾರತಾನ್ ವಿಶ್ವ್ ಸಂಸ್ಥಾಕ್ ಆನಿ ಭದ್ರತಾ ಮಂಡಳಿಕ್ (ಸೆಕ್ಯೂರಿಟಿ ಕೌನ್ಸಿಲ್) ಫಿಯರ್ಡ್ ದಿಲ್ಯಾರಿ ಖಾಯಾಮ್ ಸಾಂಧೊ (ಪಾಂಚ್ ರಾಷ್ಟ್ರಾಂ ಪಯ್ಲಿ) ಚೀನಾ ಆಡ್ ರಾವ್ತಾಂ, ತನ್ನಿ-ತೀರ್ಪ್ ಆಡಾವ್ನ್ ಆಮೆರಿಕಾ, ಇಂಗ್ಲೆಂಡ್, ಫ್ರಾನ್ಸ್ ಆಮ್ಕಾಂ ಭುಜಯ್ತಾತ್ ತರಿ ವ್ಯಾಪಾರ್-ಆರ್ಥಿಕ್ ಸಂಪರ್ಕಾ ಖಾತಿರ್ ಚೀನಾಕ್ ಖೆಂಡುಂಕ್ ತಯಾರ್ ನಾಂತ್. ರಶ್ಯಾ ಮಾತ್ ಭಾರತಾ ಪಾಡ್ಲಿನ್ ವಾವುರ್ತಾ ತರಿ ಪಾಂಚ್ ಸಾಂಧ್ಯಾಂ ಪಯ್ಲಿ ತಿಚೊ ಏಕ್ ವೋಟ್ ಪಾವಾನಾ.

ಆಮ್ಕಾಂ ಫಾಯ್ದಾಚೆಂ ಜಾವ್ನ್ ಆಮ್ಚೆಂ ಜವಾನ್ ಕೈಲಾಸ್ ಪರ್ವತಾ ವ್ಹಯ್ (ಪಡ್ಲಾ ಬರಫಾಂತ್) ತಂಬು-ನಾಳಿ ರರಾಂವ್ಕ್ ಸಕ್ಲ್ಯಾತ್ ಆನಿ ಚಿನ್ಕಾರಾಂಕ್ ಆಡ್ಕಳ್ ಘಾಲುಂಕ್ ಪಾವ್ಲ್ಯಾತ್. ತರಿ ಪಾಕಿಸ್ತಾನ್-ಚೀನಾ ಆಮ್ಕಾಂ ಸತಾಯ್ತಾತ್!

ಧಾಂವ್ ಮಾಲಾ ಧಾಂವ್.....!!



“ತ್ಯಾ ಮಧ್ಯಾನ್ ರಾತಿಂ ಮಾಲಾ ಗಾಡ್ ನಿದೆಂತ್ ಆಸಾ ಮ್ಹಳ್ಳೆಂ ಖಿಚಿತ್ ಕರುನ್, ಕುಡಾಂತ್ ಧಾಂವ್ ಭಾಯ್ರ್ ಯೇಂವ್ಕ್ ಮಾಲಾಚ್ಯಾ ಅಮ್ಮಾನ್ ಹಳೂ ದಾರಾಚಿ ಖಿಳ್ ವೊಡ್ಡಿ. ರಾತಿಂಚ್ಯಾ ತ್ಯಾ ನಿಶಬ್ದಾಂತ್, ಖಿಳ್ ವೊಡ್ತಾನಾ ಜಾಲ್ಲ್ಯಾ ತ್ಯಾ ಅಸ್ಕತ್ ಆವಾಜಾನ್ ಗಾಡ್ ನಿದೆಂತ್ ಆಸ್ಲಲ್ಯಾ ಮಾಲಾಕ್ ಜಾಗಯ್ಲೆಂ! ಭಾಯ್ರ್ಲ್ಯಾ ಕಾಳೊಕಾಂತ್ ಲಿಪೊನ್ ಗೆಲ್ಲ್ಯಾ ಆಪ್ಲ್ಯಾ ಅಮ್ಮಾ ವಿಶಿಂ ಮಾಲಾಕ್ ಆತುರಾಯ್ ಚಡೊನ್ ಆಯ್ಲಿ. ತ್ಯಾ ದೆಕುನ್ ಲೋವ್ ಜನಲಾಚೆಂದಾರ್ ಉಗ್ತೆಂ ಕರುನ್, ಪಯ್ಲ್ಯಾ ಮಾಳ್ಕೆರ್ ಆಸ್ಲಲ್ಯಾ ಆಪ್ಲ್ಯಾ ಕುಡಾಂತ್ ಧಾಂವ್ ತಾಣೆಂ ಸಕಯ್ಲೆ ತೀಳ್ ಪಳೆಲೆಂ. ಮಸ್ಕೆ ಉಜ್ವಾಡಾಂತ್ ಆಪ್ಲೆಂ ತೊಂಡ್ ದಿಸಾನಾಶೆಂ ‘ಮಂಕಿಕ್ಯಾಪ್’ ನೆಸುನ್ ಏಕ್ ವ್ಯಕ್ತಿ ಮಾಲಾಚಿ ವ್ಹಡ್ಲಿ ಭಯ್ಣೆ ಕಲಾ ನಿದೊನ್ ಆಸ್ಲಲ್ಯಾ ಕುಡಾ ಭಿತರ್ ರಿಗ್ಲಿ. ಥಂಯ್ಸರ್ ಥೊಡೊ ವೇಳ್ ಉಡೊಣಿ ಆನಿ ಪಿಂಗೊಣಿ ಆಯ್ಲಾಲಿ ಆನಿ ಉಪ್ರಾಂತ್ ಸರ್ವ್ ಸ್ತಬ್ಧ್ ಜಾಲೆಂ”!!!

ತ್ಯಾ ಗಾಂವಾಂತ್ ಮಾಲಾಚೊ ನಾನಾ (ಬಾಪಯ್) ಏಕ್ ಗ್ರೇಸ್ತ್ ಸಾವ್ಕಾರ್. ಸುಮಾರ್ ತೀಸ್ ಎಕ್ ಭಂಯ್ಸ್ ವಿವಿಧ್ ರಿತಿಚೆಂ ಬೆಳೆಂ ಧಾರಾಳ್ ಮಾಫಾನ್ ಪಿಕ್ತಾಲೆಂ. ತಾಕಾ ದೋಗೀ ಧುವೊ. ಮಾಲ್ಪಡೆಂ ಕಲಾ ಆನಿ ದುಸ್ರೆಂ ಮಾಲಾ. ಕಲಾ ಶಿಕ್ವಾಂತ್ ಭೋವ್ಚ್ ಹುಶ್ಯಾರ್ ಆನಿ ಮಾಲಾ ಖೆಳಾಂತ್ ಸದಾಂಚ್ ಮುಕಾರ್. ದೋಗಾಂಯ್ಕಿ ದೋನ್ ವರ್ಸಾಂಚಿಂ ಫರಕ್. ಕಾಲೆಂತ್ ಶಿಕೊನ್ ಆಸ್ತಾನಾ ಕಲಾ ಎಕಾ ಚಲ್ಯಾಚ್ಯಾ ಮೊಗಾರ್ ಪಡ್ಲೆಂ. ಚಲೊ ಆಕರ್ಶಿಕ್, ಘಟ್‌ಮುಟ್ ಜಿವಾಚೊ, ಹುಶ್ಯಾರ್ ಖೆಳ್ಗಾಡಿ, ತಾಂಚ್ಯಾಚ್ ಗಾಂವ್ಣಿ ಆನಿ ವಳ್ಳಿಚೊ. ಪುಣ್ ಜಾತಿನ್ ತೊ ದಲಿತ ಆನಿ ಹಿಂ ಊಂಚ್ ಜಾತಿಚಿಂ ಜಾಲ್ಲೆ ನಿಮ್ತಿಂ ವ್ಹಡ್ ಏಕ್ ಅಡ್ಡಳ್ ಥಂಯ್ಸರ್ ಉಭಿ ಜಾಲಿ! ಹಿ ಖಿಬರ್ ಕಲಾಚ್ಯಾ ನಾನಾಕ್ ಮೆಳೊನ್, ಹ್ಯಾ ಸಂಬಂಧಾ ಧಾಂವ್ ಪಯ್ಸ್ ಉರೊಂಕ್ ರವಿಕ್ ಆನಿ ಕಲಾಕ್ ತಾಣೆಂ ಧಮ್ಕಿ ದಿಲಿ, ನಾಂ ತರ್ ದೋಗಾಂಯ್ ಜಿವಂತ್

ಉರ್ಚಿಂ ನಾಂತ್ ಮ್ಹಣ್ ಬೆಷ್ಟಾವ್ಣಿ ದಿಲಿ. ಪುಣ್ ಹ್ಯಾ ಬೆಷ್ಟಾವ್ಣಿಕ್ ತಿಂ ಬಾಗ್ವಾಲಿಂನಾಂತ್! ಗಾಂವ್ ಸಾಂಡುನ್ ಪಯ್ಲಿಲ್ಯಾ ಗಾಂವಾಕ್ ತಿಂ ಪೊಳುನ್ ಧಾಂವ್ಣಿ ಆನಿ ತೀನ್ ವರ್ಸಾಂ ಪಾಸುನ್ ತಾಂಚೊ ಪತ್ವೊಚ್ ಮೆಳಾನಾ ಜಾಲೊ!

ಶೆಕಿಂ ಏಕ್ ದೀಸ್ ತಿಂ ಫಲಾಣ್ಯಾ ಗಾಂವಾಂತ್ ಜಿಯೆವ್ನ್ ಆಸಾತ್ ಮ್ಹಳ್ಳಿ ಖಿಬಾರ್ ನಾನಾಕ್ ಕಳಿತ್ ಜಾಲಿ. ನಾನಾ ಆನಿ ಅಮ್ಮಾ ಭೋವ್ ಚಡ್ ಸಂತೊಸ್ತಿಂ. ತಾಂಚ್ಯಾ ದೋಗಾಂಯ್ಕಿ ಮತಿಂತ್ ಕಿತೆಂ ಶಿಜೊನ್ ಆಸ್ಲೆಂ ಕೊಣಾಂಚ್ ನೆಣಾಂ. ಗಾಂವ್ಚ್ಯಾ ಸರಪಂಚಾಕ್ ಆನಿ ವ್ಹಡಿಲಾಂಕ್ ಆಪವ್ನ್ ಜುಂತ್ ಚಲಯ್ಲೊ. ತಾಂಕಾಂ ಕುಟ್ಮಾಂತ್ ಪಾಟಿಂ ಸ್ವೀಕಾರ್ ಕರ್ಚಿ ಆಶಾ ನಾನಾನ್ ದಾಕಯ್ಲೆ ನಿಮ್ತಿಂ, ಸರಪಂಚ್ ಆನಿ ಗಾಂವ್ಚೆ ವ್ಹಡಿಲ್ ನಾನಾ ಸಂಗಿಂ ಮೆಳೊನ್ ಕಲಾಕ್ ಭೆಟೊಂಕ್ ಗೆಲೆ. ಕಸಲೆಂ ಆಜಾಪ್ ಘಡ್ಲೆಂ ವ್ಹ ಹೆ ಕಸಲೊ ಹಿಕ್ತೊ ಖೆಳ್ಳೆ ಕೋಣ್ ಜಾಣಾಂ? ಮುಖ್ಲ್ಯಾ ವಂಹಿನ್ಯಾಂತ್ ಗಾಂವಾಂತ್ ಚಲೊಂಕ್ ಆಸ್ಲ್ಯಾ ಜಾತ್ಯಾಕ್, ಆಪ್ಲ್ಯಾ ಕುಟ್ಮಾ ಸಂಗಿಂ ಯೇಂವ್ಕ್ ಕಲಾ ಒಪ್ಪಾಲೆಂ!

ಜಾತ್ಲೊ ಆನಿ ಕಲಾಚೆಂ ಕುಟ್ಮಾಂತ್ ಫರಾ ಪಾಟಿಂ ಆಯಿಲ್ಲ್ಯಾ ಸಂತೊಸಾನ್ ನಾನಾನ್ ವ್ಹಡ್ ಜೆವಾಣ್ ಆಸಾ ಕೆಲ್ಲೆಂ. ಗಡ್ಡ್ ಮಾಸಾಚೆಂ ಜೆವಾಣ್ ಜೇವ್ನ್ ಆನಿ ನಾಕ್‌ಭರ್ ಆಮಾಲ್ ಪಿಯೆವ್ನ್ ಗಾಂವ್ಚೆ ಮನಿಸ್ ಖುಶಿ ಜಾಲೆ. ಜೆವಾಣ್ ತಿಸರ್ವನ್ ಸರ್ವ್ ಗಾಂವ್ಕಾರ್ ಪಾಟಿಂ ಪರ್ತಾಲ್ಯಾ ಉಪ್ರಾಂತ್, ಘರ್ಚಿಂ ಮನ್ಶಾಂ ನಿರೊಂಕ್ ಗೆಲೆಂ. ಕಲಾಚಿ ಧುವ್ ಶೀಲಾ, ಮಾಲಾ ಆನಿ ತಾಚಿ ಅಮ್ಮಾ ಪಯ್ಲ್ಯಾ ಮಾಳಿಯೆರ್ ಆಸ್ಲಲ್ಯಾ ಕುಡಾಂತ್ ನಿಡ್ಲಿಂ. ಕಲಾ ಆನಿ ತಾಚಿ ಅಜಿ ಸಕಯ್ಲ್ಯಾ ಕುಡಾಂತ್ ನಿಡ್ಲಿಂ. ರವಿ ಆನಿ ಸೈರ್ಯಾಂಚೆ ದೋಗ್ ಚರ್ಕಿ

ಭುರ್ಗ್ ಕುಶಿಚ್ಯಾ ಕುಡಾಂತ್ ನಿಡ್ಲೆ.

ಮಧ್ಯಾನ್ ರಾತಿಂ ಮಾಲಾಗಾಡ್ ನಿದೆಂತ್ ಆಸಾ ಮ್ಹಳ್ಳೆಂ ಖಿಚಿತ್ ಕರುನ್, ಕುಡಾಂತ್ ಧಾಂವ್ ಭಾಯ್ರ್ ಯೇಂವ್ಕ್ ಮಾಲಾಚ್ಯಾ ಅಮ್ಮಾನ್ ಹಳೂ ದಾರಾಚಿ ಖಿಳ್ ವೊಡ್ಡಿ! ರಾತಿಂಚ್ಯಾ ತ್ಯಾ ನಿಶಬ್ದಾಂತ್ ಖಿಳ್ ವೊಡ್ತಾನಾ ಜಾಲ್ಲ್ಯಾ ಅಸ್ಕತ್ ಆವಾಜಾನ್ ಗಾಡ್ ನಿದೆಂತ್ ಆಸ್ಲಲ್ಯಾ ಮಾಲಾಕ್ ಜಾಗಯ್ಲೆಂ.

ಹಪ್ಪಾಚಿ ಕಾಣಿ



ರೊನ್ ಲೂವಿಸ್

ಭಾಯ್ಲ್ಯಾ ಕಾಳೊಕಾಂತ್ ಲಿಪೊನ್ ಗೆಲ್ಲ್ಯಾ ಅಮ್ಮಾ ವಿಶಿಂ ಮಾಲಾಕ್ ಅತುರಾಯ್ ಚಡೊನ್ ಆಯ್ಲಿ. ತ್ಯಾ ದೆಕುನ್ ಲೋವ್ ಜನಲಾಚೆಂ ದಾರ್ ಉಗ್ತೆಂ ಕರುನ್, ತಾಣೆಂ ಸಕಯ್ಲೆ ತೀಳ್ ಪಳೆಲೆಂ. ಮಸ್ಕೆ ಉಜ್ವಾಡಾಂತ್ ಆಪ್ಲೆಂ ತೊಂಡ್ ದಿಸಾನಾಶೆಂ ಮಂಕಿ ಕ್ಯಾಪ್ ನೆಸೊನ್ ಏಕ್ ವ್ಯಕ್ತಿ ಕಲಾ ನಿದೊನ್ ಆಸ್ಲಲ್ಯಾ ಕುಡಾಕ್ ಲಾಗಿಂ ಸರ್ಲಿ ಆನಿ ದಾರಾಚೆ- ರ್ ತೊಕುಂಕ್ ಲಾಗಿ. ದಾರ್ ಉಗ್ತೆಂ ಜಾಲ್ಲೆಂಚ್ ತ್ಯಾ ಬಳ್ತಂತ್ ವ್ಯಕ್ತಿನ್ ಕಲಾಚ್ಯಾ ತೊಂಡಾಕ್ ಆಪ್ಲೊ ಹಾತ್ ಧಾಂಬುನ್ ದಲೊ ಆನಿ ತಾಕಾ ಖಾಟಿಯೆ

ವಯ್ ಶೆವ್ಲಿಲೆಂ. ತೆಂ ಉದಾರೆಂ ಪರ್ತಾಲ್ಲೆಂಚ್, ಬಗ್ಗೆನ್ ಆಸ್ಲೆಂ ಉಶೆಂ ವೊಡುನ್ ಕಲಾಚ್ಯಾ ತೊಂಡಾ ವಯ್ ಧಾಂಬುನ್ ಧರ್ಲೆಂ ಆನಿ ದೋನೆಯೇ ಹಾತಾಂನಿ ಬಳ್ ಪ್ರಯೋಗ್ ಕೆಲೆಂ. ತ್ಯಾ ವ್ಯಕ್ತಿಚ್ಯಾ ಬಳಾ ಮುಕಾರ್ ಕಲಾ ಸಲ್ವಾಲೆಂ! ಉಸ್ವಾಸ್ ಸೊಡುಂಕ್ ಉಡ್ವಾಲೆಂ! ಹಾತ್ ಪಾಂಯ್ ಬಡಯ್ಲೆ ಆನಿ ಥೊಡ್ಯಾ ಕ್ಷಣಾಂ ಉಪ್ರಾಂತ್ ಸ್ತಬ್ಧ್ ಜಾಲೆಂ !!!

ಆಪ್ಲೆಂ ಮುಖಮಳ್ ಮಂಕಿ ಕ್ಯಾಪ್ ಫಾಲುನ್ ಲಿಪಯಿಲ್ಲೆ ಚಡ್ಲಿಕ್ ದೋಗ್ ವ್ಯಕ್ತಿ ರವಿ ನಿದೊನ್ ಆಸ್ಲಲ್ಯಾ ಕುಡಾಕ್ ಲಾಗಿಂ ಸರ್ಲೆ. ದಾರಾರ್ ತೊಕೆ ಪಡ್ಲೆಚ್ಚ್ ರವಿ ಜಾಗೊ ಜಾಲೊ! ಪರಿಸ್ಥಿತಿ ಸಮೋನ್ ಘಂವ್ಕ್ ತಾಕಾ ಚಡ್ ವೇಳ್ ಲಾಗ್ಲೊನಾಂ. ಏಕ್ ನದರ್ ತಾಣೆಂ ಕುಡಾಚ್ಯಾ ಚ್ಯಾರ್‌ಯೇ ಕೊನ್ಯಾಂಚೆರ್ ಭಂವ್ಡಾಯ್ಲಿ. ಸುವಾರ್ ದೋನ್ ಫುಟ್ ಲಾಂಬಾಯೆಚೊ, ಲೊಂಕ್ವಾಚೊ ಪೈಪ್ ತಾಕಾ ಝಳ್ತಾಲೊ. ತೊ ತಾಣೆಂ ವಿಂಚ್ಲೊ ಆನಿ ಸವ್ಯಾಸ್ ದಾರ್ ಉಗ್ತೆಂ ಕೆಲೆಂ. ಥೊಡ್ಯಾಚ್ಚ್ ಅಂತರಾರ್ ಹಾತಾಂತ್ ಕುರಾಡ್ ಘೆವ್ನ್ ಏಕ್ ವ್ಯಕ್ತಿ ಉಭಿ ಆಸ್ಲಿ! ರವಿಚ್ಯಾ ತಕ್ಲೆಕ್ ಮಾರ್ಚ್ಯಾ ಇರಾದ್ಯಾನ್ ತಾಣೆಂ ಕುರಾಡ್ ಭಿಜಾಯ್ಲಿ ಪುಣ್ ತಿತ್ಲಾರ್ ರವಿಚಿ ಬಳಿಷ್ಟ್ ಖೊಟ್ ತಾಚ್ಯಾ ಜಾಂಗಾಂ ಮಧ್ಯಾ ಸೂಕ್ಕ್ ಜಾಗ್ಯಾಚೆರ್ ಅರ್ನಾಲಿ! ಕರಿಣ್ ದು:ಖಿನ್ ತೊ ಕಳ್ಳೆಚ್ಯಾ ಹಾತಾಂತ್ಲಿ ಕುರಾಡ್ ಸಕಯ್ಲೆ ಗಳ್ಳಿ, ದೋನೀ ಹಾತ್ ಜಾಂಗಾಂ ಮಧೆಂ ಧಾಂಬುನ್ ಧರುನ್ ತೊ ಧರ್ಣಿಕ್ ಬಾಗಾಲೊ. ಖಿಣಾ ಭಿತರ್ ತೀಕ್ಲೆ ವೆಗಾನ್ ರವಿಚ್ಯಾ ಹಾತಾಂತ್ ಆಸ್ಲಲ್ಯಾ ಪೈಪಾಚೊ ಮಾರ್ ತಾಚ್ಯಾ ತಳ್ಳಾಚ್ಯಾಕ್ ಆಪ್ಪಾಲೊ! ರವಿಚಿ ದುಸ್ರಿ ಖೊಟ್ ತಾಚ್ಯಾ ಭುಜಾಚೆರ್ ಆಪ್ಪಾಲಿ! ತೊ ಆಧಾರ್ ಚುಕೊನ್

ಪಾಟಿಂ ಉಸಾಳ್ಚೊ ಆನಿ ಥೊಡ್ಯಾ ವೆಳಾನ್ ಸ್ತಬ್ಧ್ ಜಾಲೊ!!

ಆಪ್ಲ್ಯಾ ಕುಡಾಂತ್ ಧಾಂವ್ ಹೆಂ ಘಡಿತ್ ಪಳೆವ್ನ್ ಆಸ್ಲೆಂ ಮಾಲಾ ಆತಾಂ ಚುರುಕ್ ಜಾಲೆಂ. ಆಪ್ಲ್ಯಾ ಅಕ್ಕಾಕ್ ಆನಿ ತಾಚ್ಯಾ ಕುಟ್ಮಾಕ್ ನಾಸ್ ಕರುಂಕ್ ‘ಮಾಸ್ತರ್ ಪ್ಲಾನ್’ ತಯಾರ್ ಕೆಲಾಂ ಮ್ಹಳ್ಳೆಂ ಕಳೊಂಕ್ ತಾಕಾ ವೇಳ್ ಲಾಗ್ಲೊನಾಂ. ತಾಣೆಂ ಮತಿಂತ್ ದೃಢ್ ನಿಚೆವ್ ಕೆಲೊ. ನಿದೊನ್ ಆಸ್ಲಲ್ಯಾ ಶೀಲಾಕ್ ಉಕಲ್ಚ್ ಆಪ್ಲ್ಯಾ ಖಾಂದಾರ್ ಘಾಲೆಂ. ಆಪ್ಲ್ಯಾ ಸ್ಕೂಟಿಚಿ ಚಾವಿ ಹಾತಿಂ ಘೆತ್ಲಿ. ಭುರ್ಗ್ಯಾಕ್ ರವಿಚ್ಯಾ ಹಾತಿಂ ದೀವ್ನ್ ತಾಕಾ ಏಕ್ ಪಾವ್ಲಿಂ ಘರಾಂತ್ ಧಾಂವ್ ಭಾಯ್ರ್ ಲೊಟೊ ಆನಿ ತಾಂಕಾಂ ಬಚಾವ್ ಕರ್ಚೆಂ, ಹೊ ಜಾವ್ನಾಸ್ಲೊ ತಾಚೊ ಇರಾದೊ. ಪುಣ್ ಥಂಯ್ಸರ್ ದುಸ್ರೆಂಚ್ ಘಡ್ಲೆಂ. ಮಾಲಾಕ್ ಪಳೆಲ್ಲೆಂಚ್ ರವಿನ್ ವ್ಹಡಾ ತಾಳ್ಯಾನ್ ಬೊಬ್ ಮಾರ್ನ್ ಮ್ಹಳ್ಳೆಂ: ಮಾಲಾ, ಶೀಲಾಕ್ ಬಚಾವ್ ಕರ್. ಧಾಂವ್ ಮಾಲಾ ಧಾಂವ್, ತುಜೊ ಜೀವ್ ಸಾಂಬಾಳ್! ಹೆ ಮನಿಸ್ ಆಮ್ಕಾಂ ಲಗಾಡ್ ಕಾಡುಂಕ್ ಆಯ್ಲೆ ಜಾಲ್ಯಾತ್. ಎಕಾ ಕ್ಷಣಾಕ್ ಮಾಲಾ ಫಾಬರ್ಲೆಂ - ಚಿಂತುಂಕ್ ಪಡ್ಲೆಂ. ಶೀಲಾಕ್ ಏಕ್ ಅವಯ್ ಜಾಯ್, ತಾಕಾ ರಕ್ಣೆ ಜಾಯ್. ತಾಣೆಂ ಧಯ್ ಆರಾಯ್ಲೆಂ ಆನಿ ಮುಕಾರ್ ವಚೊಂಕ್ ಮೆಟಾಂ ಕಾಡ್ಲಿಂ. ಇತ್ಯಾ ಆಪ್ಲೆಂ ತೊಂಡ್ ಲಿಪಯ್ಲಿ ತಿ ದುಸ್ರಿ ವ್ಯಕ್ತಿ ಮಾಲಾಕ್ ಧರುಂಕ್ ಮುಕಾರ್ ಆಯ್ಲಿ. ತಿತ್ಲಾರ್ ರವಿಚ್ಯಾ ಹಾತಾಂತ್ ಧಾಂವ್ ಸುಟೊನ್ ವಾರ್ಯಾರ್ ಸುಂಯ್ಪುನ್ ಆಯಿಲ್ಲಿ ಕುರಾಡ್ ತ್ಯಾ ವ್ಯಕ್ತಿಚ್ಯಾ ತಕ್ಲೆಕ್ ಆಪ್ಪಾಲಿ ಆನಿ ತೊ ವೊಮೊ ಪರ್ತಾಲೊ !

ತುರ್ತಾನ್ ತಿಂ ಘರಾಂತ್ ಧಾಂವ್ ಭಾಯ್ರ್ ಧಾಂವ್ಣಿ. ದಾರಾಕ್ ಭಾಯ್ಲ್ಯಾನ್ ಖಿಳ್ ಘಾಲಿ. ಚಡಿತ್ ಲೋಕ್ ಕುಡೊಂಚ್ಯಾ ಪಯ್ಲಿಂ ಆಮಿಂ ಹಾಂಗಾ ಧಾಂವ್ ಪಳಾಪಳ್ ಘೆಜಾಯ್ ಮ್ಹಣಾಲೊ ರವಿ. ವಾರ್ಯಾ ವೆಗಾನ್ ತಾಂಚಿ ಸ್ಕೂಟಿ ಮುಕಾರ್ ಧಾಂವೊಂಕ್ ಲಾಗಿ. ಖಿಂಯ್ ವೆಚೆಂ, ಕಿತೆಂ ಕರ್ಚೆಂ? ಕಸಲೊಚ್ಚ್ ನಿರ್ಧಾರ್ ತಾಣೆಂ ಕರುಂಕ್ ನಾತ್ಲೊ! ಹಾಂಗಾಸರ್ ಲಿಪೊನ್ ಉರ್ಲಾರ್ ಜಿವಾಕ್ ಆಪಾಯ್ ಖಂಡಿತ್, ಮ್ಹಣಾಲೊ ರವಿ. ಮುಕಾರ್ ವೆತಾಂ ವೆತಾಂ ಮುಕ್ಲ್ಯಾ ರೈಲ್ವೆ ಕ್ರಾಸಾ ಧಾಂವ್ ಇಲ್ಲೆಂ ಪಯ್ ಇಂಗೆ (Coal) ಭರಲಿ ಗೂಡ್ ಗಾಡಿ ಮುಕ್ಲ್ಯಾ ಸಿಗ್ನಲಾಕ್ ರಾಕೊನ್ ರಾವ್ಲಿ. ಭಂವ್ಣಿ ದಾಟ್ ಕಾಳೊಕ್. ಪಾಟಿಂ- ಫುಡೆಂ ಚಿಂತಿನಾಸ್ತಾಂ ರವಿನ್ ಮಾಲಾಕ್ ಆನಿ ಶೀಲಾಕ್ ಉಕ್ತುನ್ ಇಂಗ್ಲಾಂಚ್ಯಾ ರಾಶಿರ್ ಬಸಯ್ಲೆಂ! ಆನಿ ಅಪುಣ್‌ಯೇ ಚಡೊನ್ ಬಸ್ಲೊ. ಥೊಡ್ಯಾಚ್ಚ್ ವೆಳಾನ್ ಸಿಗ್ನಲ್ ಜಾಲೆಂ. ರೈಲ್‌ಗಾಡಿ ಥೊಡಿಥೊಡಿಚ್ಚ್ ಮುಕಾರ್ ಸರ್ಲಿ ಹಳ್ತಾನ್ ಧಾಂವೊಂಕ್ ಲಾಗಿ!

(ಯೆಂವ್ಚ್ಯಾ ಅಂಕಾಂತ್ ವಾಚ್)

‘ದಿವೊ’ ಬ್ಯಾಂಕ್ ಎಕೌಂವ್

ನವೀಕೃತ್ ಕರುಂಕ್ ವ ನವಿ ಭರಂಕ್, ವರ್ಗಣೆಚಿ ದರ್ ಶೀದಾ ವಿಂಚಾಯಿ ಸಕಯ್ಲೆ ದಿಲ್ಲ್ಯಾ ‘ದಿವೊ’ ಬ್ಯಾಂಕ್ ಎಕೌಂವ್ಕಾಕ್ ಧಾಡ್ತೆ.

Bank : Model Co-op Bank Ltd.,
Branch : Fort, Mumbai
Current Account Name: DIVO
Current Account No. 01312010000013
ISFC code: MDBK0000013

OR

Bank: Citizen Credit Co-op Bank Ltd.,
Branch : Colaba, Mumbai
Current Account Name: DIVO
Current Account No. 209003100000524
ISFC code: CCBL0209003

OR

Bank: The Mangalore Catholic Co-operative Bank Ltd.,
Branch : Hampankatta, Mangalore
Current Account Name: DIVO
Current Account No. 002011100000478
ISFC code: IBKL0078MCC

ಐವಚ್ ಧಾಡ್ಲ್ಯಾ ಉಪ್ರಾಂತ್ ಪೊನಾಂದ್ವಾರಿ **9820485389** ವ ಇಮೇಯ್ಲಾ ದ್ವಾರಿಂ **secular@sezariworld.com** ಕಳಯಾ.

‘ದಿವೊ’ ಇಸ್ತಿಹಾರ್ ದರ್ Ad. Tariff			
	B/W	Colour	
Full Page ಸಗ್ಳೆಂ ಪಾನ	--	Rs. 12,000	Rs. 18,000
Centre Spread ಮದ್ದಿಂ 2 ಪಾನಾಂ	--	Rs. 18,000	Rs. 25,000
Half Page ಅರ್ಧೆಂ ಪಾನ	--	Rs. 8,000	Rs. 12,000
Quarter Page ಕಾಲ್ಟೆಂ ಪಾನ	--	Rs. 5,000	Rs. 8,000
1/8 Page 1/8 ಪಾನ	--	Rs. 3,000	Rs. 5,000
Panels (Each) ಪೆನಲ್ (ಎಕಾಕ್)	--	--	Rs. 2,000
Col. Cms. ಕೊ. ಸೆ. ವಿೂಟಿಕ್	--	Rs. 100	Rs. 125
Front Page 100% extra ಮುಖ್ ಪಾನಾಕ್ 100% ಚಡಿತ್			
Back Page 50% extra ಪಾಟ್ಲಾ ಪಾನಾಕ್ 50% ಚಡಿತ್			
Thanksgiving ಆರ್ಗಾಂ			
Without Block ಬೊಕಾವಿಣೆಂ		Rs.	400
One Block ಎಕಾ ಬೊಕಾ ಸಂಗಿಂ		Rs.	500
Each additional Block ಹರೈಕಾ ಚಡಿತ್ ಬೊಕಾಕ್		Rs.	300
Novena/Holy Spirit Prayer ಮಾಗ್ಣೆಂ		Rs.	700
St. Juze Vaz Novena Prayer		Rs.	3000

ಹಿ ದರ್ 1-1-2020 ಥಾವ್ನ್ ಲಾಗು ಜಾತಾ

ಗುರು ದೇವೋಭವ

ಬೆಥನಿ ಸಂಸ್ಥೆ ಮಹಾಮಾತೆ ಆನಿ ಬೆಥನಿ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷಿಣ್, ಚಲಿಯಾಂಕ್ ಸಮಾಜಿಚಿ ಬಳಿಷ್ಟ್ ಸಾಂದೆ ಕರ್ಣಾಕ್ ಬಾಪ್ ರಾಯ್ಡ್ ಮಸ್ಕರೇವ್ಣ್ ಆನಿ ಬೆಥನಿ ಸಂಸ್ಥೆಚಾ ಭಯ್ಣಿಂನಿ, ಸಾಂಗಾತಾಚ್ಚ್ ತಾಂಚ್ಯಾ ಸಹ ವಾವ್ರಡ್ಯಾಂನಿ ಸಮಾಜಿಕ್ ದಿಲ್ಲಿ ದೇಣ್ಣಿ ಮಹಾನ್, ಕಿತ್ಯಾಕ್ ರೋಸಾ ಮಿಸ್ತಿಕಾಂತ್ ತರ್ಬೆತಿ ಜೊಡ್ಲಲ್ಯಾ

ರೋಸಾ ಮಿಸ್ತಿಕಾ ಶಿಕ್ಷಕಿ ತರ್ಬೆತಿ ಸಂಸ್ಥೆಂತ್ ಪಂಚ್ವೆಸ್ ವರಾಂ ಆದಿಂ ತರ್ಬೆತಿ ಜೊಡ್ಲೆಲಿ ಸುಶೀಲಾ (ಶಿಕ್ಷಕಿ) ತಿಚಿಂ ಭೊಗ್ಲಾಂ ಅಶೆಂ ಉಚಾರ್ತಾ: “ಮ್ಹಾಕಾ ಶಿಕ್ಯಲ್ಲಾ ಸರ್ವ್ ಶಿಕ್ಷಕಿ/ಶಿಕ್ಷಕಾಂಚೊ ಅಭಿಮಾನಾನ್ ಉಡಾಸ್ ಕಾಡ್ತಾಂ. ಶಿಕ್ಷಿಸ್ತಾನಾ ಹಾಸ್ಲ್ಯಾಂ, ರಡ್ಲಾಂ, ಜಗಡ್ಲಾಂ, ಸಮುದಾಯ್ ಜಿವಿತ್ ಜಿಯೆಲ್ಯಾಂ. ಗಾವಾನ್ ನಾರಾವಿ, ಆತಾಂ ಮೂಡ್ಬಿದ್ಲಿಂತ್ ಸಮನ್ವಯ ಶಿಕ್ಷಣಾಚಿ ಸಂಪನ್ಮೂಳ್ ವ್ಯಕ್ತಿ ಜಾವ್ನ್ ಕಾಮ್ ಕರ್ತಾಂ. ಮ್ಹಜೆ ಶಿಕ್ಷಕಿ ವೃತ್ತೆಂತ್ ಮಾನವೀಯ್ ಮೊಲಾಂ ಹ್ಯಾ ಸಂಸ್ಥೆ ಥಾವ್ನ್ ಹಾಂವ್ ಶಿಕ್ಷಿಂ. ಜವಾಬ್ದಾರಿ ಘೆವ್ನ್ ಹರೇಕ್ ಕಾಮ್ ನಿತೀನ್ ಆನಿ ಶಿಸ್ಟೆನ್ ಕರುಂಕ್ ತೆದ್ನಾಂ ಆಮ್ಚಿ ಪ್ರಾಂಶುಪಾಲ್ ಸಿಸ್ಟರ್ ಡಿವಿನಾ ಥಾವ್ನ್ ಶಿಕ್ಷಿಂ. ಮೆಟಾ ಮೆಟಾಕ್ ಮ್ಹಾಕಾ ತಿಚೊ ಉಡಾಸ್ ಯೆತಾ. ತಿಚೆ ದ್ವಾರಿಂ ಆಜ್ ಹಾಂವ್ ಉಂಚ್ಚ್ಯಾ ಪಾಂವ್ಡಾಕ್ ಪಾವ್ಲ್ಯಾಂ. ಮ್ಹಜೆಂ ಕುಟುಂಬ್, ಧಾ ಜಣಾಂ ಹುಜಿಂ ಘನಾನ್ ಆನಿ ಮರ್ಯಾದಿನ್ ತಶೆಂ ಸಮಾಧಾನೆನ್ ಜಿಯೆತಾ. ರೋಸಾ ಮಿಸ್ತಿಕ ಶಿಕ್ಷಕಿ ತರ್ಬೆತಿ ಸಂಸ್ಥೆಕ್ ಹಜಾರ್ ನಮಾನ್”.

15 ವರಾಂ ಶಿಕ್ಷಕಿ ಜಾವ್ನ್ ಶಿಕ್ಯೆಂ. ಉಪ್ರಾಂತ್ ಮ್ಹಾಕಾ ರೋಸಾ ಮಿಸ್ತಿಕಾ ಸಂಸ್ಥಾಂತ್ ಶಿಕ್ಷನಾ ಶಿಕ್ಯೆಲ್ಲಾ ಶಿಕ್ಷಕಿಂಚೊ ಉಡಾಸ್ ದೊಸುಂಕ್ ಸುರು ಜಾಲೊ. ತಾಂಚಿ ನಿಸ್ವಾರ್ಥ್ ಜಿಣಿ, ಶಿಕ್ಷಕಿ ವಿದ್ಯಾರ್ಥಿ ಸಂಗಿಂ ಭರ್ಸುನ್ ಆಮ್ಚೆ ಥಂಯ್ ರುತಾ ಕೆಲ್ಲಿಂ ಮಾನವೀಯ್ ಮೊಲಾಂ ಚಿಂತಿಸ್ತಾನಾ ಹಾಂವೆಂಯಿ ಕ್ಯಾಂ ಪುಣಿ ಹೆರಾಂ ಪಾಸೊನ್ ಬೊರಂ ಕರಿಜಯ್ ಮ್ಹಣ್ ಭೊಗ್ಲೆಂ. ತವಳ್ ಥಾವ್ನ್ ಆಜ್ ಮ್ಹಣಾಸರ್ 1000 ದುಬ್ಳ್ಯಾ ಭುರ್ಗ್ಯಾಂಕ್ ಹಾಂವೆಂ ಧರ್ಮಾರ್ಥ್ ಟ್ಯುಶನ್ ದಿಲೆಂ. ಆತಾಂ ಮ್ಹಜೆ ಮತಿಕ್ ಸಮಧಾನ್ ಭೊಗ್ತಾ. ಹೆಂ ಮ್ಹಜೆಂ ಕಾಮ್ ಮುಕಾರುನ್ ವರಿತ್ ಆಸಾಂ. ಮ್ಹಾಕಾ ಶಿಕ್ಯೆಲ್ಲಾ ಶಿಕ್ಷಕಿಂಚೊ ಆನಿ ಪ್ರಾಂಶುಪಾಲ್ ಶ್ರೀಮತಿ ಲವಿನಾ ಲೋಬೊಚೊ ಅಬಾರ್ ಮಾಂದ್ಲಾಂ.

ಕಾಡ್ಲೆಂ. ವೊಳ್ಲೆಂ, ಶಿಂವ್ಲೆಂ, ಕೃತಿ ಕರ್ಲೆಂ, ನಿತಳಾಯ್ ಸಾಂಬಾಳ್ಚಿ, ರಾಂದ್ಲೆಂ, ಶಿಕ್ಷೆಂ, ಸಮುದಾಯ್ ಜಿವಿತ್ ಆನಿ ಹೆರ್ ಚಟುವಟಿಕೊ ಮೆಳಯ್ಲೆಲ್ಯೊ ವಿಶೇಸ್. ಹ್ಯಾ ಸಂಸ್ಥಾಕ್ ಮೊವಾಳ್

ಘಡ್ಯೆ, ನಿವೃತ್ ಪ್ರಾಂಶುಪಾಲ್ ಭಿ ವರ್ಜೆನಿಯಾ ಬಿ ಎಸ್, ಭಿ ಅಸುಂತಾ ಬಿ ಎಸ್, ಭಿ ಕನ್ನೆಟ್ಲಾ ಬಿ ಎಸ್ ಆನಿ ಭಿ ಗ್ರೇಸ್ ಐಡಾ ಬಿ ಎಸ್ ಹಾಂಕಾಂ ಸನ್ಮಾನ್ ಕೆಲೆಂ. ತಶೆಂಚ್ ನಿವೃತ್ ಪ್ರಾಧ್ಯಾಪಕ್ ಶ್ರೀ ನರಸಿಂಹ ಭಟ್



– ಶ್ರೀಮತಿ ಸುಲೋಚನಾ ಭಟ್, ಕದ್ರಿ
ಫೆಬ್ರೆ 5, 2021 ವೆರ್ ರೋಸಾ ಮಿಸ್ತಿಕಾ ಶಿಕ್ಷಕಿ ತರ್ಬೆತಿ ಸಂಸ್ಥೆಚಿ ಅಮೃತ್ ಉತ್ಸವಾ ವೆಳೆಂ ಉಚಾರ್ಲಿಂ ಭೊಗ್ಲಾಂ ಹಿಂ. ಪಾವುಣ್ಲೆಂ ವರಾಂ ಆದಿಂ ದೆವಾಚೊ ಸೆವಕ್ ರಾಯ್ಡ್ ಮಸ್ಕರೇವ್ಣ್ ಹೊ ಸಂಸ್ಥೊ ಆರಂಭ್ ಕೆಲೊ. ಹಳ್ಳಾಂನಿ ಚಲಿಯಾಂಕ್ ಶಿಕ್ಷಪ್ ಕಷ್ಟಾಂಚೆಂ ಆಸ್ಲೆಂ. ಹೈ ಪರಿಗತೆಂತ್ ಚಲಿಯಾಂಕ್ ಬಳ್ಳೆಂತ್ ಕರುಂಕ್ ತಾಣೆಂ ಹೊ ತರ್ಬೆತಿ ಸಂಸ್ಥೊ ಆರಂಭ್ ಕೆಲೊ. 1945 ವೆ ಇಸ್ವೆಂತ್ ಸುರಾತ್ಲಲ್ಯಾ ಹ್ಯಾ ಸಂಸ್ಥಾಚ್ಯಾ ಪಾಲ್‌ಕ್ರಮಾಂತ್ ಸುತ್

ಮನಾಚಿ ಮದರ್ ಮಕ್ರೀನಾ ಪಯ್ಲಿ ಪ್ರಾಂಶುಪಾಲ್ ಆನಿ ಉಪ್ರಾಂತ್ ಸಬಾರ್ ಧರ್ಮ್ ಭಯ್ಣಿಂನಿ ಹೊ ಹುದ್ದೊ ಫಳಾದಿಕ್ಣಿ ಆನಿ ವ್ಹಡ್ ನಾಜೂಕಾಯೆನ್ ಸಾಂಬಾಳ್ಚೊ ಪ್ರಸ್ತುತ್ ಶ್ರೀಮತಿ ಲವಿನಾ ಲೋಬೊ ಪ್ರಾಂಶುಪಾಲ್.

ಆನಿ ಶ್ರೀಮತಿ ಕನಕಮ್ಮ ಹಾಂಕಾಂ ಸನ್ಮಾನ್ ಕೆಲೆಂ. ಆತಾಂ ಡಿ ಎಡ್ ಸಂಸ್ಥಾಕ್ ಜೊಕ್ತೆಂ ಮಾರ್ಗದರ್ಶನ್ ಆನಿ ಸಲಹಾ ಸೂಚನಾಂಚೊ ಪಾಟಂಬೊ ದಿಂವ್ಚ್ಯಾ ಬೆಥನಿ ಮಹಾಮಾತೆ ಭಿ ರೋಜ್ ಸೆಲಿನ್ ಬಿ ಎಸ್ ಆನಿ ಪ್ರಸ್ತುತ್ ಪ್ರಾಂಶುಪಾಲ್ ಶ್ರೀಮತಿ ಲವಿನಾ ಲೋಬೊಕ್ ಉಪ್ಕಾರಿ ಮನಾನ್ ಸನ್ಮಾನ್ ಕೆಲೆಂ. ವೆದಿರ್ ಮುಖೆಲ್ ಸಯ್ಲಿ ಜಾವ್ನ್ ಮಂಗ್ಳುರ್ ಪ್ರಾಂತೀಯ್ ವ್ಹಡಿಲ್ಚಿ ಭಿ ಸಿಸಿಲಿಯಾ ಮೆಂಡೊನ್ನ್ಯಾ ಆಸ್ಲಿ. ತಿಣೆಂ ಪಾಟ್ಲಾ 75 ವರಾಂನಿ ನಿಸ್ವಾರ್ಥ್ ಸೆವಾ ದಿಲ್ಲ್ಯಾಂಚೊ ಉಗ್ಡಾಸ್ ಕಾಡುನ್, ಉಪ್ಕಾರ್ ಬಾವುಡ್ಲೊ ಪೊಂಪೈ ಫಿರ್ಗಜ್, ಕೊಡೂರ್, ವಿಗಾರ್ ಬಾಪ್ ಆಂಟನಿ ಲೋಬೊ ಹಾಣಿಂ ‘ಸುವಾಸಿನಿ’ ಅಮೃತ್ ಉತ್ಸವಾಚಾ ಪುಸ್ತಕಾಚೆಂ ಉಗ್ಡಾವಣ್ ಕರುನ್ “ಕದ್ನಾಂ ಆಮಿ ಮನ್ಯಾಕ್ ಮನ್ಯಾಪಣಾಚೆಂ ರೂಪ್, ಘನ್ ದೀಂವ್ಕ್ ಸಕ್ತಾವ್, ತೆದ್ನಾಂ ಆಮಿ ಸಮಾಜಿಚೆಂ ರೂಪ್ ಬದ್ಲುಂಕ್ ಸಕ್ತಾವ್ ಮ್ಹಣ್ ಸ್ವಾರ್ಥ್‌ಪಣಾ ಥಾವ್ನ್ ನಿಸ್ವಾರ್ಥ್‌ಪಣಾ ಕುಶಿಂ ಪಾವ್ಲಾಂ ಕಾಡುಂಕ್ ಜಾಗಯ್ಲೆಂ.

ಆನಿ ಶ್ರೀಮತಿ ಕನಕಮ್ಮ ಹಾಂಕಾಂ ಸನ್ಮಾನ್ ಕೆಲೆಂ. ಆತಾಂ ಡಿ ಎಡ್ ಸಂಸ್ಥಾಕ್ ಜೊಕ್ತೆಂ ಮಾರ್ಗದರ್ಶನ್ ಆನಿ ಸಲಹಾ ಸೂಚನಾಂಚೊ ಪಾಟಂಬೊ ದಿಂವ್ಚ್ಯಾ ಬೆಥನಿ ಮಹಾಮಾತೆ ಭಿ ರೋಜ್ ಸೆಲಿನ್ ಬಿ ಎಸ್ ಆನಿ ಪ್ರಸ್ತುತ್ ಪ್ರಾಂಶುಪಾಲ್ ಶ್ರೀಮತಿ ಲವಿನಾ ಲೋಬೊಕ್ ಉಪ್ಕಾರಿ ಮನಾನ್ ಸನ್ಮಾನ್ ಕೆಲೆಂ. ವೆದಿರ್ ಮುಖೆಲ್ ಸಯ್ಲಿ ಜಾವ್ನ್ ಮಂಗ್ಳುರ್ ಪ್ರಾಂತೀಯ್ ವ್ಹಡಿಲ್ಚಿ ಭಿ ಸಿಸಿಲಿಯಾ ಮೆಂಡೊನ್ನ್ಯಾ ಆಸ್ಲಿ. ತಿಣೆಂ ಪಾಟ್ಲಾ 75 ವರಾಂನಿ ನಿಸ್ವಾರ್ಥ್ ಸೆವಾ ದಿಲ್ಲ್ಯಾಂಚೊ ಉಗ್ಡಾಸ್ ಕಾಡುನ್, ಉಪ್ಕಾರ್ ಬಾವುಡ್ಲೊ ಪೊಂಪೈ ಫಿರ್ಗಜ್, ಕೊಡೂರ್, ವಿಗಾರ್ ಬಾಪ್ ಆಂಟನಿ ಲೋಬೊ ಹಾಣಿಂ ‘ಸುವಾಸಿನಿ’ ಅಮೃತ್ ಉತ್ಸವಾಚಾ ಪುಸ್ತಕಾಚೆಂ ಉಗ್ಡಾವಣ್ ಕರುನ್ “ಕದ್ನಾಂ ಆಮಿ ಮನ್ಯಾಕ್ ಮನ್ಯಾಪಣಾಚೆಂ ರೂಪ್, ಘನ್ ದೀಂವ್ಕ್ ಸಕ್ತಾವ್, ತೆದ್ನಾಂ ಆಮಿ ಸಮಾಜಿಚೆಂ ರೂಪ್ ಬದ್ಲುಂಕ್ ಸಕ್ತಾವ್ ಮ್ಹಣ್ ಸ್ವಾರ್ಥ್‌ಪಣಾ ಥಾವ್ನ್ ನಿಸ್ವಾರ್ಥ್‌ಪಣಾ ಕುಶಿಂ ಪಾವ್ಲಾಂ ಕಾಡುಂಕ್ ಜಾಗಯ್ಲೆಂ.

ಶಿಕ್ಷಕಿಂನಿ ಹಳ್ಳೆ ಹಳ್ಳಾಂನಿ ಶಿಸ್ಟ್ ನೈತಿಕ್ ಮೊಲಾಂ ಆನಿ ಜವಾಬ್ದಾರೆಚಿ ಜಿಣಿ ಜಿಯೆಂವ್ಚೆ ಪ್ರಕ್ರಿಯೆಕ್ ದಿಲ್ಲೊ ಪಾಟಂಬೊ ಶಾಭಾಸ್ಕೆಕ್ ಫಾವೊ ಜಾಲ್ಲೊ ಮ್ಹಣ್ ಸಾಂಗ್ಲೆಂ. ರೋಸಾ ಮಿಸ್ತಿಕಾಂತ್ ತರ್ಬೆತಿ ಜೊಡ್ಲೆಲಿ ಭಿ ಶಾಂತಿಪ್ರಿಯೆ ಆತಾಂ ಮಹಾ ವಡಿಲ್ಚಿಚ್ಯಾ ಸಲಹಾದಾರ್ನಿಂ ಪಯ್ಲಿ ಎಕ್ಲಿ ಸಾಂಗ್ತಾ ಕೀ, ‘ಆಮಿ ಶಿಕ್ಷನಾ ಶಿಕ್ಷಕ್ ಆನಿ ವಿದ್ಯಾರ್ಥಿ ಮಧೆಂ ಕಸಲೊಚ್ಚ್ ತಫಾವತ್ ನಾತ್ಲೊ. ಶಿಕ್ಷಕಾಂ ಆಮ್ಕಾಂ ತಾಂಚೆ ಸಮಾನ್ ಪಳಯ್ತಾಲಿಂ. ಆಮಿ ತಾಂಕಾ ಮಾನ್ ದಿತಲ್ಯಾಂವ್, ತಿಂ ಆಮ್ಕಾಂ ಮಾನ್ ದಿತಾಲಿಂ, ಗ್ರೇಸ್-ದುಬ್ಳಿಂ, ಬುದ್ಧಂತ್-ನಾಬುದ್ಧಂತ್ ಬೇದ್ ನಾಸ್ತಾಂ, ಗರ್ಜೆ ತೆಕಿತ್ ತಿದ್ದಿತಾಲಿಂ, ಕೊಣಾಚೆರ್ಚ್ಚ್ ರಾಗ್-ಹಗ್ಯಾಚೊ ವಾಪಾರ್ ನಾಸ್ಲೊ. ಹೊ ಏಕ್ ಅಪೂರ್ವ್ ಅವ್ಕಾಸ್ ಮ್ಹಾಕಾ ಲಾಬ್ಲೊ. ಹೊ ಉಡಾಸ್ ಅಜೂನ್ ಸಂತೊಸಾಚೊ, ಖುಶಲ್ಯಾಯೆಚೊ ಆನಿ ಮೊಗಾಚೊ ಜಾವ್ನ್ ಮ್ಹಜೆ ಥಂಯ್ ಉರ್ಲಾ’.

ಬಲಾಯ್ಕೆವಂತ್ ರಾವೊಂಕ್ ಮ್ಹೊಂವ್ ಗರ್ಜೆಚೆಂ

ಸಂಸಾರಾಂತ್ ಸೊರೊ ಆನಿ ಮ್ಹೊಂವ್ (Honey) ಕಿತ್ತಿಂ ವರ್ಸಾಂ ಜಾಲಾರೀ ಪಾಡ್ ಜಾಯ್ನಾಂತ್. ದೆಕುನ್‌ಚ್ ನೊವ್ಲೊ ಹೊಕ್ಲೆಕ್ “ಮೈ ಹನಿ” ಮ್ಹಣ್ ಆಪಯ್ತಾ ಖಂಯ್. ಪೂಣ್ ಮ್ಹೊಂವ್ ಆನಿ ಸೊರೊ ಗ್ಲಾಸಾಚ್ಯಾ ಬಾಟ್ಲೆಂತ್ ದವುಂಕ್ ಜಾಯ್. ಫಿರ್ಜ್ ಆನಿ ವೊತಾಂತ್ ಬಿಲ್ಕುಲ್ ದವರ್ನಾಯೆ.

ದುರದಾಕ್ ಮ್ಹೊಂವ್ ಗಾಲ್ನ್ ಪಿಯೆಲ್ಯಾರ್ ಕುಡಿಚಿ ಮೊಟಾಯ್ ಚಡ್ತಾ. ಮ್ಹೊಂವಾಕ್ ಲಿಂಬ್ಯಾ ರೋಸ್ ಗಾಲ್ನ್ ಪಿಯೆಲ್ಯಾರ್ ವಜನ್ ದೆಂವ್ತಾ. ಮ್ಹೊಂವಾಕ್ ಮಿರಿಯೆನಾ ಪಿಂಟೊ ಗಾಲ್ನ್ ಸೆವ್ಲ್ಯಾರ್ ದರ್ಕಾಲ್ ನಾಸ್ ಜಾತಾ; ಖೊಂಕ್ಲಿ ಯೇನಾ. ಮ್ಹೊಂವಾಕ್ ಆಲ್ಯಾರೋಸ್ ಗಾಲ್ನ್ ಪಿಯೆಲ್ಯಾರ್ ವೊಂಕ್ ರಾವ್ತಾ. ಸಕಾಳಿಂ ನಿರಾಳ್ ಪೊಟಾಕ್ ಮ್ಹೊಂವ್ ಸೆವ್ಲ್ಯಾರ್ ಬ್ಲಡ್ ಫೆಶರ್ ದೆಂವ್ತಾಂ. ಫಾಯಾಂಕ್ ಮ್ಹೊಂವ್ ಪುಸ್ತಾಲ್ ವೆಗಿಂ ಗೂಣ್ ಜಾತಾ.

ಕುಡಿಕ್ ಉಜೊ ಲಾಗ್ಲ್ಯಾಕ್ ವ್ಹೊಂವ್ ಸಾರ್ಕೆಲ್ಯಾರ್ ದೂಕ್ ರಾವ್ತಾ, ಗೂಣ್ ಜಾತಾ. ಮೊಸ್ತ್

ಮೊಟಾಯ್ ಆಸ್ಲ್ಯಾರ್ ಹರೇಕ್ ದಿಸಾ ಮ್ಹೊಂವ್ ಸೆವ್ಲ್ಯಾತ್ ಮೊಟಾಯ್ ಉಣಿಂ ಜಾತಾ. ಸರಾಗ್ ಹಾಗ್ಯೆತ್. ನಿಜ್ಜೊ ದುಕ್ತಾತ್ ತರ್ ಮ್ಹೊಂವ್ ಪುಸೊಂಕ್ ಜಾಯ್. ಕಾತಿರ್ ದವೆಂ ಕೋಡ್ ಆಯ್ಲಾರೀ ಮ್ಹೊಂವ್ ಪುಸೊಂಕ್ ಜಾಯ್. ಡಯಾಬಿಟೀಸ್ ಪಿಡೇಸ್ತಾನಿ ಸೈತ್ ಮ್ಹೊಂವ್ ಖಾವ್ತೆತ್.

ಗಾಂಟಿ ದೂಕ್ ಆಸ್ಲ್ಯಾರ್ ಮ್ಹೊಂವ್ ಆನಿ ಸುನೊ ಭರ್ಸುನ್ ಪುಸ್ತಾಲ್ ದೂಕ್ ಮಾಯಾಕ್ ಜಾತಾ. ರಾತಿಂ ಸಬಾರ್ ಪಾವ್ಲಿಂ ಮುತೊಂಕ್ ಉಟ್ಲೊ ಸಮಸ್ಲೊ ಆಸಾ ತರ್ ನಿದ್ವಾ ಆದಿಂ 3 ಕುಲೆರಾಂ ಮ್ಹೊಂವ್ ಸೆವಿಜಾಯ್.

ಪಪಾಯ್, ಮ್ಹೊಂವ್ ಆನಿ ಹಳ್ಳಿಂಚೊ ಲೇಪ್ ತೊಂಡಾಕ್ ಪುಸ್ತಾಲ್ ಪರ್ಜಳ್ ಯೆತಾ. ಮ್ಹೊಂವಾಕ್ ಕಹಿಬೇವ್ ಗಾಲ್ನ್ ಖೆಲ್ಯಾರ್ ದೊಳ್ಕಾಚಿಂ ದೀಷ್ಟ್ ಬರಿ ಜಾತಾ. ಪೂಣ್ ಖಾಜೂರ್ ಮ್ಹೊಂವಾ ಸಂಗಿಂ ಸೆಂವ್ಲ್ಯಾರ್ ಸಬಾರ್ ಬರೆಪಣಾಂ ಆಸಾತ್. ಆಂಟಿ ಫಂಗಲ್, ಆಂಟಿ ಬೆಕ್ಟೀರಿಯಲ್, ಆಂಟಿ ವೈರಸ್ ಜಾಲ್ಲೆಲ್ಯಾನ್ ಪಿಡಾ ಗೂಣ್ ಕರ್ಚಿ ಸಕತ್ ಚಡ್ತಾ. ಬರೀ ನೀದ್ ಯೆತಾ. ತಾಪ್, ಖೊಂಕ್ಲಿ ಯೇನಾ. ಪಿಡೆ ವಿರೋಧ್ ರ್ಭುಜ್ಜಿ ಸಕತ್ ಎಕ್ದಮ್ ಚಡ್ತಾ.

—ಒಲಿವರ್ ಡಿ'ಸೋಜಾ, ಆಂಜೆಲೊರ್.

ಸಂಭ್ರಮಾಂತ್ ಭಾಗ್ ಘೆತ್ಲಲ್ಯಾ ಸಬಾರಾಂನಿ ಉಪ್ಕಾರ್ ಆಟಂವ್ಚೆ ಅವ್ಕಾಸ್ ವಾಪರೆ ತರೀ ತೆ ಹಾಂಗಾ ಉತ್ರಾಂವ್ಕ್ ಸಾಧ್ಯ್ ನಾ. ಪುಣ್ ಕ್ಯಾಂ ಥೊಡೆಂ ಸಾಂಗ್ಲೆಂ ಗರ್ಜೆ. ಆಜ್ ಆಮ್ಚಾ ಶಿಕ್ಷಕಿಂ ಸ್ಥಾನ್ ಕೃಂಸರ್ ಪಾವ್ಲಾಂ, ತೆದ್ನಾಂ ಕಿಶೆಂ ಕೊಡು ಮ್ಹಣ್ ದಿಸ್ಲೆಂ ಆತಾಂ ತೆಂ ಗೋಡ್ ಜಾಲಾಂ, ಆತಾಂ ಕಿಶೆಂ ಗೋಡ್ ಮ್ಹಣ್ ದಿಸ್ತಾ ತೆಂ ಕೊಡು ಜಾವ್ನ್‌ಚ್ ಯೆತಾ. ಆಯ್ಲೆಂ ಶಿಕ್ಷಪ್ ಸರಾರಾಂ ಪಾವ್ಲಾಂ ಕಾಡ್ತಾ – ಪುಣ್ ಖಿಂಚಾ ದಿಶೆನ್? ಬರ್ಕಾಯೆಚಿಂ ಮೆಟಾಂ ಸಾಂಕೊವ್ ಬಾಂದ್ತಾ ವಾ ತುಟಯ್ತಾ? ಗುರಿ ಮುಂದಿರಲಿ. . ಗುರು ಹಿಂದಿರಲಿ?

ಭ | ಸೆಲಿನ್ ವಾಸ್ ಸಾಂತ ಕೂಜ್ ಕಾನ್ಸೆಂಟ್ ಕುಲತೇಕರ್.

ಮಸ್ತಾಕೊ ಸಂಸಾರ್

ಪ್ರೇಮಿ: ತುಂ ಮ್ಹಜೆಲಾಗಿಂ
ಕಾಜಾರ್ ಜಾತಾಯ್ ನೈ.....
ಚೆಡುಂ: ನಾ..... ಕಾಜಾರ್
ಜಾಂವ್ಚಿ ನಾ.
ಪ್ರೇಮಿ: ಕಿತ್ಯಾಕ್?
ಚೆಡುಂ: ಮ್ಹಜ್ಯಾ ಘರ್ಚಿಂ
ಖಬೂಲ್ ಜಾಂವ್ಚಿನಾಂತ್.
ಪ್ರೇಮಿ: ಘರಾಂತ್ ಕೋಣ್
ಕೋಣ್ ಆಸಾತ್?
ಚೆಡುಂ: ಮ್ಹಜೊ ನವ್ರೊ ಆನಿ
ದೊಗಾಂ ಭುರ್ಗಿಂ.



ಗ್ರಾಹಕ್: ಕಿತೆಂ? ರೇಲ್,
ವಿಮಾನಾಂನಿ ಕ್ಲಾಸಿ ಆಸಾತ್.
ಆತಾಂ ರಿಕ್ವಾಂತ್ಯೊ ಕ್ಲಾಸ್....?
ರಿಕ್ವಾವಾಲೊ: ಪಯ್ಲಾ ಕ್ಲಾಸಿಂತ್
ಸಂಗೀತ್ ಚಾಯಿ ಆನಿ ಪೊಂಡ್ಲೆ
ಚುಕೊವ್ನ್ ರಿಕ್ವಾ ವ್ಹರ್ತಾ.
ದುಸ್ರಾ ಕ್ಲಾಸಿಂತ್ ಸಂಗೀತ್
ಬಂದ್ ಆನಿ ಪೊಂಡ್ಲ್ಯಾಂತ್ಲಾನ್
ರಿಕ್ವಾ ವ್ಹರ್ತಾಂ.
ಗ್ರಾಹಕ್: ಆನಿ ತಿಸ್ರಾ
ಕ್ಲಾಸಿಂತ್.....?
ರಿಕ್ವಾವಾಲೊ: ತಿಸ್ರಾ ಕ್ಲಾಸಿಂತ್
ಹಾಂವ್ ಪಾಟ್ಲಾನ್ ಬಸ್ತಾ
ತುಮಿಂ ರಿಕ್ವಾ ಚಲಂವ್ಚಿ!!

ಪ್ರೇಮಿ: ಮೊಗಾ, ತುಜೊ
ಉಡಾಸ್ ಆಯ್ಲೊ ಕೀ,
ತುಜಿ ಫೋಟೊ ಮುಕಾರ್
ದವರ್ನ್ ಪಳವ್ನ್ ಬಸ್ತಾಂ.
ಚೆಡುಂ: ಮ್ಹಜ್ಯಾ ಆವಾಜಾಚೊ
ಉಡಾಸ್ ಆಯ್ಲೊ ಜಾಲ್ಲ್ಯಾರ್
ಪ್ರೇಮಿ: ಎಕಾ ಕೊಲ್ಯಾಕ್
ಫಾತರ್ ಮಾರ್ತಾಂ

ರಿಕ್ವಾವಾಲೊ: ಸಾಂಗ್ ಖಿಯಾ
ವಚಾಜೆ?
ಗ್ರಾಹಕ್: ಪರಂಗಿಪೇಟ್.
ರಿಕ್ವಾವಾಲೊ: ಖಿಂಚ್ಯಾ ಕ್ಲಾಸಿಂತ್
ವಚಾಜೆ?
ಪಯ್ಲಿ, ದುಸ್ರಿ ವ ತಿಸ್ರಿ.....

ಬಾಪಯ್: ತುಜಾ ಕ್ಲಾಸಿಂತ್ ಸಗ್ಳೆ
ಪಾಸ್ ಜಾಲ್ಯಾಂತ್ ಗಿ?
ಪುತ್: ವ್ಹಯ್ ಪಪ್ಪಾ ಆಮಿ

ರೋಗ್ ಪ್ರತಿರೋಧಕ್ ಸಕತ್ ಚಡ್ತಾ ಮ್ಹಣ್ ವಿಟಮಿನ್ 'ಸಿ' ಘೆತಾತ್?

ಗಲೆಂ ತ್ಯಾ ವರ್ಸಾಂ ಆಪಾಯಾಚೆಂ. ಆಮ್ಚಾ ಜಿವಾಕ್
ಕೊರೊನಾ ಸಾಂಕ್ರಮಿಕ್ ಪಿಡೆಂ ವಿಟಮಿನ್ 'ಸಿ' ಕಿತ್ಲೆಂ ಜಾಯ್
ಧರ್ಮಾನ್ ರೋಗ್ ಪ್ರತಿ- ಮ್ಹಳ್ಳೆಂ ಸಮ್ಜಾನಾಸ್ತಾನಾ ಚಡ್
ರೋಧ್ ಸಕತ್ ವಾಡಯ್ಚೆ ಸಂವ್ಣೆಂ ಬರೊ ನ್ಹಯ್. ಖರೆಂ
ಆನಿ ತ್ಯಾ ವರ್ವಿಂ ಕೊರೊನಾ ತರ್ ಎಕಾ ದಿಸಾಕ್ 65-90
ಪಿಡಾ ಯೇನಾ ಮ್ಹಣ್ ಜಾಯ್ಲೊ ಮಿಲಿಗ್ರಾಮ್ ವಿಟಮಿನ್ 'ಸಿ'
ಪ್ರಚಾರ್ ಜಾಲೊ. ತ್ಯಾ ಖಾತಿರ್ ಆಸ್ಲಾರ್ ಪಾವ್ತಾ ತ್ಯಾ ದೆಕುನ್
ಸಕತ್ ವಾಡಯ್ಚಿಂ ಖಾಣಾಂ, ಪ್ರಾಕೃತಿಕ ಉತ್ಪತ್ ಆರೆಂಜ್
ಟಾನಿಕಾಂ ಆನಿ ವಿಟಮಿನ್ 'ಸಿ' ದಿಸಾಕ್ ದೋನ್ ಖೆಲ್ಯಾರ್
ಗುಳಿಯೊ ಕಾಣ್ಲೆಲ್ಯಾರ್ ಆಂಗಾಂತ್ ಪಾವ್ತಾ. ತಾಚಾಕೀ ಚಡ್
ಸಕತ್ ವಾಡ್ತಾ ಮ್ಹಣ್ ಸಾಂಗ್ತಾತ್ ಜಾಲ್ಯಾರ್ ಉಳ್ಳೆಂ ಪರಿಣಾಮ್
ಜಾಲ್ಲ್ಯಾನ್ ಲೊಕಾಂನಿ ತ್ಯೊ ಜಾತಾತ್. ಜಶೆಂ ನೀಡ್ ಯೆಂವ್ಚಿ
ಘೆಂವ್ಕ್ ಸುರು ಕೆಲ್ಯೊ.... ನಾ, ಹರ್ವಾಂತ್ ಹುಲೊಪ್,
ಖೆಲ್ಯಾತ್. ವಿಟಮಿನ್ 'ಸಿ' ಸತ್ವ್ ತಕ್ಲೆ ಪಡಾಪಡ್..... ಇತ್ಯಾದಿ
ನಿಜಾಕೀ ರೋಗ್ ಪ್ರತಿರೋಧ್ ಪಿಡಾ ವಿಟಮಿನ್ 'ಸಿ' ಚಡಿತ್
ಸಕತ್ ವಾಡಯ್ಚೆ ವ್ಹಯ್, ಪುಣ್ ಪ್ರಮಾಣಾರ್ ಘೆತ್ಲೆಲೆ ವರ್ವಿಂ
ತ್ಯೊ ಚಡ್ಲೆ ಖೆಲ್ಯಾರ್ ಮಾತ್ ಜಾತಾ. ತ್ಯಾ ಖಾತಿರ್ ದಾಕ್ಟರಾಚಿ
ಆಡ್ ಪರಿಣಾಮ್ ಜಾತಾ. ಹ್ಯೆ ಸಲಹಾ ಘೆವ್ನ್ ಘೆಂವ್ಚೆಂ ಬರೆಂ.
ವಿಶಿಂ ಕೊಣೆಂಯಿ ಚಿಂತ್ಲಾಂ? ಜಾಯ್ತ್ಯಾ ಘಳ್-ವಸ್ತುಂನಿ
ಜಿವಾಕ್ ಬರೆಂ ವಿಟಮಿನ್ 'ಸಿ' ಆಸ್ತಾ ಜಾಲ್ಲ್ಯಾನ್
ಮ್ಹಣ್ ಚಡ್ ಖಾಂವ್ಚೆಂಯಿ ಸದಾಂ ಏಕ್-ದೋನ್ ಘಳ್-
ವಸ್ತು ಖೆಲ್ಯಾರ್ ಪಾವ್ತಾ.

ಸಗ್ಳೆ ಜಣ್ ಪಾಸ್ ಜಾಲ್ಯಾಂವ್.
ಪುಣ್ ಮೆಡಾಮ್ ಮಾತ್ ಫೇಲ್
ಜಾಲ್ಯಾ....
ಬಾಪಯ್: ಕಿತೆಂ?! ಆರೇ.....
ಮೆಡಾಮ್ ಕಶಿ ಫೇಲ್ ಜಾತೆಲಿ?
ಪುತ್: ವ್ಹಯ್ ಪಪ್ಪಾ.....ತಿ
ಆಜೂನ್ಯೊ ತ್ಯಾಚ್ ಕ್ಲಾಸಿಂತ್
ಶಿಕಯ್ತಾ !

ಆವಯ್: ಬಾಳಾ ತುವೆಂ
ಭಾರೀ ವ್ಹಡ್ಲೊ ಮನಿಸ್ ಜಾಂವ್ಕ್
ಜಾಯ್.
ಪುತ್: ಮಾಮ್ಮಿ ಹಾಂವ್ ಇತ್ಲೊ
ವ್ಹಡ್ ಜಾತಲೊಂ ಕೀ ಪೊಸ್ತಾಚಾ
ಸ್ಪಾಂಪಾಚೆರ್ ಮ್ಹಜಿ ಫೊಟೊ
ಯೆತೆಲಿ.
ಆವಯ್: ತಿತ್ಲೊ ವ್ಹಡ್
ಜಾಯ್ಕಾ ಪುತಾ..... ಕಾರಣ್
ಲೋಕ್ ಸ್ಪಾಂಪಿಚೆರ್ ಪಾಟ್ಲಾನ್
ಶಿಂಪಿ ಲಾವ್ನ್ ಮುಕ್ಲಾನ್ ಮುಟಿ
ಮಾರ್ಲೆಲಿ!

ಮಿನಿ ಮಿನಿ

- 1) ಆಮಿ ವಿಚಾರ್ಲೆಂ "ತುಂ
ಹಿಂದು ಯಾ ಮುಸ್ಲಿಮ್?"
ಜಾಪ್ ಆಯ್ಲಿ "ಹಾಂವ್
ಭುಖೆಲಾಂ ಸರ್."
- 2) ಏಕ್ ವರ್ಸ್ ಪ್ರಯಾಣಾಂತ್
ಹಾಂವ್ ಸಂಸಾರ್ ಭಂವ್ಲೊಂ.
ಆನಿ ಚೆದ್ನಾಂ ಹಾಂವ್ ಘರಾ
ಆಯ್ಲೊ ಮ್ಹಾಕಾಚ್ ವಿಸರ್ಲೊಂ.
- 3) ದರ್ಯಾಚಾ ತಡಿರ್ ಖಾಲಿ
ಪಾಂಯಾಂನಿ 5 ವರ್ಸಾಚೊ
ಭುರ್ಗೊ ಉಬೊ ಆಸ್ಲೊ.
ಲ್ಹಾರಾಂ ಯೆತಾಲಿ ವೆತಾಲಿ.
ಆನಿ ತೊ ಭುರ್ಗೊ ಮ್ಹಣ್ಲೊ,
"ತುಂ ಮ್ಹಜ್ಯಾ ಪಾಂಯಾಂಕ್
ಹಜಾರ್ ಪಾವ್ಲಿ ಪಡ್ಲಾರೀ
ಹಾಂವ್ ತುಕಾ ಭೊಗ್ತಾಂಚೊ
ನಾ. ಕಿತ್ಯಾಕ್ ತುವೆಂ ಮ್ಹಜ್ಯಾ
ಮಾ-ಬಾಬಾಕ್ ಮ್ಹಜಿ ಥಾವ್ನ್
ವೆಲಾಂಯ್."
- 4) "ತುಕಾ ಕ್ರಿಸ್ತಾಕ್ ಕಿತೆಂ
ಜಾಯ್?" ತಾಣೆಂ
ವಿಚಾರ್ಲೆಂ
"ಮ್ಹಜೊ ಡ್ಯಾಡಿ." ಧಾಕ್ಟರ್
ಚೆಡ್ಲಾನ್ ದು:ಖಾಂ
ಭರ್ಲೆಲ್ಯಾ ದೊಳ್ಯಾಂನಿ
ಸಾಂಗ್ಲೆಂ.
- 5) "ವಾಚಪ್ ಮ್ಹಜಿ ವಕಾತ್."
"ತುಂ ಕಿತೆಂ ವಾಚ್ತಾಯ್?" ತಿಣೆ
ವಿಚಾರ್ಲೆಂ.
"ತುಜೆ ದೊಳೆ....."

ವಿಪರ್ಯಾಸ್ - 16

'ರಿಸೆಪ್ಷನ್' - ಹೊಕಲ್-ನವ್ರೊ ಮುಕಾರ್,
ಉರುಲ್ಲೆ ಸಂಬಂದಿಕ್ ಸಗ್ಳೆ ಪಾಟ್ಲಾನ್.
ಮರ್ಣಾ ಪುರ್ಶಾಂವಾಕ್ ಸಕ್ಡ್ ಮುಕ್ಲಾನ್,
ಮೆಲ್ಲೆಂ ಮೊಡೆಂ ಅಖೇರಿಕ್.
ಲಗ್ನಾ ಪುರ್ಶಾಂವಾರ್ ಜೊಡೆಂ ಮುಕಾರ್, ಸಯ್ಲಿಂ ಪಾಟ್ಲಾನ್,
ಮರ್ಣಾ ಪುರ್ಶಾಂವಾರ್ ಸಯ್ಲಿಂ ಮುಕ್ಲಾನ್, ಮೋರ್ನ್ ಪಾಟ್ಲಾನ್.
ಮೆಲ್ಲೆಂ ಮೊಡೆಂ ಆಪಡ್ಲಾರ್ ನ್ಹಾತಾತ್,
ಮನ್ಶಾತಿಕ್ ಮಾರ್ನ್ ಮೊಡ್ಯಾಚೆಂ ಮಾಸ್ ಖಾತಾತ್.
ವಾತ್ ಪೆಟವ್ನ್ ಮರಣ್ ಪಾವ್ಲಾಚೊ ಯಾದ್ ಕರ್ತಾತ್,
ವಾತ್ ಪಾಲ್ವನ್ ಜಲ್ಮಾ ದೀಸ್ ಆಚರಿತಾತ್.
ಮೊಡೆಂ ಫಾವಂವ್ಕ್ ಧಾ ಜಣ್ ಮುಕಾರ್ ಯೆತಾತ್,
ಜೀವ್ ಆಸೊನ್ ಕಷ್ಟಾಂಚ್ಯಾ ವೆಳಾರ್ ಎಕ್ಲೊಯ್ ಆಸಾನಾ.
ವಾತಿ ಪಾಲ್ವನ್ ಜಲ್ಮಾ ದೀಸ್ ಆಚರಣ್,
ವಾತಿ ಪೆಟವ್ನ್ ಮೆಲ್ಲ್ಯಾಚೊ ಉಗ್ಡಾಸ್!
ಮೃತ್ ಕೂಡ್ ಆಪಡ್ಲಾರ್ ನ್ಹಾತಾತ್,
ಮೆಲ್ಲ್ಯಾ ಮನ್ಶಾತಿ-ಸುಕ್ಲಾಕ್ ಖಾತಾತ್!



ಚಿಂತ್ಪಾಚ್ಯೊ ಮ್ಹಣ್ಣೊ

1. ಆವಾಳೊ ದೀವ್ನ್ ಕುವಾಳೊ
ಘೆಂವ್ಚೊ.
ಆರ್ಥ್: ಆಪ್ಲ್ಯಾ ಸ್ವಾರ್ಥಾ
ಖಾತಿರ್ ಕೊಣಾ ಏಕ್ಲಾಕ್
ಲ್ಹಾನ್ ವಸ್ತು ದೀವ್ನ್ ವ್ಹಡ್
ವಸ್ತು ಘೆಂವ್ಚಿ.
2. ಆವಯ್ಲೊ ಕಾಳ್, ಬಾಯ್ಲೆಚೊ
ಮವಾಳ್.
ಆರ್ಥ್: ಆವಯ್ ಧೈಂ
ದುರ್ಲಕ್ಷ್ಯ ಕರ್ಚಿ ಆನಿ ಬಾಯ್ಲೆಚಿ
ಚಿತ್ರಾಯ್ ಘೆಂವ್ಚಿ.
3. ಆವಯ್ಲೊ ಕೊಂಡಾಚೊ
ಚೆಕೊ ಜಾಲೊ ಬೊಬಾಚೊ.
ಆರ್ಥ್: ಚಡ್ ಲಾಡ್ ಕೆಲ್ಯಾರ್
ಭುರ್ಗೆ ಭಿಗಡ್ತಾತ್.
4. ಉಂದ್ರಾಕ್ ಮಾಜ್ಚಿ ಸಾಕ್,
ಆರ್ಥ್: ದೊಗಾಂಯಿ
ಎಕಾಮೆಕಾಚೆಂ ಸಾಕ್ವಿದಾರ್
ಆಸ್ಚಿ ಪರಿಸ್ಥಿತಿ!
5. ವೊಂಟಾನಿ ಏಕ್ ಆನಿ
ಪೊಟಾಂತ್ ಏಕ್.
ಆರ್ಥ್: ಭಾಯ್ ಉಲಂವ್ಚೆಂ
ವೆಗ್ಳೆಂ ಆನಿ ಮನಾಂತ್ ಆಸ್ಚೆಂ
ದುಸ್ರೆಂಚ್.
6. ಚೊರಾಚಾ ಮನಾಂತ್
ಚಾಂಧ್ಲೆಂ.
ಆರ್ಥ್: ವಾಯ್ ಕೃತ್ಯೆಂ
ಕರ್ತಲ್ಯಾಕ್ ತೆಂ ಉಗ್ಡಾಡಾಕ್
ಯೇತ್‌ಗಿ ಮ್ಹಳ್ಳೆಂ ಭೈಂ
ಲಾಗ್ಲೆಂ.
7. ಆಮಿಂ ಸುಖಿ ಆಸ್ಲಾರ್
ಸಂಸಾರ್ ಸುಖಿ!
ಆರ್ಥ್: ಆಮಿ ಸಂತೊಸಾನ್
ಆಸ್ಲಾರ್ ಸಗ್ಳೊ ಸಂಸಾರ್
ಸುಖಿ.
8. ಜಸೊ ಭಾವ್ ತಸೊ
ದೇವ್.
ಆರ್ಥ್: ಜ್ಯಾ ಪ್ರಮಾಣೆ ದೆವಾಚಿ
ಭಕ್ತಿ ತ್ಯಾ ಪ್ರಮಾಣೆ ಫಳ್
ಮೆಳ್ತಾ!
9. ಧಾ ಗೆಲಿಂ ಪಾಂಚ್
ಉರ್ಲಿಂ.
ಆರ್ಥ್: ಜಿವಿತಾಚಿ ಬರಿಂಚ್
ವರ್ಸಾಂ ಸಂಪ್ಲಿಂ, ಆತಾಂ
ಧೊಡಿಂಚ್ ಉರ್ಲ್ಯಾಂತ್.
10. ದೇಶ್ ತಶೆಂ ವೇಶ್.
ಆರ್ಥ್: ಪರಿಸ್ಥಿತಿ ವ್ಹಯ್
ಪ್ರಸ್ತುತ್ ಕಾಳ್ ಬದಲೊ.

ದೋನ್ ವೊಳಿಂಚ್ಯೊ ಕವಿತಾ

1. ಘರಾ ಮುಕ್ಲಾ ಬಾಗಿಂತ್ ಆಸಾತ್ ಫುಲಾಂ-ಝಡಾಂ.
ತ್ಯಾ ಝಡಾಂಚೆರ್ ಫುಲ್ಲ್ಯಾಂತ್ ರಂಗೀನ್ ಫುಲಾಂ!
2. ಅಂಬಾಡ್ಯಾ ರುಕಾರ್ ಜಾಲ್ಯಾತ್ ಅಂಬಾಡೆ
ಮಾಂಯ್ ಮ್ಹಣ್ಣಾ ಕಾಡುನ್ ಹಾಡ್ ಥೊಡೆ!
3. ಶಿಂವ್ಲಿಂ ಆಬೊಲಿ ಆಸಾತ್ ದರಾಬಸ್ತ್
ಪುಣ್ ತಿಂ ಮಾಳುಂಕ್ ಮಾತ್ ಕೋಣ್ ನಾ ಆಮ್ಗರ್!
4. ಥ...ಥ...ಥ...ಥ...ಥ...ಕರುನ್ ನಾಚ್ತಾ ಬಾಯ್
ಪಾಂಯಾಚಿ ಪಾಂಯ್ಣಾಂ ಕರ್ತಾತ್ ಆವಾಜ್ ಝಂಯ್
ಝಂಯ್!
5. ಡಾಂಯ್ ಡಾಂಯ್ ಘಾಂಟ್ ಜಾಲಿ ಆಮೊರೆಚಿ.
ಆಬ್-ವ್ಹಡ್ಲಿ ಮಾಂಯ್ ಕರ್ತಾತ್ ತಯಾರಿ ಆಮೊರೆಚಿ- ತೇರ್ಸಾಚಿ!



A National Family Weekly

Subscription: One year Rs. 500
Five years Rs. 2000

The Secular Citizen,
99, Perin Nariman Street,
1st Floor, Fort, Mumbai 400001.
Tel.: +91-9820485389

ದೂದ್ ಶಿಂಪ್ಲೆ - ಥಾಪಡ್ ಪಡ್ಲೆಂ

ಪಾಟ್ಲಿ ಘಡಿತಾಂ - ಆಯ್ಕೆಂ ಪ್ರೇರಣ್ (3)



ದಿಯಾಕೊನ್ ಸಿಲ್ವೆಸ್ಟರ್ ಲೋಬೊ

ಮ್ಹಜ್ಯಾ ಕುಟ್ಮಾಚಾ ದುಬ್ಳಿಕಾಯೆಚಾ ಜೀವನಾಂತ್ ಆಮ್ಚಾ ಫಿರ್ಗಜೆಚೊ ವಿಗಾರ್ ಆಮ್ಕಾಂ ಬರೊ ಸಾಮಾರಿಯಾಗಾರ್ ಜಾವ್ನ್ ಆಸ್ಲೊ. ಮ್ಹಜ್ಯಾ ಮಾಂಯ್-ಬಾಬಾಚಿ ದೀಸ್-ಕೂಲಿಚಿ ಜೋಡ್ ಆಮ್ಕಾಂ ಸ ಜಣಾಂ ಭುರ್ಗ್ಯಾಂಕ್ ಸಾಂಭಾಳುಂಕ್ ಪಾವಾನಾತ್ಲಿ.

ತಶೆಂ ಹಾಂವ್ ಧಾ ವರ್ಸಾಂಚೊ ಆಸ್ತಾನಾ ಮಾಂಯ್ ವಿಗಾರಾಂಕಡೆ ವಿನಶಿ ಕೆಲಿ, "ತುಮಿ ಸಿಲುಕ್ ತುಮ್ಚೆಂ ಸಾಂಗಾತಾ ದವರ್ನ್ ಕಾಣ್ಲೆಯಾ. ಸಾಕ್ರಿಸ್ತಿಚಾ ಆನಿ ಕುಟ್ಮಾಚಾ ಲ್ಹಾನ್-ಲ್ಹಾನ್ ಕಾಮಾನಿಂ ತೊ ತುಮ್ಕಾಂ ಕುಮಕ್ ಕರ್ತೊಲೊ." ವಿಗಾರಾನಿಂ ಆಮ್ಚೆ ಕುಟ್ಮಾಚೆ ಕಷ್ಟ್ ಸಮ್ಜೊನ್ ಘೆವ್ನ್ ಮ್ಹಾಕಾ ತಾಂಚಾ ಘರಾ ಸಾಗತ್ ಕೆಲೊ.

ಕುಟ್ಮಾಂತ್, ಸಾಕ್ರಿಸ್ತಿಂತ್ ಕುಮ್ಚೆಚೊ ಹಾತ್:

ಇಗರ್ಜೆಂತ್ ಏಕ್ ಮ್ಹಾತಾರೊ ಬಟ್ಟೆರ್ ಆಸ್ಲೊ. ವಿಗಾರಾನಿ ಮ್ಹಜಿ ವೊಳೊಕ್ ತಾಕಾ ಕರ್ನ್ ದಿಲಿ. ಮ್ಹಾಕಾ ನಿದೊಂಕ್ ಬಟ್ಟೆರಾ ಸಾಂಗಾತಾ ಕುಟ್ಮಾಂತ್ ಜಾಗೊ ಮೆಳ್ಳೊ. ಮ್ಹಜಿ ಮುಖ್ಯೆ ಕಾಮಾಂ ತೀನ್ ಆಸ್ಲಿ. ಪಯ್ಲೆಂ-ಕುಟ್ಮಾಂತ್ ಬೊಟ್ಟೆರಾಕ್ ಕುಮಕ್ ಕರ್ಚೆಂ. ದುಸ್ರೆಂ-ಜೆವ್ಣಾಚೆಂ ಮೇಜ್ ಮಾಂಡುನ್ ಜೆವಣ್ ಜಾಲ್ಯಾ ಉಪ್ರಾಂತ್ ಮೇಜ್ ಖಾಲಿ ಕರ್ಚೆಂ. ತಿಸ್ರೆಂ-ಸಾಕ್ರಿಸ್ತಿಂತ್ ಕುಮಕ್ ಕರ್ಚೆಂ ಆನಿ ಆಲ್ತಾರ್ ಭುರ್ಗ್ಯಾಚಿ ಕಾಮ್ ಕರ್ಚೆಂ. ಹಿಂ ಸರ್ವ್ ಕಾಮಾಂ ಇಸ್ರಾಳಾಕ್ ವೆಚ್ಯಾ ಪಯ್ಲೆಂ ಆನಿ ಆಯ್ಲಾ ಉಪ್ರಾಂತ್ ಕರಿಜೆ ಪಡ್ತಾಲಿಂ.

ಮ್ಹಾಕಾ ಆಮೊರೆಚಿ ಘಾಂಟ್ ಮಾರುಂಕ್ ಭಾರೀ ಉರ್ಭಾ. ಪೂಣ್ ಘಾಂಟಿಚಾ ದೊರೈಕ್ ಮ್ಹಜೆ ಹಾತ್ ಪಾವಾನಾತ್ಲೆ. ಮ್ಹಾತಾರೊ ಬಟ್ಟೆರ್ ಘಾಂಟ್ ಮಾರುಂಕ್ ವೆತಾನಾ ಹಾವೆಂ ತಾಚಾ

ಪಾಟ್ಲಾನ್ ವೆಚೆಂ ಆಸ್ಲೆಂ. ಸುರ್ವೆಚ್ಯೊ ತಿ-ತೀನ್ ಘಾಂಟಿ ಬೊಟ್ಟೆರಾನ್ಂಚ್ ಮಾರ್ಚ್ಯೊ ಆಸ್ಲೊ. ತಾಚೆ ಉಪ್ರಾಂತ್ಲಿ ಲಾಂಬ್ ಘಾಂಟ್ ಮಾರ್ತಾನಾ ಬಟ್ಟೆರ್ ಮ್ಹಾಕಾ ಉಕಲ್ನ್ ಧರ್ತಾಲೊ ಆನಿ ಹಾಂವ್ ದೊರೈಕ್ ಉಮ್ಕೊನ್ ಘಾಂಟ್ ಮಾರ್ಚೊ ಸಂತೊಸ್ ಆಪ್ಣಾಯ್ಲೊಲೊ!

ಬೊಟ್ಟೆರಾ ಲಾ ಗಿಂ ಸ್ಯಾಕಲ್ ಆಸ್ಲೆಂ. ತಾಣೆಂ ಮಯ್ತಾಶಿ ಕಾಳ್ಜಾನ್ ಮ್ಹಾಕಾ ಸ್ಯಾಕಲ್ ಶಿಕೊಂಕ್ ದಿಲೆಂ. ತೊ ಜಾವ್ನ್ ಮ್ಹಾಕಾ ಕುಮಕ್ ಕರುಂಕ್ ಆಯಿಲ್ಲಾಂ. ಹಾಂವ್ಚ್ ಖುದ್ ಆಟ್ಟಿ ಪಾಂಯ್ ಘಾಲ್ನ್ ಸವ್ಯಾಸ್ ಸವ್ಯಾಸ್ ಸ್ಯಾಕಲ್ ಶಿಕೊಂಕ್ ಲಾಗ್ಲೊಂ. ಏಕ್ ದೋನ್ ಮಹಿನ್ಯಾಂನಿ ಸ್ಯಾಕಲ್ ಶಿಕ್ಲ್ಯಾ ಉಪ್ರಾಂತ್ ಬೊಟ್ಟೆರಾನ್ ಮ್ಹಾಕಾ ಗರ್ಜೆಚ್ಯೊ ವಸ್ತು ಹಾಡುಂಕ್ ಪೆಂಟೆಕ್ ದಾಡುಂಕ್ ಸುರು ಕೆಲೆಂ. ಮ್ಹಜ್ಯಾ ಸಂತೊಸಾಕ್ ಮೀತ್ ಮೇರ್ ನಾತ್ಲಿ!

ಜೆವ್ಣಾ ನಂತರ್ ಪಡ್ಲೆಂ ಥಾಪಾಡ್ :

ಜೆವ್ಣಾಚೆಂ ಮೇಜ್ ಮಾಂಡುಂಕ್ ಬೊಟ್ಟೆರಾನ್ ಮ್ಹಾಕಾ ಶಿಕಯ್ಲೆಂ. ಬೊಶಿ ಕದಲಾ ಮುಕಾರ್ ಮೆಜಾರ್ ದವುನ್, ಉಜ್ವಾ ಕುಶಿಕ್ ಜೆಂವ್ಚೆ ಕುಲೆರ್ ಆನಿ ದಾವ್ಯಾ ಕುಶಿಕ್ ಗಾರ್ಘ್ ದವರುಂಕ್ ಆಸ್ಲಿಂ. ಬೊಶೆಚಾ ಉಜ್ವಾ ಕುಶಿಕ್ ಹಾಫ್ ಪ್ಲೇಟ್ ದವರ್ನ್, ತಾಂತುಂ ತೋಂಡ್-ಹಾತ್ ಪುಸ್ತೊ ತುವಾಲೊ ದವುಂಕ್ ಆಸ್ಲೊ.

ಪಾದ್ರ್ಯಾಬ್ ಜೆವ್ಣಾಕ್ ಬೊಸುಲ್ಲೊಚ್ಯಾ ಬೊಟ್ಟೆರಾನ್ ಆಯ್ಲಾನಾಂತ್ ಕಾಡ್ಲೆಂ ಜೆವಣ್ ಹಾಂವೆಂ ಮೆಜಾರ್ ದವುಂಕ್ ಆಸ್ಲೆಂ. ಸಾಂಜೆಚೆಂ ಜೆವಣ್ ಜಾತಚ್ಯಾ ಪಾದ್ರ್ಯಾಬಾಕ್ ಪಿಯೆಂವ್ಕ್ ಏಕ್ ಗ್ಲಾಸ್

ದೂದ್ ಮೆಜಾರ್ ದವರುಂಕ್ ಆಸ್ಲೆಂ. ತ್ಯಾ ರಾತಿಂ ಹಾಂವೆಂ ಪಾದ್ರ್ಯಾಬಾಚೆಂ ಜೆವಣ್ ಜಾಲ್ಲೆಂಚ್, ಏಕ್ ಗ್ಲಾಸ್ ದೂದ್ ತಾಚಾ ದಾವ್ಯಾ ಹಾತಾಲಾಗಿಂ ಹಾಡ್ನ್ ದವರ್ಲೆಂ. ಪುಣ್ ಉಜ್ವಾ ಕುಶಿಕ್ ಆಸ್ಲೆಂ ಖಾಲಿ ಜಾಲ್ಲೆಂ ಶಿತಾಚೆಂ ಆಯ್ಲಾನ್ ಕಾಡುಂಕ್ ವೆತಾನಾ ಮ್ಹಜೊ ಹಾತ್ ದೂದಾಚಾ ಗ್ಲಾಸಾಕ್ ಲಾಗೊನ್, ಗ್ಲಾಸ್ ಆಡ್ ಪಡೊಂಕೀ ಆನಿ ವಿಗಾರಾನಿ ಮ್ಹಜ್ಯಾ ಕಾನ್ಸುಲಾಕ್ ಥಾಪಾಡ್ ವ್ಹಾಜೊಂವ್ಚಿ ಸಮಾ ಜಾಲೆಂ!

ವಿಗಾರ್ ದುಸ್ರೊ ಏಕ್ ಸಬ್ದ ಉಲಯ್ಲೊ ನಾ. ಉಟೊನ್ ಆಪ್ಲ್ಯಾ ಕುಡಾಕ್ ಗೆಲೊ. ದೂದ್ ಶಿಂಪ್ಲೆಂಚ್ ಬೊಟ್ಟೆರ್ ಹಾತಾಂತ್ ಏಕ್ ವಸ್ತುರ್ ಘೆವ್ನ್ ದೂದ್ ಪುಸುಂಕ್ ಆಯ್ಲೊ. ಹಾಂವ್ ಮ್ಹಜೆಂ ಕಾನ್ಸುಲ್ ಏಕಾ ಹಾತಾನ್ ಸವ್ಯಾಸ್ ಪೊಶೆವ್ನ್ ಆನೈಕಾ ಹಾತಾನ್ ಮೆಜಾರ್ ಉರುಲ್ಲಿಂ ಆಯ್ಲಾನಾ ಕುಜ್ವಾಕ್ ವ್ಹರ್ನ್ ಗೆಲೊಂ.

ಥಾಪ್ಪಾನ್ ಶಿಕಯ್ಲೆಂ ಜಿವಿತಾಚೆಂ ಲಿಸಾಂವ್:

ಕರ್ಚೆಂ ಹರ್ಯೆಕ್ ಕಾಮ್ ಹಾಂವೆಂ ಚೀತ್ ದೀವ್ನ್ ಕರುಂಕ್ ಫಾವೊ ಮ್ಹಳೆಂ ವಿಶೇಷ್ ಲಿಸಾಂವ್ ವಿಗಾರಾನಿ ವಾಜಯ್ಲ್ಯಾ ಥಾಪ್ಪಾ ಮಾರಿಫಾತ್ ಮ್ಹಜ್ಯಾ ಜಿವಿತಾಂತ್ ಹಾಂವ್ ಶಿಕ್ಲೊ. ತ್ಯಾ ರಾತಿಂ ಜರ್ತರ್ ಹಾಂವೆಂ ಮ್ಹಜೆ ಸಂಪೂರ್ಣ್ ಧ್ಯಾನ್ ಖಾಲಿ ಜಾಲ್ಲ್ಯಾ ಶಿತಾಚಾ ಆಯ್ಲಾನಾಚೆರ್ ವೆಚೊನ್ ದೂದಾಚೆಂ ಪೂರಾ ನುಕ್ಣಾನ್ ಜಾಲೆಂ. ಪುಣ್ ಕಾನ್ಸುಲಾಕ್ ಪಡ್ಲಾ ಥಾಪ್ಪಾನ್ ಚುಕೊನ್ ಗೆಲ್ಲೆಂ ಧ್ಯಾನ್ ಕುಡೊನ್ ದಿಲೆಂ!

ವಿಗಾರಾಚಾ ಥಾಪ್ಪಾ ಮಾರಿಫಾತ್ ಶಿಕ್ಲೆಂ ಲಿಸಾಂವ್ ಮ್ಹಾಕಾ ಶಿಕಾಪ್ ಶಿಕ್ತಾನಾ ಮಸ್ತು ಫಾಯ್ಡಾಚೆಂ ಜಾಲೆಂ. ಹೈಸ್ಕೂಲಾಚೆಂ, ತ್ಯಾ ನಂತರ್ ಕೊಲೆಜೆಚೆಂ ಆನಿ ಸೆಮಿನರಿಚೆಂ ಶಿಕಾಪ್ ಹಾಂವ್ ಧ್ಯಾನ್ ದೀವ್ನ್ ಶಿಕ್ಲೊ. ಹರ್ಯೆಕಾ ಪರೀಕ್ಷೆ ಖಾತಿರ್ ಚೀತ್ ದೀವ್ನ್ ಶಿಕೊನ್

ಬರೆಂ ಆಂಕೆ ಕಾಡ್ನ್ ಫಡಿಲಾಂಚಾ ಮೆಚ್ಚೊಣೆಕ್ ಹಾಂವ್ ಫಾವೊ ಜಾಲೊಲೊ.

ಶಿಸ್ಟ್ ಆನಿ ರೆಗ್ರ ಥಾಪ್ಪಾನ್ ಶಿಕಯ್ಲೆಂ :

ವಿಗಾರಾಚಾ ಹಾತಾ ಥಾವ್ನ್ ಥಾಪ್ಪಾಚೊ ಮಾರ್ ಖಾತಾನಾ ಮ್ಹಾಕಾ ಇಲ್ಲೆಂ ದುಕ್ಲೆಂ ವ್ಹಯ್. ಪುಣ್ ತಿ ದೂಕ್ ಹಾಂವೆಂ ಮತಿಕ್ ಧರ್ಲಿ ನಾ. ಬದ್ಲಾಕ್ ಶಿಸ್ಟ್ ಆನಿ ರೆಗ್ರ ಥಾಪ್ಪಾ ಮಾರಿಫಾತ್ ಮ್ಹಜ್ಯಾ ಜಿವಿತಾಂತ್ ಪಾತ್ರ್ ಬೆಳೊಂಕ್ ಲಾಗ್ಲಿಂ.

ಹಿ ಶಿಸ್ಟ್ ಆನಿ ರೆಗ್ರ ಮ್ಹಾಕಾ ಮಸ್ತು ಫಾಯ್ಡಾಚೆಂ ಜಾಲಿಂ. ಕೆದಾಳಾ ಹಾವೆಂ 57 ವರ್ಸಾಂಚಾ ಪ್ರಾಯೆರ್ ಶಾಶ್ವತ್ ದಿಯಾಕೊನ್ ಜಾಂವ್ಚಾ ದೆವಾಚಾ ಆಪೊವ್ಣ್ಯಾಕ್ ವ್ಹಯ್ ಮ್ಹಣೊನ್ ಸೆಮಿನರಿಚೆಂ ಶಿಕಾಪ್ ಸುರು ಕೆಲೆಂ. ಪನ್ನಾಸ್ ಆನಿ ಸಾತ್ ವರ್ಸಾಂಚಾ ಪ್ರಾಯೆರ್ ಯಾಜಕ್ ಜಾಂವ್ಕ್ ಶಿಕೊನ್ ಆಸ್ಚಾ ತರ್ನಾಟ್ಯಾ ಭಾವಾ ಸಾಂಗಾತಾ ಆನಿ ದೈವಿಕ್ ಶಾಸ್ತ್ರ್ ಶಿಕೊನ್ ಆಸ್ಚಾ ಮಾದ್ರಿ ಸಾಂಗಾತಾ ಬಸೊನ್ ದಿಯಾಕ್ಪೊಣಾಚೆಂ ಶಿಕಾಪ್ ಶಿಕೊಂಕ್ ತಿಲ್ಲೆಂ ಸುಲಭ್ ನಾತ್ಲೆಂ.

ಥಾಪ್ಪಾ ಮಾರಿಫಾತ್ ಆಪ್ಣಾಯಿಲ್ಲಾ ಧ್ಯಾನಾ ಆನಿ

ಶಿಸ್ಟ್ ಮಾರಿಫಾತ್ ಸೆಮಿನರಿಂತ್ ಶಿಕಯಿಲ್ಲೆಂ ಶಿಕಾಪ್ ಫರಾ ವೆಚೊನ್ ಪರ್ತೆಂ ಶಿಕೊನ್, ಬರಂವ್ಚಾ ವ ಉಲಂವ್ಚಾ ಪರಿಕ್ಷೆಂನಿ ಬರೆಂ ಆಂಕ್ ಕಾಡುಂಕ್ ಮ್ಹಾಕಾ ಸಾಧ್ಯ್ ಜಾಲೆಂ. ಕರ್ಚೆಂ ಕಾಮ್ ಚೀತ್ ದೀವ್ನ್ ರೆಗ್ರೆನ್ ಕರಿಜಾಯ್ ಮ್ಹಳೆಂ ಲಿಸಾಂವ್ ಥಾಪ್ಪಾನ್ ಮ್ಹಾಕಾ ಶಿಕಯಿಲ್ಲೆಂ. ತೆಂ ಹರ್ಯೆಕಾ ದಿಸಾ ಸಕಾಳಿಂ ಸಾಡ್-ಪಾಂಚ್ ವರಾರ್ ಉಟೊನ್, ಮ್ಹಜ್ಯಾ ಫರಾ ಥಾವ್ನ್ - ಜೆಂ ಥಾನಾ ಆಸ್ಲೆಂ ಗೊರೆಗಾಂವ್ ಸೆಮಿನರಿಕ್ ಪಾವೊಂಕ್ ವೀಸ್ ಕಿಲೊಮೀಟರ್ ಪಯ್ಲೆ ಕರ್ನ್ ಸಾತ್ ವರಾಂಚಾ ಮೊಸಾಂ ಮಾರಿಫಾತ್ ಮ್ಹಜೊ ದೀಸ್ ಸುರು ಕರುಂಕ್ ಮ್ಹಾಕಾ ಮಸ್ತು ಆನಿ ಮಸ್ತು ಆಧಾರಾಚೆಂ ಜಾಲೆಂ. ದೆಕುನ್ ಆಮ್ಚಾ ಜಿವಿತಾಂತ್ ಲ್ಹಾನ್ಪೊಣಾರ್ ಜಾಲ್ಲ್ಯಾ ನಕಾರಾತ್ಮಕ್ ಘಡಿತಾಂ ಥಾವ್ನ್ ಸಕಾರಾತ್ಮಕ್ ಲಿಸಾಂವಾಂ ಆಮಿ ಶಿಕ್ಲ್ಯಾಂವ್ ಜಾಲ್ಯಾರ್, ಕಿತ್ಲಾಯಿ ಪ್ರಾಯೆರ್ ಜಾಂವ್ಚಿ ಜಿಣ್ಯೆಚಿ ವಿಂಚೊನ್ ಕಾಡ್ಲೆ ಉದ್ದೇಶ್ ಆಮಿ ಸಂಪೂರ್ಣ್ ಕರುಂಕ್ ಸಾಧ್ಯ್ ಆಸಾ. ಜಿಣ್ಯೆಚಾ ಹರ್ಯೆಕಾ ಘಡಿತಾಕ್ ಆಮಿ ದೆವಾಚಾ ದೃಷ್ಟೆನ್ ಪಳೆಲೆಂ ಜಾಲ್ಯಾರ್, ತ್ಯಾ ಘಡಿತಾಂ ಥಾವ್ನ್ ತಿ ಕಿತ್ತಿ ಆಡೊಕ್ ಜಾಲ್ಯಾರೀ ತಾಂಚೆ ಥಾವ್ನ್ ಪ್ರೇರಣ್ ಜೋಡ್ನ್ ಯಶಸ್ವೆಚಾ ಪಾಂವ್ಡಾರ್ ಪಾವೊಂಕ್ ಸಾಧ್ಯ್ ಆಸಾ.

ದಿವೊ ಪತ್ರಾಕ್ ಲೇಖನಾಂ, ಕಾಣೆಯೊ, ಕವನಾಂ, ವಿನೊದ್, ಇತ್ಯಾದಿ ಬರ್ಪಾಂ ಧಾಡುಂಕ್ ಇಮೇಯ್ಲ್ : secular@sezariworld.com ಪೊಸ್ತಾರ್ : DIVO, Konkani Weekly, 99, Perin Nariman Street, 1st Floor, Fort, Mumbai 400001

Prayer to St. Expedite for solving a financial crisis

I call forth the Power and the presence of **St. Expedite** in my time of financial trouble. I offer my body, heart, mind and soul upon your altar of light. I have faith and trust and complete confidence that you will be my strength in this time of need. Quickly come to my assistance. (State Your Petition)_____

My financial need is urgent. Be my Light and Guide in this situation so that I may live with peace, love, prosperity and abundance and in the Praise of God. Amen. (Promise Publication)

— **Merceline J.S. Lobo, Thane**

ಜಳಾರಿಂ ಥಾವ್ನ್ ಸುಟ್ಕಾ ಆನಿ ಸುಖಾಳ್ ನಿದೆಚೊ ಆನಂದ್ ಆಶೆತಾಯ್? ಮೆಡಿಕೆಟೆಡ್ ಮೊಸ್ಕಿಟೊ ನೆಟ್ ಫಾಲ್ಟ್ ಸ್ಪ್ರೆನ್ಟಿ ನಿದೆ

ಆಚ್ಚ್ ಆರ್ಡರ್ ಕರ್

ಜಳಾರಿಂ ಧರ್ಮಾನ್ ನೀದ್ ನಾ? - ಆತಾಂ ಆಮಿ ಹಾಡ್ಲಾಂ ಜಳಾರಿಂಕ್ ಪಯ್ಸ್ ದವರ್ಚೆಂ ಜಾಳ್ (ನೆಟ್)

- ಮೆಡಿಕೆಟೆಡ್ ಜಳಾರಿಂಚೆಂ ನೆಟ್
- ಖಾಟ್ಕೆಕ್, ಬೆಡ್ಡಾಂಕ್ ವ ನಿದ್ರಾಚ್ಯಾ ಜಾಗ್ಯಾಂಕ್ ಯೋಗ್ಯ್
- ಜಳಾರಿಂಕ್, ಮುಸಾಂಕ್, ಕಿಡಿಂಕ್ ಇತ್ಯಾದಿಂಕ್ ಪಯ್ಸ್ ದವರ್ತಾ
- ಕೋಯ್ಲೆ, ಲಿಕ್ವಿಡ್, ಕೆಮಿಕಲ್ ಸ್ಟೇ, ಇತ್ಯಾದಿಚೆಂ ಬಾದಕ್ ಹಾಂತು ನಾ
- ಹೆಂ ನೆಟ್ ಸರ್ವಾಂಕಿ ಸುರಕ್ಷಿತ್ ಜಾವ್ನಾಸಾ

ಮುಂಬಯ್, ಮಂಗ್ಳೂರ್ ವ ಖಿಯರ್ಯ್ ಧಾಡುಂಕ್ ಜಾತಾ ಕೊರಿಯಾರಾಚೆರ್ ಥಾಡ್ನ್ ದಿತಾಂವ್

Delivery through Courier Service

For Orders: ಆರ್ಡರ್ ಕರುಂಕ್ ಸಂಪರ್ಕ್

Call: 091 - 9820485389

WhatsApp: 091 - 9820485389

Email : secular@sezariworld.com



ನಕ್ಷಿ ಡಿ.ಡಿ. ದೀವ್
ಫಸಂವ್ವಾ ಜೊಡ್ಯಾಕ್ ಧರ್ಮಂ
 ನಕ್ಷಿ ಡಿ.ಡಿ. ದೀವ್ ಉದ್ಯಮಿಂಚಿಂ ದೆವೆಂ-ಯೆವೆಂ ವ್ಯವಹಾರ್ ಪಳಂವ್ಣಾಂಕ್ ಫಸಯ್ಲಾ ಜೊಡ್ಯಾಕ್ ತಶೆಂ ಆನಿ ದೊಗಾಂಕ್ ಪೊಲಿಸಾಂನಿ ಖೈದ್ ಕೆಲಾಂ.

ಇಂದ್ರಜಿತ್ ನಾಯಕ್, ಮಂಜುಳಾ ಜೊಡೆಂ ಆನಿ ಮುನಿರಾಜ್, ಆನಂದ್ ಹಾಂಕಾಂ ಖೈದ್ ಕೆಲಾಂ. ಹಿ ಸರ್ವಾಂ ನಕ್ಷಿ ಡಿ.ಡಿ. ತಯಾರ್ ಕರ್ನ್ ವ್ಯವಹಾರಾಂಕ್ ಮೆಳೊನ್ ಆಪ್ಣಾಕ್ ತಕ್ಷಣ್ ದುಡು ಜಾಯ್, ಕಮಿಶನ್ ದವರ್ನ್ ದುಡು ಘೆತಾಲಿಂ ಖಿಯೆ.

ಕಮಿಶನಾಚ್ಯಾ ಆಶೆಕ್ ಸಭಾರ್ ಜಣ್ ಡಿ.ಡಿ. ಘೆವ್ನ್ ದುಡು ದಿತಾಲೆ. ಜಯರಾಮ್ ಮ್ಹಳ್ಳ್ಯಾ ಎಕ್ಲಾನ್ ಡಿ.ಡಿ. ಘೆವ್ನ್ ದೇಡ್ ಲಾಖ್ ರುಪಯ್ ದಿಲಾಂ. ಬೇಂಕಾಕ್ ವಚೊನ್ ವಿಚಾರ್ತಾನಾ ತಿ ಡಿ.ಡಿ. ನಕ್ಷಿ ಮ್ಹಣ್ ಕಳೆಂ. ತಕ್ಷಣ್ ತಾಣೆ ಬೇಗೂರ್ ಪೊಲಿಸ್ ಠಾಣ್ಯಾಕ್ ದೂರ್ ದಿಲೆಂ. (ತೊ ಬೇಗೂರೊ). ತಕ್ಷಣ್ ಪೊಲಿಸ್ ಕಾರ್ಯರತ್ ಜಾವ್ನ್ ಚವ್ಣಾಂಕ್ ಖೈದ್ ಕರ್ನ್ 7.18 ಕರೊಡ್ ಮೊಲಾಚ್ಯೊ ನಕ್ಷಿ ಡಿ.ಡಿ. ಜಪ್ತ್ ಕೆಲ್ಯಾತ್ ಖಿಯೆ.

"ಕೃಷಿ ಕಾಯ್ದಾ ಥಾವ್ನ್ ತ್ರಾಸ್ ಆಸ್ಲಾಂಕ್ ಬದಲಾವಣ್ ಕರುಂಕ್

ತಯಾರ್" ಮ್ಹಣ್ ಪ್ರಧಾನಿ
 ರೈತಾನ್ ಪ್ರಗತಿಪರ್ ಜಾಯ್ನಿ ತಾಣೆ ಉತ್ಪಾದ್ನಾ ಕೆಲೆಂ ಬೆಳೆಂ ತಾಕಾ ಖಿಯೆ ಜಾಯ್ ಧೈಂ ವರ್ನ್ ಬರ್ಯಾ ಮೊಲಾಕ್ ವಿಕುನ್ ಸ್ವಾವಲಂಬಿ ಜಾಯ್ನಿ ಮ್ಹಳ್ಳ್ಯಾ ಉದ್ದೇಶಾನ್ ತಿಂ ತೀನ್ ಕೃಷಿ ಕಾನೂನಾಂ ಪಾಸ್ ಕೆಲೆಂ ರೈತ್ ಹ್ಯಾ ಆಮ್ಚಾ ದೇಶಾಚೆ ಪಾಟಕಣ್ ಜಾವ್ನಾಸಾತ್. ತ್ಯಾ ತೀನ್ ಕಾಯ್ದಾಂನಿ ತಾಂಕಾಂ ಖಂಚಿಂ ಸಾರ್ಕೆಂ ಮ್ಹಣ್ ದಿಸಾನಾ ತೆಂ ಸಾಂಗೊಂದಿತ್ ಆಮಿ ಸುಧಾಪ್ ಕರುಂಕ್ ತಯಾರ್ ಆಸಾಂವ್.

ಆಶೆಂ ಪ್ರಧಾನಿನ್ ಪೊರ್ಣಾ ಮಂಗ್ಯಾರಾ ದೀಸ್ ಸಾಂಗ್ಲಾಂ. ತರಿಪುಣ್ ರೈತ್ ಘಟ್ ರಾವ್ಲಾತ್. ತೀನ್ ಕಾಯ್ದೆ ರದ್ದ್ ಕೆಲ್ಲ್ಯಾ ಶಿವಾಯಿ ಹಾಲ್ಟೆನಾಂವ್ ಮ್ಹಣ್ ತಾಣಿಂ ಸಾಂಗ್ಲಾಂ.

ಚೀನಾ-ಭಾರತಾಚಾ

ಗಡಿಂಚೆರ್ ಆಸ್ಲೆಲ್ಯಾ ಆಪಾಪ್ಲಾ ಸೈನಾಕ್ ಪಾಟಿಂ ಕಾಡ್ತಲೆ

ಆಮ್ಚಾ ದೇಶಾಚಾ ರಕ್ಷಣಾ ಖಾತಿರ್ ಖಂಚಾಯಿ ಸವಾಲಾಕ್ ಘಡ್ ಕರುಂಕ್ ಆಮಿಂ ತಯಾರ್ ಆಸಾಂವ್ ಮ್ಹಳ್ಳೆಂ ಆಮ್ಚಾ ಸುರಕ್ಷಾ ದಳಾನ್ ರುಜು ಕರುನ್ ದಾಕಯ್ಲಾಂ ಮ್ಹಣ್ ಕೇಂದ್ರ ರಕ್ಷಣ್ ಮಂತ್ರಿ ರಾಜನಾಥ್ ಸಿಂಗ್ ಹಾಣೆಂ ಪೊರ್ಣಾ ಬ್ರೆಸ್ತಾರಾ ಸಾಂಗ್ಲಾಂ. ಗಡಿಚಾ ನಿಯಂತ್ರಣಾ ವಿಶಿಂ ಆನಿ ಧೈಂಚಾ ಪರಿಸ್ಥಿತಿ ವಿಶಿಂ ಉಲಯಾನಾ ಪ್ಯಾಂಗೊಂಗ್ ಸರೋವರಾಚಾ ಗಡಿಚೆರ್ ಸೈನಾಕ್ ರಾವಂವ್ಚೆಂ ಚೀನಾಚೆ ಯೋಜನ್ ಕಳ್ಚ್ ತಾಂಚೆಕಡೆ ಉಲವ್ಣೆ ಕರುನ್ ಖಂಚಾಚ್ ರಿತಿಚ್ಯಾ ಸೈನಾಚಾ ಚಟುವಟಿಕಾಂಕ್ ಪ್ರಾರಂಭ್ ಕರಿನಾಯೆ ಆನಿ ವೆಗಿಂಚ್ ತಾ-ತಾಂಚಾ ಸೈನಿಕಾಕ್ ಪಾಟಿಂ ಆಪಯ್ಣಿ ಮ್ಹಳ್ಳ್ಯಾ ಖರಾರಾಕ್ ದೋನ್ಯೊ ದೇಶಾಂನಿ ದಸ್ತತ್ ಫಾಲ್ಯಾ ಗಡಿಚೆರ್ ಸಮಾಧಾನ್ ರಾಕೊನ್ ವರ್ಜಾ ಜವಾಬ್ದಾರೆ ಥಂಯ್ ಆಲಕ್ಪಾ ಕರಿನಾಯೆ ಮ್ಹಣ್ ಸಮ್ಜೊನ್ ಘೆತ್ಲಾಂ. ತಸೆಂಚ್ ಚೀನಾಚೆಂ ಸೈನ್ಯಾ ಪಾಟಿಂ ಗೆಲ್ಯಾ ಶಿವಾಯಿ ಭಾರತ್ ಆಪ್ಲೆಂ ಸೈನ್ ಪಾಟಿಂ ಕಾಡ್ಲೊನಾ.

39 ಲಾಖ್ ವಾಹನಾಂ ವ್ಹತಲಿಂ ಗುಜ್ರಕ್ ದೇಶಾಚಿ ಬಜೆಟ್

ಮಾಂಡಾನಾ - ಪರ್ನಿಂ ಆಶೀ ಪರ್ನಿಂ ವಾಹನಾಂ ಗುಜ್ರಕ್ ಫಾಲಿಜಾಯ್ ಮ್ಹಳ್ಳೊ ಉಲೊ ಆಯ್ಕಾಲೊ ಮಾತ್ ನ್ಹಯ್ ತ್ಯಾ ಲಗಿಂ ಕಾಯ್ದೊ ಜಾರಿಯೆಕ್ ಯೆತಲೊ ಮ್ಹಣ್ ಆಯ್ಕಾಲೆಂ. ಮ್ಹಣ್ಚೆ ಕರ್ನಾಟಕ್ ರಾಜ್ಯಾಂತ್ ಆಸ್ಲಾ ಸುಮಾರ್ 2.46 ವಾಹನಾಂ ಪಯ್ಣಿ 39 ಲಾಖ್ ಪರ್ನಿಂ ವಾಹನಾಂ ಗುಜ್ರಕ್ ವೆತಲಿಂ ಖಿಯೆ!

20 ವರ್ಸಾಂ ವಯ್ಲಿ ಖಾಸ್ತಿ ವಾಹನಾಂ ಆನಿ 15 ವರ್ಸಾಂಚ್ಯಾಕೀ ಪರ್ನಿಂ ವಾಹನಾಂ ಮ್ಹಳ್ಳಾರ್ - ಟ್ಯಾಕ್ಸಿ, ಆಟೊ, ಟ್ರಿಕ್ಯಾಂ..... ಇತ್ಯಾದಿ ಖಡ್ಗಾಯೆನ್ ಗುಜ್ರಕ್ ದಾಡುಂಕ್ ಜಾಯ್ ಆನಿ ತೆಂ ಕಾಮ್ ಸ್ವತಃ ಜಾವ್ನ್ ಕರಿಜಾಯ್ ಮ್ಹಳ್ಳೊ ಉಲೊ ದಿಲಾಂ. ಹಾಚೊ ಆರ್ಥ್ ಪರ್ನಿ ದೀವ್ನ್ ಯಾ ಉಡವ್ನ್ ನವಿಂ ಕಾರಾಂ ಘೆಂವ್ಕ್ ಆನ್ವೂಲ್ ಜಾತಲೆಂ. ಗುಜ್ರಕ್ ಫಾಲುಂಕ್

ತಯಾರ್ ನಾತ್ಲ್ಯಾರ್ ಪಾಚ್ಚೆಂ ಟೆಕ್ ಭರಿಜಾಯ್ ಆನಿ ವಾಹನ್ ಸವಾರೆಕ್ ತಯಾರ್ ಆಸಾತ್ ವ ನಾ ತೈ ವಿಶಿಂ ಯೋಗ್ಯತಾ ಪ್ರಮಾಣ್ ಪತ್ರ್ ಘೆಜಯ್ ಪಡ್ತಾ. ಕರ್ನಾಟಕಾಂತ್ ರಿಜಿಸ್ಟರ್ಡ್ ಜಾಲ್ಲಿಂ ಪರ್ನಿಂ ವಾಹನಾಂಚ್ ಸುಮಾರ್ 39 ಲಾಖ್ ಆಸಾತ್ ಯಾ ತಾಚ್ಯಾಕೀ ಚಡ್ ಆಸೊಂಕ್ ಪುರೊ.

ಆಮ್ಚಾ ದೇಶಾಂತ್ ವಾಹನಾಂಕ್ ಕಿತ್ತಿಂ ವರ್ಸಾಂ ಚಲವ್ಯೆತ್ ಮ್ಹಳ್ಳೆಂ ಕಾನೂನ್ ನಾ. ವಿದೇಶಾಂನಿ ತೆಂ ಆಸಾ. ಆಮ್ಚಿಂ ಜ್ಯಾತಿಂ ವಾಹನಾಂ ರಾಜ್ಯಾಚಾ ರಸ್ತಾಂನಿ ಕರಿಣ್ ಕಾಳೊ ವಿಕಾಳ್ ಧುಂವರ್ ದೀವ್ನ್ ಧಾಂವ್ತಾತ್, ಆಸ್ತಾಂ ಆತಾಂ ಆಯಿಲ್ಲೆಂ ಕಾನೂನ್ ಸಾರ್ಕೆಂ ಮ್ಹಣ್ ದಿಸ್ತಾ.

ಹಳ್ಳಾಂನಿ ಸ್ವತಃ ಘರಾಂ ಬಾಂದ್ಲೆಲ್ಯಾಂಕ್ ಧರ್ಮಾರ್ಥ್ ರೇಂವ್?

ಆಮ್ಚಾ ಕರ್ನಾಟಕಾಂತ್ ರೆಂವೆಚೊ ಕಾಳೊ ಬಾಜಾರ್ ಬರ್ಯಾಚ್ ವರ್ಸಾಂ ಥಾವ್ನ್ ಚಲೊನ್ ಆಸಾ. ಘರ್ ಬಾಂದುಂಕ್ ಯಾ ವ್ಹಡ್ಲೆಂ ಕೆಟ್ಟೊಣ್ ಬಾಂದುಂಕ್ ರೇಂವ್ ಗರ್ಜ್. ರೇಂವ್ ನಾತ್ಲ್ಯಾ ಶಿವಾಯ್ ಘರಾಚ್ಯೊ ವ್ಹಣ್ಣಿ ಬಾಂದುಂಕ್ ಜಾಯ್ನಾ. ಬಾಂದ್ಲೆಲ್ಯಾ ವ್ಹಣ್ಣಿಂಕ್ ಸಾರೊನ್ ಕರುಂಕ್ಯಿ ರೇಂವ್ ಗರ್ಜ್.

ಹ್ಯಾ ರೆಂವೆಚಾ ವಹಿವಾಟಾಂತ್ ರಾಜಕೀಯ್ ಭರ್ಸುನ್ ಪರಿಸ್ಥಿತಿ ವಾಯ್ಪಾಕ್ ಪಾವ್ಲಾ ವ್ಹಡ್-ವ್ಹಡ್ ಬಾಂದ್ಲಿ ದೊಡ್ಡಾನ್ ಯಾ ತಿದೊಡ್ಡಾನ್ ದುಡು ದೀವ್ನ್ ರೇಂವ್ ಸಾಗ್ತಾ ತರ್ ದುಬ್ಳಾ ವ ನಿರಾಶ್ರಿತಾಂಕ್ ಏಕ್ ಘರ್ ಬಾಂದುಂಕ್ ರೇಂವ್ ಮೆಳಾನಾ. ಸರ್ಕಾರಾ ಥಾವ್ನ್ ರೆಂವೆಂ ವಯ್ ವಿವಿಧ್ ಉಪಾಯ್ ಆನಿ ಕಾನೂನಾಂ ತಯಾರ್ ಜಾಲಿಂ ತರೀ ಕೊಣಾಕ್ಯಿ ಖಬಾರ್ಚ್ ಜಾಂವ್ಕ್ ನಾ.

ಆತಾತಾಂ ಆಯಿಲ್ಯಾ ಖಬ್ಬೆ ಪ್ರಕಾರ್ ಕರ್ನಾಟಕ ಸರ್ಕಾರ್ ದುಬ್ಳಾಂಕ್, ಹಳ್ಳಾಂನಿ ಘರಾ ಬಾಂದ್ಲೆಲ್ಯಾಂಕ್ ಧರ್ಮಾರ್ಥ್ ರೇಂವ್ ಮೆಳ್ತಲಿ ಮ್ಹಣ್ ರಾಜ್ಯಾಚೊ ಮಂತ್ರಿ ಶ್ರೀ ನಿರಾಣಿನ್ ಪ್ರಕಟ್ ಕೆಲಾಂ.

ಮೈಲಿ ಗಂಗ ನ್ಹಯ್ ಶುದ್ಧ್ ಕರುಂಕ್ ಐಐಟಿ ಹಿಂದು ವಿ.ವಿ.ಚಾ ವಿದ್ಯಾರ್ಥಿನಿಂನಿ ಕೆಲಾಂ ಹೊ ಆವಿಷ್ಕಾರ್!

ಮೈಲ್ಯಾ ಉದ್ಯಾಂತ್ ಆಸ್ಲೆಂ ವೀಕ್ ಲೊಂಕ್ವಾಚಾ ಕಣಾಂಕ್ ವೋಡ್ಸ್ ಘೆಂವ್ಚೆಂ ಪರಿಸರ್ ಪ್ರೇಮಿ 'ಹೀರಕ್ ಯಾನೆ ಆಭಿರ್ಬಂಟ್ ಮ್ಹಳ್ಳೆಂ ಐಐಟಿ ಬನಾರಸ್ ಹಿಂದು ವಿ.ವಿ. ಚ್ಯಾ ಜೀವ್ ರಾಸಾಯನಿಕ್ ಇಂಜಿನಿಯರಿಂಗ್ ವಿಭಾಗಾಚಾ ಸಂಶೋಧಕಾಂನಿ ಆಭಿವೃದ್ಧಿ ಕೆಲಾಂ. ಹೆಕ್ವಾವೆಲೆಂಟ್ ಕ್ರೊಮಿಮ್ ತಸಲೆಂ ವೀಕಾಳ್ಯುಕ್ತ್ ವಸ್ತು

ತ್ಯಾ ಮೈಲ್ಯಾ ಉದ್ಯಾ ಥಾವ್ನ್ ಕಾಡ್ಲೆಂ ಕಾಮ್ ಹೆಂ ಪರಿಸರ್ ಪ್ರೇಮಿ ಹೊ ಆವಿಷ್ಕಾರ್ ಕೆಲಾಂ.

ಡಾ| ವಿಶಾಲ್ ಮೆಹ್ತಾ ತಶೆಂ ಪಿ.ಹೆಚ್.ಡಿ. ವಿದ್ಯಾರ್ಥಿ ವೀರ್ ಸಿಂಗ್ ಆನಿ ಜ್ಯೋತಿ ಸಿಂಗ್ ಹ್ಯಾ ಹೀರಕಾಚೆ ಸುಧಾಪ್ ಕರ್ನ್ ಹೆಕ್ವಾವೆಲೆಂಟ್ ಕ್ರೊಮಿಮಾಚೆಂ ಮಟ್ವೆ ದೆಂವಂವ್ಣಾಂತ್ ಎಕ್ವಮ್ ಬೊರೆಂ ಮ್ಹಣ್ ಏಕ್ ಪ್ರಕಟನ್ ಸಾಂಗ್ಲಾ.

ಕ್ಯಾನ್ಸರಾನ್ ವಳ್ಳಳ್ಳಾ ದುಬ್ಳಾ ಸ್ತ್ರೀಯೆಕ್ ಧರ್ಮಾರ್ಥ್ ಚಿಕಿತ್ಸಾ ದೀಂವ್ಕ್ ಹೈಕೊಡ್ಲಿಚೊ ಆದೇಶ್

ಎಕಾ ದುಬ್ಳಾ ಸ್ತ್ರೀಯೆಚ್ಯಾ ಕ್ಯಾನ್ಸರ್ ಚಿಕಿತ್ಸಾ ಧರ್ಮಾರ್ಥ್ ಕರಿಜಯ್ ಮ್ಹಣ್ ಲಕ್ಶೊಂತ್ಲಾ ಕಿಂಗ್ ಜಾಜ್ ಮಡಿಕಲ್ ವಿಶ್ವವಿದ್ಯಾಲಯಾಕ್ ಆಲಹಾಬಾದ್ ಹೈ ಕೊಡ್ಲಿನ್ ಸಾಂಗ್ಲಾಂ.

ಕಾಮ್ ನಾಸ್ತಾನಾ ಕಷ್ಟೊಂಚ್ಯಾ ಎಕಾ ತರ್ನಾಟ್ಯಾಚ್ಯಾ ಮನವೆಕ್ ಆಲಹಾಬಾದ್ ಹೈಕೊಡ್ಲಿನ್ ಸ್ನೀಕಾರ್ ಕರ್ನ್ ಡಾ| ರಾಮ್ ಮನೋಹರ್ ಲೋಹಿಯಾ ಇನ್ಸ್ಟಿಟ್ಯೂಟ್ ಆಫ್ ಮಡಿಕಲ್ ಸಾಯನ್ಸಾಚಿ ತಜ್ಜ್ ದಾಕ್ತರ್ ಪಿಡೆಸ್ತಿನಿಕ್ ಧರ್ಮಾರ್ಥ್ ಚಿಕಿತ್ಸಾ ದಿತಲೆ ಮ್ಹಣ್ ಕಳೊನ್ ಯೆತಾ.

ಲಕ್ಶೊ ಹೈಕೊಡ್ಲಿಚೊ ನ್ಯಾಯಾದೀಶ್ ಡಾ| ನ್ಯಾಯ ಮೂರ್ತಿ, ಡಿ.ಕೆ. ಉಪಾಧ್ಯಯಾ ಆನಿ ಮನಿಷ್ ಕುಮಾರ್ ಹಾಂಕಾಂ ಎದೊಳ್ ಪರ್ಯಾಂತ್ ತ್ಯಾ ಸ್ತ್ರೀಯೆಕ್ ದಿಲ್ಲ್ಯಾ ಚಿಕಿತ್ಸೆಚೊ ರಿಪೋರ್ಟ್ ದೀಜಯ್ ಮ್ಹಣ್ ಸಾಂಗ್ಲಾಂ.

ಕೊಡ್ಲೆಲಾಂತ್ ವೈ.ಸಿ.ಎಸ್. ಥಾವ್ನ್ "ಯುವಸಕತ್" ಶಿಬಿರ್

ವೈಸಿಎಸ್ ಕೊಡ್ಲೆಲ್ ಫಿರ್ಗಜ್ ಘಟಕಾನ್ ಆರ್ಥ್ಯಾ ದಿಸಾಚಿಂ 'ಒರಿಯೆಂಟೇಶನ್' ಶಿಬಿರ್ ಯುವಜಣಾ ಖಾತಿರ್ ಜನೆರ್ 31 ತಾರೀಕ್ ಆಸಾ ಕೆಲೆಂ.

ತೊ ದೀಸ್ ಆಯ್ತಾರ್ ಜಾಲ್ಲ್ಯಾನ್ ಸಕಾಳಿಂ 9-30 ಥಾವ್ನ್ ದೊನ್ವರಾಂ 1-00 ಪರ್ಯಾಂತ್ ಹೆಂ ಶಿಬಿರ್ ಚಲೆಂ. ಗ್ಲೆನ್ ಆನಿ ತಾಚಾ ಪಂಗ್ಡಾನ್ ಮಾಗ್ಣ್ಯಾ-ಗಿತಾಂದ್ವಾರಿಂ ಸುರ್ವಾತ್ ಕೆಲಿ. ಉಪ್ರಾಂತ್ ವೈಸಿಎಸ್ ಕೊಡ್ಲೆಲ್ ಘಟಕ್ ನಿರ್ದೇಶಕ್ ಬಾ| ವಿಕ್ಟರ್ ಮಚಾದೊನ್ ಬಲೂನ್ ಉಭವ್ನ್ ಸಾಂಪ್ರದಾಯಿಕ್ ರೀತಿನ ಉಗ್ತಾವಣ್ ಕೆಲೆಂ. ಆಪ್ಲ್ಯಾ ಉಗ್ತಾವಣ್ ಭಾಷಣಾಂತ್ ತಾಣಿಂ ವೈಸಿಎಸ್ ಯುವಕಾಂಕ್ ಆಭಿನಂದ್ತಾನಾ ಯುವಜಣಾಂನಿಂ ತಾಂಚೆಂ ಜೀವಿತ್ ಎಕಾಮೆಕಾಚಾ ಭರ್ಸೊಣೆನ್, ಸಹಕಾರಾನ್ ತಾಂಚೆಂ ಜೀವಿತ್ ಬಾಂದುನ್ ಹಾಡಿಜಾಯ್ ಮ್ಹಣ್ ಉಲೊ ದಿಲೊ.

ಉಪ್ರಾಂತ್ ಯುವಜಣಾಂಕ್

- ಎಕಾಮೆಕಾ ಥಾವ್ನ್ ಕಶೆಂ ಬರೆಂಪಣ್ ಜೊಡ್ಲೆಂ ಮ್ಹಳ್ಳೆಂವಿಶಿಂ ಸಂಪನ್ಮೂಳ್ ವ್ಯಕ್ತಿಂನಿ ಬರಿ ಮಾಹೆತ್ ಯುವಜಣಾಂಕ್ ದಿಲಿ. ಉಪ್ರಾಂತ್ ಯುವಜಣಾಂಕ್ ವಿವಿಧ್ ಖೆಲ್ ಮಾಂಡುನ್ ಹಾಡ್ಲೆ. ಹ್ಯಾ ಶಿಬಿರಾಂತ್ ಭಾಗ್ ಘೆತ್ಲ್ಲ್ಯಾ ಯುವಜಣಾಂನಿ ಭಾರಿಚ್ ಬರಿ ನವಿ ಮಾಹೆತ್ ಜೊಡ್ಲಿ ಮ್ಹಣ್ಲೆತ್. ಸುಮಾರ್ 60 ಯುವಜಣಾಂನಿ ಭಾಗ್ ಘೆತ್ಲೆಲ್ಲೆ. ದನ್ವಾರಾಂ ಜೆವ್ಣಾ ಸವೆಂ ಕಾರ್ಯಂ ಸಂಪ್ಲೆಂ.

ತೀನ್ ಮಹಿನ್ಯಾಂಚಾ ಬಾಳ್ಕಾಚೆರ್ ಆತ್ಮಾಚಾರ್?!

ಆಸ್ತೇಲಿಯಾಂತ್ಲಾ ನ್ಯೂ ಸೌತ್‌ವೇಲ್ ಮ್ಹಳ್ಳೆಂಕಡೆ ನ್ಯೂಕ್ಯಾಸಲ್ ಶಹರಾಂತ್ ಮನ್ಯಾನ್ ತಕ್ಲಿ ಬಾಗಯ್ಲೆ ತಸಲೆಂ ಘಡಿತ ಘಡ್ಲಾಂ. ತೀನ್ ಮಹಿನ್ಯಾಂಚ್ಯಾ ಬಾಳ್ಕಾಚೆರ್ ಆತ್ಮಾಚಾರ್ ಚಲವ್ನ್ ತಾಚೊ ಜೀವಯಿ ಕಾಡ್ಲಾಂ ಖಿಯೆ.

ಜೋಯ್ಸ್ ರುಡಾಲ್ ನಾಂವಾಚಾ ಕಾಮುಕಿ ವ್ಯಕ್ತಿನ್ ಬಾಳ್ಕಾ ವಯ್ ಆತ್ಮಾಚಾರ್ ಕೆಲಾಂ. ತಿ ಖಬಾರ್ ಮೆಳ್ಳ್ಯಾ ಉಪ್ರಾಂತ್ ಪೊಲಿಸಾಂನಿ ತಾಕಾ ಖೈದ್ ಕರ್ನ್ ಕೊಡ್ಲಿಕ್ ಹಾಜರ್ ಕೆಲಾಂ. ಕೊಡ್ಲಿನ್ ಆಪ್ತಾಧ್ಯಾಕ್ ಜಾಮೀನ್ ನಿರಾಕರ್ಸಿಲ್ಯಾ.

ಆತ್ಮಾಚಾರಾ ಉಪ್ರಾಂತ್ ಬಾಳ್ಕಾಕ್ ಆಸ್ತೆಕ್ ದಾಖಲ್ ಕೆಲೆಂ. ಚಿಕಿತ್ಸೆ ಫಳಾಭರಿತ್ ಜಾಯ್ನಾಸ್ತಾನಾ ಬಾಳ್ಕೆಂ ಮರಣ್ ಪಾವ್ಲಾಂ.

ಹ್ಯಾ ಘಡಿತಾಚೆರ್ ನ್ಯೂಕ್ಯಾಸೆಲಾಂತ್ಲೊ ಲೋಕ್ ರಾಗಾನ್ ಭರ್ದಾಂ. ಪೊಲಿಸ್ ತೀವ್ರತಾಯೆನ್ ಕಠಿಣ್ ತನ್ನಿ ಆನಿ ತಪಾಸ್ತಿ ಕರ್ನ್ ಆಸಾತ್. ಸಗ್ಳ್ಯಾ ತಪಾಸ್ತೆಚೊ ರಿಪೋರ್ಟ್ ಚಾರ್ ಹಫ್ತ್ಯಾಂ ಭಿತರ್ ಪಾವಾಜಯ್ ಮ್ಹಣ್ ಆದೇಶ್ ದಿಲಾಂ. ಮಾರ್ಚಾಂತ್ ಕೊಡ್ಲಿಂತ್ ಹಾಚೆಂ ವಿಚಾರಣ್ ಜಾತಲೆಂ.

ತೆಲಾಂಗಣಾಚಾ ಮುಖೆಲ್ ಮಂತ್ರಿನ್ ಪ್ರತಿಭಟನಾಕಾರಿ ಸ್ತ್ರೀಯಾಂಕ್ ಪೆಟ್ಯಾಂಕ್ ಸರೀ ಕೆಲೆಂ!

ತೆಲಂಗಾಣಾಂತ್ ನಾಗಾರ್ಜುನ್ ಸಾಗೊರಾ ಲಾಗ್ಸರ್ ಆಯೋಜಿತ್ ಕೆಲ್ಲ್ಯಾ ಎಕಾ ಸರ್ಕಾರಿ ಕಾರ್ಯಕ್ರಮಾಕ್ ಆಯಿಲ್ಲ್ಯಾ ಮುಖೆಲ್ ಮಂತ್ರಿ ಚಂದ್ರಶೇಖರ್ ರಾವ್ ಹಾಕಾ ಸಭಾರ್ ಸ್ತ್ರೀಯಾಂನಿ ಏಕ್ ಮನವಿ ಪತ್ರ್ ದೀವ್ನ್ ತ್ಯಾಚ್ ಸ್ಥಳಾರ್ ಪ್ರತಿಭಟನ್ ಚಲಂವ್ಕ್ ಸುರ್ವಾತ್ ಕೆಲಿ. ಹೆಂ ಪಳೆಲ್ಲ್ಯಾ ಮುಖ್ಯಮಂತ್ರಿಕ್ ರಾಗ್ ಆಯ್ಲೊ ಆನಿ ತ್ಯಾ ಸ್ತ್ರೀಯಾಂಕ್ ಪೆಟ್ಯಾಂಕ್ ಸರೀ ಕರ್ನ್ ಉಲಯ್ಲೊ! ವಿರೋಧ್ ಪಕ್ವಾ ತಾಕಾ ಠಿಕಾ ಕರುಂಕ್ ಲಾಗ್ಲೊ.

“ಜಾಯ್ಸ್, ತುಂ ತಿಕಾ ಪೊನ್ ಕರ್, ಪುಣ್ ತಿಚಿ ಕಡೆನ್ ಹಾಂವ್ ಉಲೈತಾಂ.....” ರೋಹನ್ ಮುಣಾಲೊ.

“ತುಜಿ ಮರ್ದಿ.....” ಜೆಸ್ಸನಾನ್ ತೈ ಚಲಿಯೆಕ್ ಸಂಪರ್ಕ್ ಕರುನ್, ಆಪ್ಲೆಂ ಮೊಬಾಯ್ಲ್ ರೋಹನಾಚಿ ಹಾತಿಂ ದಿಲೆಂ.

“ಹೆಲ್ಲೊ.....” ತ್ಯಾ ಕುಶಿಂತ್ಲ್ಯಾ ಎಕ್ಚೆ ಚಲಿಯೆಚೊ ತಾಳೊ ಆಯ್ಲೊ.

“ಹೆಲ್ಲೊ, ಹಾಂವ್ ಆರಿತಾಕಡೆನ್ ಉಲಂವ್ಕ್ ಆಪೆಕ್ಷಿತಾಂ.....” ರೋಹನ್ ಮುಣಾಲೊ.

“ಹಾಂವ್ ಆರಿತಾ ಉಲೈತಾಂ, ತುಂ ಕೋಣ್.....? ತುಜಿ ವಳಕ್ ಮೆಳ್ಳಿನಾ ಮ್ಹಾಕಾ.....”

ರೋಹನ್ ಘಡ್ಯೆಕ್ ಮೊಸೊ ಜಾಲೊ. ತೊ ಜೆಸ್ಸನಾಕ್ ಆನಿ ಆರಿತಾಕ್ ಪಳೆಂವ್ಕ್ ಪಡ್ಲೊ.

“ಹಾಂವ್ ಕೋಣ್ ಮ್ಹಾಕ್ ತೆಂ ತುಕಾ ಉಪ್ರಾಂತ್ ಸಾಂಗ್ತಾಂ. ಪಯ್ಲೆಂ ಹೆಂ ಸಾಂಗ್, ತುಜೊ ಬಲಾತ್ಕಾರ್ ಜಾಲಾ ಮ್ಹಳೆಂ ಸತ್‌ಗಿ.....?”

“.....” ತ್ಯಾ ಕುಶಿಂತ್ಲ್ಯಾನ್ ಜಾಪ್ ಆಯ್ಲಿನಾ.

“ಆಳಿ ಜಾಪ್ ದೀ. ಹಿ ಬೋವ್ ಗರ್ರೆಚಿ ಗಜಾಲ್. ತುಂ ಸಾಂಗಾನಾ ಜಾಶಿ ಜಾಲ್ಯಾರ್ ತುಕಾಚ್ ಬಾಧಕ್ ಆಸ್ತಲೆಂ”

ತ್ಯಾ ಕುಶಿಂತ್ಲ್ಯಾನ್ ಕಸ್ಸೊನ್ ರಡ್ಲೊ ಆವಾಜ್ ಆಯ್ಲೊ.

“ಸೂರಿ ತುಕಾ ತೊ ಉಗ್ಡಾಸ್ ಹಾಡುನ್ ದುಖಿಯಿಲ್ಲಾಕ್. ಪುಣ್ ತುಜಿ ಖಿರಿ ಗಜಾಲ್ ಸಾಂಗ್ತಿ ತರ್, ತುಕಾ ಹ್ಯಾ ಉಪ್ರಾಂತ್ ದೊಸ್ತೊನಾ.....” ರೋಹನ್ ಸವ್ಯಾಸ್ ಉಲೈಲೊ.

“ಮ್ಹಜೊ ನೊವೊ ಘರಾ ಆಸಾ. ತ್ಯಾ ವಿಶಿಂ ಹಾಂವೆಂ ಪೊನಾರ್ ಕಾಂಯ್ ಉಲಂವ್ಕ್ ಜಾಯ್ನಾಂ. ತುಂ ಕೋಣ್ ಆನಿ ತುಕಾ ತಿ ಖಿಭಾರ್ ಕೊಣ್ ದಿಲ್ಯಾ ಮ್ಹಾಕ್ ಸಾಂಗ್ತಿ ತರ್, ತುವೆಂ ಆಪಯಿಲ್ಲಾ ಜಾಗ್ಯಾರ್, ಹಾಂವ್‌ಚ್ ಯೇವ್ನ್ ಭೆಟ್ತಾಂ.....” ಭಿಯೆಲ್ಲಿ ಚಲಿ ಪೊನಾರ್ ಪುಸ್ತುಲಿ.

“ಹಾಂವ್ ಜಾರಾತನ್, ಸನ್ ಆಂಡ್ ಸ್ವಾರ್ ಎಪಾರ್‌ಮೆಂಟ್‌ಚ್.....” ರೋಹನಾನ್ ಜೆಸ್ಸನಾಚೊ ವಿಳಾಸ್ ಚಲಿಯೆಕ್ ದಿಲೊ.

“ತುಂ ಮ್ಹಜ್ಯಾ ಘರಾ ಥಾವ್ನ್ ಚಡ್ ಪಯ್ ನಾಂಯ್. ಹಾಂವ್ ಮ್ಹಜ್ಯಾ ಘರಾ ಕಸಲೆಯಿ ನೀಬ್ ದೀವ್ನ್, ಆತಾಂಚ್ ತುಕಾ ಮೆಳುಂಕ್ ಯೆತಾಂ. ಪುಣ್ ಉಪ್ರಾರ್ ಕರುನ್ ಮ್ಹಾಕಾ ‘ಬ್ಲ್ಯಾಕ್ ಮೇಯ್ಲ್’ ಕರುಂಕ್ ಪಳೆನಾಕಾ. ಮ್ಹಜೆಂ ಜೀವನ್ ತ್ಯಾ ಚವ್ಗಾಂನಿ ಆಟ್ ಮಹಿನ್ಯಾಂ ಆಧಿಂ ದೆಸ್ತಾಚೆಲೆಂ, ಕಷ್ಟಾಂನಿ ತ್ಯಾ ಯೆಮ್ಕೊಂಡಾಂತ್ಲೆಂ ಭಾಯ್ರ್ ಯೇಂವ್ಕ್ ಮ್ಹಾಕಾ ಸುಮಾರ್ ತೇಂಪ್ ಲಾಗ್ತಾ. ಆತಾಂ ಮ್ಹಜೆಂ ಕಾಜಾರ್ ಜಾಲಾಂ. ತಿ ಗಜಾಲ್ ಹಾಂವೆಂ ಲಿಪಯಿಲ್ಲಿ, ತುಕಾ ಕೊಣ್ ಸಾಂಗ್ಲಾ ಮ್ಹಳೆಂ ಹಾಂವ್ ನೆಣಾ. ಏಕ್ ಮನಿಸ್ ಜಾಣಾಸ್‌ಲ್ಲೊ, ಪುಣ್ ತೊ ಮನಿಸ್ ಬರೊ, ತಶೆಂ ಕಾಂಯ್ ಘಾತ್ ಕರೊ ನಹಿಂ.....”



ಜೆಸ್ಸನಾಚೊ ಉಗ್ಡಾಸ್ ಕಾಡುನ್ ತಿ ಚಲಿ ಮ್ಹಾಕಾಲಿ.

“ಹಾಂವ್ ರಾಕ್ತಾಂ.....” ರೋಹನಾನ್ ಪೊನ್ ಬಂಧ್ ಕೆಲೆಂ. ರೋಹನಾಕ್ ಖಚಿತ್ ಜಾಲೆಂ, ವಟ್ಕಾರ್ ಆಮ್ಕೊರಾನ್ ಆನಿ ಸ್ವಾರ್ಥಾನ್ ತಾಣ್ ಆಧಾರ್‌ಲ್ಲಿ ಚೂಕ್ ಮ್ಹಾಕ್. ಪೆಲ್ಯಾ ಚಲಿಯೆ ಥಂಯ್ ಜಾಲ್ಲೊ ಬಲಾತ್ಕಾರ್, ಬೆಪ್ಪೆಂಚ್ ಆಪ್ಲೆ ಮೋಗ್ ಕೆಲ್ಲಾ ಚಲಿಯೆಚೆರ್ ಥಾಪುನ್, ತೊ ತಿಚಿ ಥಾವ್ನ್ ಪಯ್ ಜಾಲ್ಲೊ.

ಹೆಣೆ ಆರಿತಾಯ್ ಮಿಸ್ತೆರಾಂನಿ ಭುಡ್ಲೆಂ! ಜೆಸ್ಸನಾನ್ ಸವಿಸ್ತಾರ್ ಸಾಂಗೊನ್ ತಾಕಾ ಸಮಾಧಾನ್ ಕೆಲ್ಲೆಂ ತರೀ, ರೋಹನಾವಿಶಿಂ, ತಾಚ್ಯಾ ಸ್ವಾರ್ಥಾ ವಿಶಿಂ ಆನಿ ತಾಚ್ಯಾ ಉಣ್ಯಾ ಭರ್ವಸ್ಯಾವಿಶಿಂ ಚಿಂತುನ್, ತೊ ಆಪ್ಣಾಕ್ ಫಾವೊ ಜಾಯ್ತಾಲ್ಲೆಂಚ್ ಬರೆಂ ಜಾಲೆಂ ಮ್ಹಾಕ್ ತೆಂ ಚಿಂತಿಲ್ಲಾಗ್ಲೆಂ. ತಾಕಾ ಆನಿ ಜೆಸ್ಸನಾಕ್ ತಜ್ಜೀಜ್ ಕೆಲ್ಯಾರ್ ಜೆಸ್ಸನ್ ರೋಹನಾಪ್ರಾಸ್ ಹಜಾರ್ ವಾಂಟ್ಕಾಂನಿ ಬರೊ ಆನಿ ಖರೊ ಮೋಗ್ ಕರೊ ನಿಸ್ವಾರ್ಥಿ ಮ್ಹಾಕ್ ಆರಿತಾಚೆ ನದ್ರೆಂತ್ ರುಜು ಜಾಲ್ಲೆಂ.

ಅಧ್ಯಾಚ್ ಘಂಟ್ಯಾ ಭಿತರ್, ಕೋಲ್ ಬೆಲ್ಲ್ ಆಯ್ಲೊನ್, ಜೆಸ್ಸನಾನ್ ದಾರ್ ಉಘಡ್ಲೆಂ. ಜೆಸ್ಸನಾಕ್ ಪಳೆವ್ನ್ ತಿ ಚಲಿ ಅಜಾಪ್ ಜಾಲಿ! “ತುಂವೆಂ ಮ್ಹಾಕಾ ಪೊನ್ ಕರುನ್ ಆಪಯಿಲ್ಲೆಂಯ್.....?” ಚಲಿ ವಿಚಾರಿಲ್ಲಾಗಿ.

“ಹಾಂವೆಂ ನಹಿಂ, ಹ್ಯಾ ಮ್ಹಜ್ಯಾ ಮಿತ್ರಾ ರೋಹನಾನ್ ತುಕಾ ಪೊನ್ ಕೆಲ್ಲೆಂ ಆರಿತಾ....” ಜೆಸ್ಸನಾನ್ ಸಗ್ಳಿ ಗಜಾಲ್ ಆಯಿಲ್ಲಾ ಚಲಿಯೆಕ್ ಸಮ್ಜಾವ್ನ್, ಆಪ್ಣಾ ಬಾಯ್ಲೆಕ್ ದಾಖಿವ್ನ್ ಸಾಂಗ್ಲೆಂ, “ಹಿಚೆಂ ನಾಂವ್‌ಯೀ ಆರಿತಾ.....”

ಸಗ್ಳಿ ಗಜಾಲ್ ಆಯ್ಲೊನ್, ಆಯಿಲ್ಲಿ ಚಲಿ ಅಜಾಪಾಸಂಗಿಂ ಬೆಜಾರ್‌ಯಿ ಜಾಲಿ. ರೋಹನಾನ್ ಫೊನ್ ಕರಯಿಲ್ಲೊ, ತ್ಯಾ ಬಲಾತ್ಕಾರಾವಿಶಿಂ ವಿಚಾರುಂಕ್; ಆನಿ ತಿಚೆಂ ನಾಂವ್‌ಯಿ ಆರಿತಾಗಿ ಮ್ಹಾಕ್ ಜಾಣಾ ಜಾಂವ್ಕ್ ಮ್ಹಾಕ್ ಆಯ್ಕಾತಚ್, ಆಯಿಲ್ಲೆ ಚಲೆನ್ ರೋಹನಾಕ್ ಆನಿ ಆರಿತಾಕ್ ವಿಶ್ವಾಸ್ ದಿಲೊ, ತಾಣಿಂ ಆಯ್ಕಾಂತ್ಲೆಂ

ಸಗ್ಳೆಂ ಸತ್ ಮ್ಹಾಕ್.

ಪುಣ್ ತ್ಯಾ ನಾಪಾಸ್ ಬಲಾತ್ಕಾರ್ ಕೆಲ್ಲಾ ಚೊವ್ಗಾಂ ದಾದ್ಲಾಂನಿ (ಎಕ್ಲೊ ತಿಚೊ ಬಾವೊಚಿ ರಾಕೇಶ್) ಕಿತ್ಯಾಚ್ ರೋಹನಾಕ್ ಪೊನ್ ಕರುನ್, ತಾಚ್ಯಾ ಪ್ರೇಮಿಕಾ ಆರಿತಾವಿಶಿಂ ಸಾಂಗೊನ್, ತಾಂಚೊ ಮೋಗ್ ತುಟಿಯಿಲ್ಲೊ ಮ್ಹಳೆಂ ಮಾತ್ ತಾಕಾ ಸಮ್ಜಾಲೆಂನಾ. ಆಪ್ಣಾ ನಾಂವಾಚಿ ರುಜ್ವಾತ್ ಜಾವ್ನ್, ಪೆನ್ ಕಾರ್ಡ್, ಆಧಾರ್ ಕಾರ್ಡ್ ಆನಿ ಡ್ರಾಯ್ವಿಂಗ್ ಲೈಸೆನ್ಸ್ ದಾಖಿವ್ನ್ ರೋಹನಾಚೊ ದುಭಾವ್ ಪರಿಹಾರ್ ಕೆಲೊ ತೈ ಚಲಿಯೆನ್. ನಾಂವ್ ಆರಿತಾ ವ್ಹಯ್ ಆಸ್ಲೆಂ ತರೀ, ಆಲ್ಟಂಜ್ ಮಾತ್ ಹೆರ್ ಆಸ್ಲೆಂ, ಶಿವಾಯ್ ತಿ ಚಲಿ ಹಿಂದು ಜಾತಿಚಿ ಜಾವ್ನ್‌ಲ್ಲೆ.

ರೋಹನ್ ಜವಾಬೆ ರಹೀತ್ ಜಾಲೊ! ಆಪ್ಲೆ ಆಮ್ಕೊರಾನ್ ಕೆಲ್ಲೆ ಚೂಕಿಕ್ ಕಳ್ಳೆಲ್ಲೊ.

ಆರಿತಾ ರೋಹನಾಕ್ ಪಳೆಲ್ಲಾಗ್ಲೆಂ.

“ಹಾಂವ್ ತುಜ್ಯಾ ಭಗ್ನಾಣೆಚ್ಯಾ ಲಾಯೆಕ್‌ಯಿ ನಾ ಆರಿತಾ. ತರೀ, ಮ್ಹಜ್ಯೆ ತೈ ಚೂಕಿಕ್ ತುಂ ಮ್ಹಾಕಾ ಭಗ್ನಿ. ತುವೆಂ ಮ್ಹಾಕಾ ಅಶ್ವಶಾನ್ ದೀವ್ನ್ ತುಜೆ ಥಂಯ್ ಬಲಾತ್ಕಾರ್ ಜಾಂವ್ಚೆ ನಾ ಮ್ಹಾಕ್ ರಡೊನ್ ಸಾಂಗ್ತಾನಾ, ಮ್ಹಜೆ ಪಾಂಯ್ ಸಯ್ತ್ ಧರುನ್, ಮ್ಹಾಕಾ ಸಮ್ಜಾಂವ್ಚೆಂ ಪ್ರಯತ್ನ ಕರ್ತಾನಾ, ತುಂ ಚುರ್ಚುರ್ತೊಲೊಯ್ ಮ್ಹಾಕ್ ಪಿಂಗ್‌ತಾನಾಯಿ, ಮ್ಹಜ್ಯಾ ದ್ವೇಷಾನ್ ಆನಿ ದುಭಾವ್ ಭರ್ಲಾ ಕಾಳ್ಜಾಂತ್, ತುವೆಂ ಸಾಂಗ್ಲಾ ಉತ್ರಾಂಚೊ ವಿಶ್ವಾಸ್ ಉಬ್ಜೊಂಕ್ ನಾತ್‌ಲ್ಲೊ.

ತುಜೆ ಖಾತಿರ್ ಸಾಸ್ಣಾ ತಿತ್ತಿಯಿ ದಯಾಳಾಯ್ ಯೇಂವ್ಕ್ ನಾತ್‌ಲ್ಲೆ.....

“ತೊ ಬಲಾತ್ಕಾರ್ ತುಜೆ ಥಂಯ್, ಏಕ್ ಅನಾಹುತ್ ಜಾವ್ನ್ ಘಡ್ಲೊ ಮ್ಹಳ್ಯಾ ಚಿಂತ್ಯಾಂನ್ ತರೀ, ಹಾವೆಂ ತುಜೆ ಥಂಯ್ ದಯಾ ದಾಖಿವ್ತ್ ಆಸ್ಲೆ. ಪುಣ್ ತುವೆಂ ನಿಸ್ಕಪಣ್ ಹೊಗ್ಡಾವ್ನ್ ಜಾಲಾಂ ಮ್ಹಳ್ಯಾ ಮೆಳ್ಳಾ ಚಿಂತ್ಯಾನ್, ಮ್ಹಾಕಾ ಅಪುಟ್ ಆಂಕ್ವಾರ್ ಚಲಿ ಮ್ಹಜಿ ಹೊಕಾಲ್ ಜಾವ್ನ್ ಜಾಯ್ ಮ್ಹಳ್ಯಾ ಮ್ಹಜ್ಯಾ ಸ್ವಾರ್ಥಾನ್,

ಹಾವೆಂ ತುಕಾ ಧಿಕ್ಕಾರ್‌ಲ್ಲೆಂ. ತ್ಯಾ ಪಾತ್ಕಾಚಿ ಶಿಕ್ಷಾ ಜಾವ್ನ್, ದೆವಾನ್ ಮ್ಹಾಕಾ, ಅನಿಸ್ಕಳ್‌ಚ್ ನಹಿಂ, ಸಭಾರಾಂನಿ ಉಸ್ತೆ ಕೆಲ್ಲಿ ಹೊಕಾಲ್ ಫಾವೊ ಕೆಲಿ ಆರಿತಾ.....” ರೋಹನ್ ಆರಿತಾಲಾಗಿಂ ಭಗ್ನಾಣೆ ಮಾಗೊನ್ ಸಾಂಗ್ತಾನಾ, ಕಾಳ್ಜಾಚ್ಯಾ ವರ್ಯಾ ದುಖಿಚ್ಯಾ ಪಶ್ಚಾತ್ತಾಪಾನ್, ತಾಚ್ಯಾ ದೊಳ್ಯಾಂನಿ ದುಖಾಂ ನಿಸ್ತುಂಚಿ ಸವೆಂ ತಾಳೊಯಿ ಪುಗಾಸಾಂವಾನ್ ಭರ್‌ಲ್ಲೊ.

ಘರಾ ಆಯಿಲ್ಲಾ ದುಸ್ರಾ ಆರಿತಾಕಾಯಿ ಸುಮಾರ್ ಸಂಗಿ ಕಳೊನ್ ಆಯಿಲ್ಲೊ, ತೆಂಯಿ ಅಜ್ಯಾಪೊನ್, ಸಗ್ಳ್ಯಾಂಕ್ ಪಳೆಂವ್ಕ್ ಪಡ್ತಾನಾ, ಜೆಸ್ಸನ್ ಆನಿ ಆರಿತಾ ರೋಹನಾಕ್ ಸಹಾನುಬೂತಿನ ಪಳೆಲ್ಲಾಗ್ಲೆಂ.

ಆರಿತಾಕ್ ತಾಚ್ಯಾ ಕಾಜಾರಿ ಜಿವಿತಾಕ್ ಬರೆಂ ಮಾಗೊನ್, ಜೆಸ್ಸನಾಕ್ ವೆಂಗೊನ್, ದುಃಖಾಂ ಭರ್‌ಲ್ಲಾ ದೊಳ್ಯಾಂನಿ ಕಾಂಯ್ ಉಲೈನಾಸ್ತಾಂ, ಖಾಣ್ ಪೀವನ್ ಸೈತ್ ಆಪ್ಲಿನಾಸ್ತಾಂ, ರೋಹನ್ ಜೆಸ್ಸನಾಚ್ಯಾ ಘರಾ ಥಾವ್ನ್ ಚಲ್ಲೊ. ಹೆಣೆ ಆಯಿಲ್ಲಿ ತಿ ಚಲಿ ಆರಿತಾಯಿ ತಾಂಕಾ ಬರೆಂ ಮಾಗೊನ್ ಚಲ್ಲಿ.

ಜೆಸ್ಸನಾಚಿಂ ಆವಂಯ್ - ಬಾಪಯ್ ಮಾತ್, ವಿಚಿತ್ ಮಿಸ್ತೆರಾಂನಿ ರೆಪ್ಪೊನ್ ಆಸ್ಲಿ ಕಾಣಿ ಆಯ್ಲೊನ್, ಆರ್ ಮಾರ್‌ಲ್ಲೆಪರಿಂ ಥಂಡ್ ಜಾಲ್ಲಿಂ.

ಜೆವಾಣ್ ತಿರುನ್ ರಾತಿಂ ಬೆಡ್ಡಾಕ್ ಪಾವ್ಲೆಂ ಆರಿತಾ ಜೆಸ್ಸನಾಕ್ ವೆಂಗೆಂ, ತೆಂ ರಡ್ತಾಲೆಂ.

“ಕಿತ್ಯಾಕ್ ರಡ್ತಾಯ್‌ಮಾ ಸಗ್ಳಿ ಚೂಕ್ ಸಮ್ಜಣಿ ಸಾರ್ಜಿ ಜಾಲಿನೇ....? ರೋಹನಾನ್ ಸ್ವತಃ ಆಪ್ಲಿ ಚೂಕ್ ವಳ್ಕುನ್ ತುಜೆಲ್ಲಾಗ್ಲಿಂ ಭಗ್ನಾಣೆ ಮಾಗ್ಲಾಂನೇ....? ತರ್ ಆತಾಂ ತುಕಾ ಆನಿ ಕಿತ್ಯಾಚಿ ಖಿಂತ್....?”

ಜೆಸ್ಸನಾನ್ ಮೊಗಾನ್ ಆರಿತಾಕ್ ಆಪ್ಲೆ ವೆಂಗೆಂತ್ ಘೆವ್ನ್ ವಿಚಾರ್ಲೆಂ.

“ಹಿಂ ಸಂತೊಸಾಚಿಂ ದುಃಖಾಂ ಮೊಗಾ. ರೋಹನಾ ಪ್ರಾಸ್ ತುಂ ಹಜಾರ್ ವಾಂಟ್ಕಾಂನಿ ಬರೊ ಆನಿ ಖರೊ ಪ್ರೇಮಿ. ಚಡ್ ಮೋಗ್ ಕರೊ ಆನಿ ನಿಸ್ವಾರ್ಥಿ. ಆಜ್ ಥಾವ್ನ್ ಹಾಂವ್ ತುಕಾ ಮ್ಹಜೊ ಘೊವ್ ಮ್ಹಾಕ್ ನಹಿಂ, ಬಗಾರ್ ಮ್ಹಜೊ ದೇವ್ ಮ್ಹಾಕ್ ಮಾಂಧ್ಲೆಂ”



ಎಚ್. ಜಿ. ಗೋವಿಯಸ್

ಆರಿತಾನ್ ಆಪ್ಲೊ ವೆಡ್ಡೊಕ್ ಬಳ್ ಕೆಲೊ.

“ಆರಿತಾ.....!” ಜೆಸ್ಸನಾನ್ ಆರಿತಾಕ್ ಎಕಾಚ್ಚಾರಾ ಪಯ್ ಲೊಟ್ಟೆಂ.

ಜೆಸ್ಸನಾಚೆ ಹರ್ಕೆತೆನ್ ಅಜಾಪ್ ಪಾವ್ಲೆಂ ಆರಿತಾ, ವಿಚಾರಿಲ್ಲಾಗ್ಲೆಂ- “ಕಿತೆಂ ಜಾಲೆಂ ಮೊಗಾ...!? ತುಂ ಹ್ಯಾ ನಮುನ್ಯಾರ್ ಕಿತ್ಯಾಕ್ ಆಖಾಂತ್ಲೊಯ್.....!? ಹಾಂವ್ ಕಿತೆಂ ಚೂಕ್ ಉಲೈಲಿಂ.....!?”

ಜೆಸ್ಸನ್ ಆಪ್ಣಾಧ್ಯಾಚೆ ನದ್ರೆನ್ ಆರಿತಾಕ್ ಪಳೆಲ್ಲಾಗ್ಲೆ!

“ಸಾಂಗ್ ಮೊಗಾ ತುಂ ತಸಲೈ ನದ್ರೆನ್ ಕಿತ್ಯಾಕ್ ಮ್ಹಾಕಾ ಪಳೆತಾಯ್.....!?”

ಥೊಡಿ ಮೌನತಾ ಸಾಂಬಾಳುನ್, ಸವ್ಯಾಸ್ ಜೆಸ್ಸನ್ ಮ್ಹಾಕಾಲೊ, “ಮ್ಹಾಕಾ ದೆವಾಚೊ ಸ್ಥಾನ ದೀನಾಕಾ. ಹಾಂವ್ ಪಾತ್ಕಿ.... ಹಾಂವ್ ಏಕ್ ಘಾತ್ಕಿ!”

ಜೆಸ್ಸನಾಚ್ಯಾ ವಾಕ್ಯೊಲಾಕ್ ಘುಸ್ಪಡ್ಲೆಂ ಆರಿತಾ, ಜೆಸ್ಸನಾಕ್ ವಿಚಿತ್ ನದ್ರೆನ್ ಪಳೆಲ್ಲಾಗ್ಲೆಂ.

“ಹಾಂವ್ ಬಹುಷಾ ತುಕಾ ಹಿ ಗಜಾಲ್ ಸಾಂಗ್ತೊನಾ....., ಹಾಂವ್ ಬಹುಷಾ ಜೀಣ್‌ಬರ್ ತುಕಾ ಕಾಳ್ಜಾಂತ್ ದವರುನ್, ಆಪ್ಲೆಂ ಪಾತಕ್ ಲಿಪಯ್ಲೊಂ. ಪುಣ್ ತುಂವೆಂ ಮ್ಹಜಿ ತಸಲ್ಯಾ ಪಾತ್ಕಾಕ್ ದೆವಾಚೆಂ ಸ್ಥಾನ ದೀವ್ನ್, ಮಾನ್ ದಿತಾನಾ, ಮ್ಹಜ್ಯಾನ್ ತೆದ್ ವ್ಹಡ್ಲೆಂ ಘಾತ್ಕಿ ವಜೆಂ ಸೊಸಾನಾ ಜಾಲೆಂ. ತುಜ್ಯಾ ಭಕ್ತಿಕ್ ಉತ್ರಾಂನಿ ಮ್ಹಜೆ ದೊಳೆ ಉಘಡ್ಲೆ. ಆನಿ ಮ್ಹಾಕಾ ಆವ್ಯಾಸ್‌ನಾ, ತುಕಾ ಫಸವ್ನ್, ಮ್ಹಜ್ಯಾ ಘಾತಾಕ್ ಲಿಪವ್ನ್, ಸರ್ಪಾಂ ಪ್ರಾಸ್ ಬರೊ ಮ್ಹಾಕ್ ದಾಖಿವ್ನ್ ರಾವೊಂಕ್. ತಶೆಂ ಕೆಲ್ಯಾರ್ ಮ್ಹಾಕಾ ದೇವ್ ಕೆದಾಳಾಚ್ ಮಾಘ್ ಕರೊನಾ.....”

“ಜೆಸ್ಸನ್ ತುಂ ಕಿತೆಂ ಉಲಯ್ತಾಯ್ ಮ್ಹಳೆಂ ಮ್ಹಾಕಾ ಕಾಂಯ್ ಅರ್ಥ್ ಜಾಯ್ನಾಂ. ತುಂವೆಂ ಕಸಲೆಂ ಪಾತಕ್ ಆಧಾರ್ಲಾಂಯ್.....? ಮ್ಹಾಕಾ ಕೆದ್ನಾಂ ಫಸಯ್ಲಾಯ್.....? ಮ್ಹಜಿ ಥಾವ್ನ್ ಕಿತೆಂ ಲಿಪಯ್ಲಾಯ್..... ಮ್ಹಾಕಾ ತುವೆಂ ಕಸಲೊ ಘಾತ್ ಕೆಲಾಯ್.....?” ಆರಿತಾ ಸಗ್ಳೆಂಚ್ ಕಾಂಪೊನ್ ಸವಾಲಾಂ ಪ್ರಯ್ ಸವಾಲಾ ಕರಿಲ್ಲಾಗ್ಲೆಂ.

“ವ್ಹಯ್ ಆರಿತಾ, ತುಕಾ ಸಗ್ಳೆಂ ಸಾಂಗ್ತಾಂ.....” ಜೆಸ್ಸನಾನ್ ಆಪ್ಲೆಂ ಪಡ್ಲೊ ಪಾಟ್ಲೊನ್ ಲಿಪೊನ್ ಮಾಂಡುನ್ ಹಾಡ್‌ಲ್ಲಾ ಖೆಳಾಚೊ ಪಡ್ಲೊ ನಿಸ್ತಾಂವ್ಕ್ ಸುರು ಕೆಲೊ.....

(ಯೆಂವ್ಚೊ ಅಂಕ್ಯಾಂತ್ ವಾಚ್)


(ಪಯ್ಲಾ ಪಾನಾರ್ ಥಾವ್ನ್)

ಯೂನಿಯಾನಾಕ್ ಸಮಾಸಮ್ ಆಸಾ. ಭಾರತೀಯ ಬಾಹ್ಯಾಕಾಶ ಸಂಸೋದನ್ ಸಂಸ್ಥೊ (ಇಸ್ರೊ), ಭಾರತಾಚೊ ಅಧಿಕೃತ್ ಸಂಸ್ಥೊ ಜಾವ್ನ್ ಅಸುನ್, 1969 ಇಸ್ವೆಚ್ಯಾ ಆಗೋಸ್ತ್ ಪಂದ್ರಾವೆರ್ ಹಾಚಿ ಸುರ್ವಾತ್ ಜಾಲ್ಲಿ. ಮಾನ್ ವಿಜ್ಞಾನಿ ಡಾ. ವಿಕ್ರಮ್ ಸಾರಾಬಾಯ್ ಇಸ್ವೊಚೊ ಪಯ್ಲೊ ಅಧ್ಯಕ್ಷ್ ಜಾವ್ನ್ ಅಸುಲ್ಲೊ. ಉಪ್ರಾಂತ್ ಉಡ್ಡಿ ರಾಮಚಂದ್ರಾ ರಾವ್ ಹಾಣೆ ಹೊ ವಾವ್ ಮುಂದರುನ್ ವೆಲೊ. ಹೊ ಮಾನ್ ವಿಜ್ಞಾನಿ ದೋನ್ ವರಾಂ ಆದಿಂ ದೆವಾಧೀನ್ ಜಾಲೊ.

ವಿಜ್ಞಾನ್ ಕ್ಷೇತ್ರಾಂತ್ ಭಾರತಾಕ್ ಗೌರವ್ ಆನಿ ಸ್ಥಾನ ದಿಲ್ಲೆಂ ಅನ್ಯೇಕ್ ಕ್ಷೇತ್ರ ಜಾವ್ನ್ ಆಸಾ ಅಣು ಸಕತ್. ಅಣು ಭಾಂಬ್ ತಯಾರ್ ಕರಿ ಸಕತ್ ಆಮ್ಚ್ಯಾ ದೇಶಾಕ್ ಆಸಾ ದೆಕುನ್ ದುಸ್ಮಾನ್ ರಾಷ್ಟ್ರ ಭಾರತಾಕ್ ಬಿಯೆತಾತ್. ಹಾಚಿ ಬರಾಬರ್ ಆಣು ಸಕ್ತ್ ಥಾವ್ನ್ ಸುಮಾರ್ ದೇಶಾಚಿ 15% ವೀಜ್ ಸಕತ್ ಉತ್ಪನ್ನ ಜಾತಾ. ಕೇನ್ದರ್ ಆನಿ ಇತರ್ ಪಿಡೆಂಕೀ ಹಿ ಸಕತ್ ವಾಪಾರಾತ್ ಆನಿ ಹಾಕಾ ನ್ಯೂಕ್ಲಿಯರ್ ಮೆಡಿಸಿನ್ ಮಣ್ತಾತ್.

ಇತರ್ ವಿಶಯಾನಿಂ ಪರಿಗತ್ ಕಸಲಿ?

ಭಾರತಾಂತ್ ಸಂಸಾರಾಚ್ಯೊ ನಾಂವಾಡ್ಲೀಕ್ ಸಂಸೋಧನ್ ಸಂಸ್ಥೆ ಆಸಾತ್ ತರೀ ತಾಕಾ ಸರ್ಕಾರಾಚೊ ಪಾಟಿಂಚೊ ಪಾವಾನಾ. ಆತಾಂಚ್ಯಾ ಮೋದಿ ಸರ್ಕಾರಾನ್ ಸಂಸೋಧನ್ ಸಂಸ್ಥಾಂಕ್ ಆನಿ



ಯುನಿವರ್ಸಿಟಿಂಕ್ ಸಂಸೋಧನಾಕ್ ದಿಂವ್ಚೆಂ ಅನುದಾನ್ ಉಣೆಂ ಕೆಲಾಂ. ಉದ್ಯಾಂಮಿಂಕ್ ಸೊದುನ್ ಸಂಪನ್ಮೂಲಾಂ ಸಂಗ್ರಹ್ ಕರುಂಕ್ ಸಾಂಗ್ಲಾಂ. ನೀಜ್ ವಿಜ್ಞಾನ

ರಾಷ್ಟೀಯ ವಿಜ್ಞಾನ್ ದೀಸ್

ಬದ್ಲಾಕ್ ದೇಶಿ ವಿಜ್ಞಾನಾಕ್-ಯೋಗಾ, ಆಯುರ್ವೇದಾ, ಜ್ಯೋತಿಶ್ಯಾ, ರಾಮಾ ಸೆತುವೆ, ಸರಸ್ವತಿ ನ್ಹಂಯ್ ಇತ್ಯಾದಿ ದರ್ಮ್ ಅದಾರಿತ್ ವಿಶಾಯಾಂಕ್ ಅನುದಾನ್ ದಿತಾತ್. ಕಂಪ್ಯೂಟರ್ ಸಂಬಂದಿ ಕಸಲೊಚ್ ಸಂಸೋದ್ ಆಮ್ಚ್ಯಾ ದೇಶಾಂತ್ ಜಾಯ್ನಾ, ಜಾಂವ್ಚೆಂ ಕೇವಾಲ್ ಕಂಪ್ಯೂಟರ್ ಮೊಗ್ರೇಮ್ ಅಭಿವೃದ್ಧಿ ಮಾತ್, ಹೆಂ ಫಕತ್ ಬಿಜ್ನೆಸ್ ಶಿವಾಯ್ ವಿಜ್ಞಾನ್ ನ್ಹಂಯ್.

ಭಾರತಾಂತ್ ವಿಜ್ಞಾನ್ ವಿಶೇಸ್ ವಾಡುಂಕ್ ನಾ ಹಾಕಾ ಕಾರಾಣ್ ಆಮ್ಚೆಂ ಮೂರ್ಖಪಣ್. ಕೊಣೆ ಕಸಲೆಂ ಸಂಸೋಧನ್

ಕೆಲ್ಯಾರೀ ತೆಂ ಆಮ್ಚೆ ಋಷಿ-ಮುನಿಂಕ್ ಖಳಿತ್ ಆಸುಲ್ಲೆಂ ಮಣ್ತಾತ್. ದಾಖ್ಲಾಕ್ ರಾವಣ ಲಾಗಿಂ ವಿಮಾನ್ ಆಸುಲ್ಲೆಂ, ದರ್ಯಕ್ ಸಂಕೊವ್ ಬಾಂದ್ಲಿ ತಾಂತ್ರಿಕತಾ ಆಸುಲ್ಲಿ, ಸರ್ಜರಿ ಕರ್ತಾಲೆ ಇತ್ಯಾದಿ. ಜ್ಯೋತಿಷ್ ಶಾಸ್ತ್ರಾರಾಕ್ ಪೋತ್ತಾವ್ ಆನಿ ಅನುದಾನ್ ಲಾಬ್ತಾ ಆನಿ ತಸಲ್ಯಾ ಶಾಸ್ತ್ರಾರಾಕ್ ಅಧಿಕೃತ್ ಮಾನ್ಯತಾ ದಿಲ್ಯಾ ದೆಕುನ್ ಆತಾಂ ಸಂಪ್ರದಾಯಿಕ್ ಭಾರತೀಯ್ ವಿಜ್ಞಾನಾಕ್ ಸರ್ಕಾರ್ ಪಾಟಿಂಚೊ ದಿತಾ ಶಿವಾಯ್ ನೀಜ್ ವಿಜ್ಞಾನಾಕ್ ನ್ಹಂಯ್. ಗಾಯ್ತ್ಯಾ ಮೂತಾವಿಶಿಂ, ಶೇಣವಿಶಿಂ ಸಂಸೋದ್ ಕರುಂಕ್ ಕಿತ್ಲೆಂಯ್ ಅನುದಾನ್ ಲಾಬ್ತಾ. ಜ್ಯೋತಿಷ್ ಶಾಸ್ತ್ರಾರಾಕ್ ಆನಿ ಖಿಗೋಳ್ ಶಾಸ್ತ್ರಾರಾಕ್ ಫರಾಕ್ ಆಸಾ. ಜ್ಯೋತಿಷ್ ಶಾಸ್ತ್ರೀ ಆಸ್ತಿತ್ವಾಂತ್ ನಾತುಲ್ಯಾ ಗ್ರಹಂ ಆನಿ ನೆಕೆತ್ರಾಂಚೆರ್ ಹೊಂದ್ಪನ್ ಆಸಾ ಆನಿ ನೆಕೆತ್ರಾಂ ಆನಿ ಗ್ರಾಹಂ ಸ್ಥಿರ್ ಮ್ಹಣೊನ್ ಪಾತ್ಯೆಂವ್ಚ್ಯಾ ಸಿದ್ಧಾಂಚೆರ್ ಬಾಂದುನ್ ಹಾಡ್ಲಾಂ. ಆಮ್ಚ್ಯಾ ದೇಶಾಂತ್ ಭರ್ಮಚ್ಯಾ

ನಾಂವಾನ್ ಮೂಡ್ ಪಾತ್ಯೆಣೆಕ್ ಸ್ಥನ್ ದಿಲಾಂ. ಸುರ್ಯಚಿಂ ಆನಿ ಚಂದ್ರಾಚಿಂ ಗ್ರಹಣ್ ಕಶೆಂ ಜಾತಾ ಮ್ಹಣ್ ಖಳಿತ್ ಜಾಲ್ಯಾರಿ ದಿವ್ಯಾನಿಂ ವಿಶೇಸ್ ಪೂಜಾ ಚಲ್ತಾ, ಲೋಕ್ ಫರಾ ಭಾಯ್ ಯೆನಾ ಕಿತ್ಯಾಕ್ ಟಿ.ವಿ. ಚನೆಲಾಂ ಲೋಕಾಕ್ ಭೆಸ್ವಾವ್ಂಚ್ ಆಸ್ತಾತ್. ಹ್ಯಾ ಮೂಡ್ ಪಾತ್ಯೆಣೆಚೊ ಪರಿಣಾಮ್ ಇತ್ಲೊ ಆಸಾ ಕೀ, ಶಿಕ್ಲಿ ಸಯ್ ಥಕಾ ಭಲಿ ಜಾತಾತ್. ಹ್ಯಾಚ್ ಜನರಿಂತ್, ಎಕಾ ಆವೊಯ್ ಆನಿ ಬಾಪಾಯ್ನ್ ಆಪ್ಲ್ಯಾ ದೊಗಾಂ ದುವಾಂಕ್ ಜಿವೆಶೀಂ ಮಾರ್ಲೆಂ, ಮುಕ್ಲ್ಯಾ ಜಲ್ಮಾಂತ್ ಚಡಿತ್ ಅದೃಷ್ಟವಂತ್ ಜಾವ್ನ್ ಜಲ್ಮೊಂಚ್ಯಾಕ್. ದೊಗಾಂಯೀ ಬುರ್ಗಿಂ ಇಂಜಿನಿಯರಾಂ ಆನಿ ವ್ಹಡಿಲಾಂ ಪೊಪೆಸಾರಾಂ. ವಾಡ್ಲೆಲ್ಯಾ ಚೆಡ್ವಾಂ ಬುರ್ಗ್ಯಾಂಕ್ ನಾಗ್ಲೆಂ ಪುರ್ತಾಂವ್ ಕಾಡಾಂವ್ಚೆಂ ಕರ್ನಾಟಕಾಂತ್ ಆಜುನೀ ಚಡುನ್ ಆಸಾ.

ಆಮಿಂ ಕ್ರಿಸ್ತಾಂವಾಂ ಕಾಂಯ್ ಭಾಗಿ ನ್ಹಂಯ್. ಆಯ್ಲೆವಾರ್ ಮ್ಹಣಸರ್ ಮಾಟ್ ಮಂತ್ರಂಕ್ ಪಾತ್ಯೆಂವ್ಚಿಂ ಆನಿ ಕರ್ಲಿಂ, ಬೊಲೆಂ ವಿಚಾರ್ಲಿಂ, ಆಮ್ಚೆಂ ಮೊದಂ ಆಸುಲ್ಲೆಂ, ಆತಾಂ ಉಣೆಂ ಜಾಲ್ಯಾಂತ್. ಆತಾಂಯೀ ಬರೆ ದೀಸ್-ಪಾಡ್ ದೀಸ್, ದಿಷ್ಟ್ ಲಾಗ್ತಾ, ಮೆಲ್ಲಿಂ ರೇಂವ್ ಉಡಾಯ್ತಾ, ಆಸಲ್ಯಾ ಸಬಾರ್ ಸಂಗಿ ಪಾತ್ಯೆಂವ್ಚಿಂ ಸಬಾರ್ ಅಸಾತ್. ಖಿರ್ಯಾ ದೆವಾಚೆರ್ ಭಾವಾಡ್ತ್ ಆಸ್ಲಾರ್ ಮೂಡ್ ಪಾತ್ಯೆಣಿ ನಾಸ್ತಾಂ ವಿಜ್ಞಾನಾಚ್ಯಾ ಪಾತ್ಯೆಣೆನ್ ಜಿಯೊಂಕ್ ಜಾತಾ. ಭಾರತಾಚಿಂ ಸಂವಿಧಾನ ನಾಗರಿಕಾಂ ಥಂಯ್ ಅಸಾಲಿ ಪಾತ್ಯೆಣಿ ಆಸಾ ಕರುಂಕ್ ಉಲೊ ದಿತಾ ಆನಿ ಹಿ ಹಿ ಭಾರತಾಚ್ಯಾ ಪ್ರಜಾಂತ್ರಾಚ್ಯಾ ಜಯ್ತಾಕ್ ಪೂರಾಕ್ ಜಾವ್ನ್ ಆಸಾ.

Prayer to St. Expedite for solving a financial crisis



I call forth the Power and the presence of **St. Expedite** in my time of financial trouble. I offer my body, heart, mind and soul upon your altar of light. I have faith and trust and complete confidence that you will be my strength in this time of need. Quickly come to my assistance. (State Your Petition)_____ My financial need is urgent. Be my

Light and Guide in this situation so that I may live with peace, love, prosperity and abundance and in the Praise of God. Amen. (Promise Publication) — Francis Jerome Saldanha, Mysore

<p>Grooms MATRIMONIALS Grooms</p>	<p>Brides</p>	<p>MATRIMONIALS</p>	<p>Brides</p>	
<p>ಪಯ್ಲೆಲೊ - ಚಲಿ</p> <p>23698047 MUMBAI : Mangalorean Roman Catholic Bachelor, (Born in September 1987), Ht. 182 cms, Wt. 79 kgs, Wheatish Complexion, Edn. PGDBM, working as a Manager.</p> <p>24697945 MUMBAI : Mangalorean Roman Catholic Bachelor, (Born in March 1989), Ht. 162 cms, Wt. 74 kgs, Wheatish Complexion, Edn. B.Com., working as a Office in Bank.</p> <p>24697343 MUMBAI : Mangalorean Roman Catholic Bachelor, (Born in June 1989), Ht. 5' 10", Wt. 80 kgs, Wheatish Complexion, Edn. B.Sc., Nautical Science, working as 2nd Officer in Merchant Ships.</p> <p>07697135 MUMBAI : Mangalorean Roman Catholic Bachelor, (Born in December 1987), Ht. 6', Wt. 81 kgs, Wheatish Complexion, Edn. B.E. Electronics, working as</p>	<p>For Registration and Details contact: ROYAL CHRISTIAN FAMILY 99, Perin Nariman Street, Fort, Mumbai 400001. Mob.: 9820485389 / 9820473103 Email: royalchristianfamily@gmail.com website : www.royalchristianfamily.com Serving since 39 years</p> <p>a Tech. Lead, in Mysore.</p> <p>24696839 DUBAI : Mangalorean Roman Catholic Bachelor, (Born in March 1991), Ht. 5' 11", Wt. 70 kgs, Wheatish Complexion, Edn. Graduate in Commerce. Working in Dubai.</p> <p>24696529 MANGALORE : Mangalorean Roman Catholic Bachelor, 36 years, Ht. 5' 1", Wt. 63 kgs, Wheatish Complexion, Edn. SSLC., having Agriculturature.</p> <p>24696422 DUBAI : Mangalorean Roman Catholic Bachelor, (Born in January 1987), Ht. 5' 5", Wt. 58 kgs, Fair Complexion, Edn. 2nd year PUC, working as an Export Executive.</p>	<p>ಪಯ್ಲೆಲೊ - ಚಲಿಯೊ</p> <p>26706624 MUMBAI : Mangalorean Roman Catholic Spinster, (Born in June 1987), Ht. 5' 4", Wt. 78 kgs, Fair Complexion, Edn. B.E., (EXTC) M.S. (International Business Management), working as a Consulting Manager.</p> <p>26706523 MUMBAI : Mangalorean Roman Catholic Spinster, (Born in December 1989), Ht. 5' 6", Wt.69 kgs, Fair Complexion, Edn. M.Sc., & Dip. in Clinical</p>	<p>Research, working as Business Process Lead in TCS.</p> <p>26706320 MUMBAI : Mangalorean Roman Catholic Spinster, (Born in January 1993), Ht. 5' 2", Wt. 60 kgs, Wheatish Complexion, Edn. Intert CA. working as a Financee.</p> <p>26706210 MUMBAI : Mangalorean Roman Catholic Spinster, (Born in January 1992), Ht. 5' 3", Wt. 65 kgs, Wheatish Complexion, Edn. MBA in Finance, working as an Accounting and settlement.</p> <p>26705402 MUMBAI : Mangalorean Roman Catholic Spinster, (Born in June 1986), Ht. 5' 5", Wt. 80 kgs, Wheatish Complexion, Edn. Masters in Finance and working in Mumbai.</p> <p>25705195 NEWZEALAND : Mangalorean RC Spinster, (Born in October 1991), Ht.</p>	<p>5' 5", Wt. 60 kgs, Fair Complexion, Edn. LLB., Mumbai University, studing and working towards Newzealand Lowyer Registration.</p> <p>25704481 DUBAI : Mangalorean Roman Catholic Spinster, (Born in February 1991), Ht. 5' 11", M.Com Finance & Accounts working in Dubai.</p> <p>25704382 MUMBAI : Mangalorean based in DUBAI Roman Catholic Spinster, (Born in October 1988), Ht. 5' 7", Graduate in Hospitality Management from Mumbai University working in UAE.</p> <p>25704278 MUMBAI : Mangalorean Roman Catholic Spinster, (Born in September 1992), Ht. 5' 2", Wt. 57 kgs, Fair Complexion, Edn. B.Com., working.</p> <p>25703353 U.S.A. : Mangalorean RC Spinster, (Born in September 1991), Ht. 5' 2", Wt. 62 kgs, Fair Complexion, Edn. M.Tech USA., working as a Business Developer.</p>

ಪೊಕ್ಕೊ (POCSO) ಕಾಯ್ದೆ : ಅವಿಸ್ವಾಸ್ ಉಬ್ಬಯ್ಯಾ?

ಪಾಟ್ಲಾ ದಿಸಾನಿ ಮುಂಬಯಿ ಹೈಕೋರ್ಟಿಚಿ ನಾಗ್ಪುರ್ ಶಾಖ್ಯಾನ್ ದಿಲ್ಲಿಂ ದೋನ್ ತೀರ್ಪಾಂ ವಿವಾದ್ ಉಟಂವ್ಕ್ ಪಾವ್ಲ್ಯಾಂತ್. ಕಾರಣ್ ತಿಂ ತೀರ್ಪಾಂ ಪೊಕ್ಕೊ ಕಾಯ್ದೆಚಿಂ ಉಲ್ಲಂಘನ್ ಕರ್ತಾತ್ ಮ್ಹಳ್ಳೆಪರಿಂ. ಜರ್ತರ್ ಹ್ಯಾ ರಿತಿಚಿಂ ತೀರ್ಪಾಂ ಯೆತಿತ್ ಜಾಲ್ಯಾರ್ ಪೊಕ್ಕೊ ಕಾಯ್ದೆ ನಿರರ್ಥಕ್ ಜಾತಲೊ ಮ್ಹಳ್ಳೆಂ ಭೈಂ ಉಟಯ್ತಾ. ಹ್ಯಾ ತೀರ್ಪಾಂ ವಯ್ತ್ ಎಕಾ ಸಜ್ಜನ್ ವ್ಯಕ್ತಿನ್ ದಿಲ್ಲಿಂ ವಿಶ್ಲೇಷಣ್ ಹಾಂಗಾಸರ್ ವಾಚಾತ್.

ಹೈಕೋರ್ಟಿಚೊ ನ್ಯಾಯಾದೀಶ್ ಪಿ.ವಿ. ಗನೇಡಿವಾಲಾ ಹಾಂಣಿ ಪೊಕ್ಕೊ ಕಾಯ್ದೆಚಿಂ ಲಗ್ನಿ ಜಾಲ್ಲೆಂ ವ್ಯಾಖ್ಯಾನ್ ಕೊಡ್ತಿಚ್ಯಾ ನ್ಯಾಯ ವಯ್ತ್ ಅವಿಸ್ವಾಸ್ ಉಬ್ಬೊಂಚೆಪರಿ ಭಗ್ತಾ. ತಾಂಣಿ ದಿಲ್ಲ್ಯಾ ತೀರ್ಪಾಕ್ ಸ್ವೇ ಆರ್ಡರ್ ದೀವ್ನ್ ಸುಪ್ರಿಮ್ ಕೋರ್ಟಿನ್ ಬರೆಂ ಕೆಲಾಂ.

ಅಸಲೆಂ ವಿವಾದತ್ಯಕ್ ತೀರ್ಪ್ ದಿಲ್ಲ್ಯಾ ಪಾಟ್ಲಾನ್ ಚಡಿತ್ ನ್ಯಾಯಾದೀಶ್ ಜಾವ್ನಾಸ್ಲಾ ಪಿ.ವಿ. ಗನೇಡಿವಾಲಾಕ್ ಶಾಶ್ವತ್ ನ್ಯಾಯಾದೀಶ್ ಜಾವ್ನ್ ನೇಮಕ್ ಕರುಂಕ್ ದಿಲ್ಲಿ ಖಬ್ಲಾತ್ ಸುಪ್ರಿಮ್ ಕೋರ್ಟಿಚ್ಯಾ ಮಂಡಳಿನ್ ಪಾಟಿಂ ಕಾಡ್ಲಾ.

ಲೋಕ್ ಕೊರ್ಟಿಂಚೆರ್ ಪೂರ್ಣ್ ವಿಶ್ವಾಸ್ ದವರ್ತಾ. ಖಿಯರ್ಯಿ ಅವಿಸ್ವಾಸ್ ಜಾಲ್ಯಾರ್ ನೀತ್ ಮಾಗೊನ್ ವೆಚೆಂ ಕೊಡ್ತಿಕ್.



ತ್ಯಾ ಖಾತಿರ್ ನೀತಿಸಾಲ್ ಚಡ್ ಪ್ರಮುಖ್ ಪಾತ್ರ್ ಘೆತಾ. ತಸಲ್ಯಾ ಜಾಗ್ಯಾರ್ ಹ್ಯಾ ರಿತಿಚಿಂ ತೀರ್ಪ್ ದಿಲ್ಯಾರ್ ಕೊಡ್ತಿವಯ್ಲೊ ವಿಶ್ವಾಸ್ಚೆ ಉಡ್ತಾ. ಹೆಂ ಸಮಾಜೆಚೆರ್ಯಿ ವಾಯ್ತ್ ಪರಿಣಾಮ್ ಘಾಲ್ತಾ. ಎಕಾ ರಿತಿಚಿಂ ಅಪಾಯ್ಕಿ ಉದಾಹರಣ್ ಅಸಲೆ ಆದೇಶ್ ಉಬ್ಬಯ್ತಾ.

ದೇಶಾಂತ್ ಭುಗ್ಯಾಂ ವಯ್ತ್ ಲೈಂಗಿಕ್ ಅತ್ಯಾಚಾರಾಚಿ ಪ್ರಕರಣಾಂ ಚಡೊನ್ ಯೆಂವ್ಚಾ ಸಂದರ್ಭಾರ್, ಹೆಂ ಆಡಾಂವ್ಚಾ ಉದ್ದೇಶಾನ್ ಸಂವಿಧಾನಾಚ್ಯಾ 15ವ್ಯಾ ಅಡಿಗಾಖಾಲ್ ದಿಲ್ಲ್ಯಾ ಅಧಿಕಾರಾಚೊ ಪ್ರಯೋಗ್ ಕರುನ್ ಸರ್ಕಾರಾನ್ ಪೊಕ್ಕೊ ಕಾಯ್ದೆ ಜಾರಿಯೆಕ್ ಹಾಡ್ಲೊ. ತೊ ಕಾಯ್ದೆ ವಿಶ್ಲೇಷಿತಾನಾ ಭಾರಿಚ್ ಚತ್ರಾಯೆನ್ ವಾಗಾಜಯ್.

'ಕಾತಿರ್ ಕಾತ್ ಲಾಗೊಂಕ್ಯಾ' ಮ್ಹಳ್ಳೆಂ ಕಾರಣ್ ದೀವ್ನ್ 12

ವರ್ಸಾಂಚಾ ಚೆಡ್ವಾ ಸ್ವನಾಂ ವಸ್ತಾ ವಯ್ಲ್ಯಾನ್ ಆಪಡ್ಲೆಲ್ಯಾ ವ್ಯಕ್ತಿ ಎಕ್ಲ್ಯಾಕ್ ಪೊಕ್ಕೊ ಕಾಯ್ದೆ ಧಾವ್ನ್ ಮುಕ್ತ್ ಕೆಲೊ. ಆನ್ಯೇಕಾ ಪ್ರಕರಣಾಂತ್ ಭುಗ್ಯಾಂಚೊ ಹಾತ್ ಧರೊ, ಪ್ಯಾಂಟಾಚೆಂ ಜಿಪ್ ಸುಟಂವ್ಚೆಂ ಪೊಕ್ಕೊ ಕಾಯ್ದೆ ಭಿತರ್ ಯೇನಾ ಮ್ಹಣ್ ಸಾಂಗೊನ್ ತ್ಯಾ ಪ್ರಕರಣಾಚ್ಯಾ ಆಪ್ತಾಧ್ಯಾಕ್ಯಿ ಮುಕ್ತ್ ಕೆಲೊ. ಅಸಲೆ ಆದೇಶ್ ಮುಕಾರ್ ಹೆರ್ ಪ್ರಕರಣಾಂನಿ ಅಪಾಯ್ಕಾರಿ ಉದಾಹರಣಾಂ ಜಾಂವ್ಕ್ ಪಾವ್ತಾತ್.

'ಲೈಂಗಿಕ್ ದಾಡ್' ವಿಶಿಂ ಗನೇಡಿವಾಲಾಚೆಂ ವ್ಯಾಖ್ಯಾನ್ ವಯ್ಲ್ಯಾ ನದ್ರೆನ್ ಕಾಯ್ದೆಂತ್ಲ್ಯಾ ಸೆಕ್ಷನ್ 7ಚ್ಯಾ ವಿರೋಧ್ ಜಾವ್ನಾಸಾ. ಏಕ್ ಚೆಡುಂ ಭುಗ್ಣೆಂ ಜಾವ್ನ್ ನಿತಿದಾರಾನ್ ಹ್ಯಾ ರಿತಿನ್ ವ್ಯಾಖ್ಯಾನ್ ಕರ್ಚಿಂ ಚಕಿತ್ ಕರ್ತಾ. ಆದೇಶಾಚಿ ಭಾಸಾಯಿ ವಾಯ್ತ್ ಆಸಾ. ಹ್ಯಾ ರಿತಿಚಿ ಆದೇಶ್ ದಿಲ್ಯಾರ್ ಪೊಕ್ಕೊ ಕಾಯ್ದೆಚ್ಯಾ ಖಾಲ್ ದಾಖಲ್ ಜಾಂವ್ಚಿಂ ಸಗ್ಳಿಂ ಪ್ರಕರಣಾಂ ಆನಿ ಅಪ್ರಾಧಿ ಮುಕ್ತ್ ಜಾಂವ್ಕ್ ಆಸಾತ್.

ಹ್ಯಾ ಸಂದರ್ಭಾರ್ ಕಾಯ್ದೆ ಕೆಲ್ಲ್ಯಾ ಪಾಟ್ಲೊ ಉದ್ದೇಶ್, ತಾಚಿ ಗಂಭೀರತಾ ಪಾತ್ಳ್ ಜಾತಾ ಆನಿ ಆಪ್ರಾಧ್ ಚಡ್ತಾತ್. ಸಾಂಗ್ಲೆಂ ಜಾಲ್ಯಾರ್ ಸರ್ಕಾರಾಚೊ ಉದ್ದೇಶ್ ಅಸಫಲ್ ಜಾತಾ.

ಮೌಲ್ಯಾಂಚಿ ಚತ್ರಾಯೆ ಗರ್ಜ್ :
ಎಕಾ ಇಸ್ಕೂಲಾ ಚಾ ಹೆಡ್‌ಮೆಸ್ಟ್ರಿನ್ ಚಲಿಯಾಂಚೆರ್ ಲೈಂಗಿಕ್ ತ್ರಾಸ್ ದಿಲ್ಲಿ ಬಾತ್ಲಿ ಆಯ್ಲಾವಾರ್ ಪ್ರಕಟಲ್ಯಾ ತಾಚಾ ಇಸ್ಕೂಲಾಂತ್ ಶಿಕ್ಷಿಂ ಭುಗ್ಣಿಂ ತಾಚ್ಯಾಚ್ ಭುಗ್ಯಾಂಪರಿ ನಂಯ್ಕಿ? ತಾಂಕಾಂ ಬರೆಂ ಕರ್ನ್ ಸಾಂಬಾಳುನ್ ರಕ್ಷಣ್ ದಿಂವ್ಚೆಚ್, ಹ್ಯಾ ರಿತಿನ್ ವಾಗ್ತಿತ್ ಜಾಲ್ಯಾರ್ ಕಶೆಂ? ಕಾಯ್ದೆ ಸಂಗಿಂ ಲೋಕಾಂಕ್ ಮೌಲ್ಯಾಂ ಶಿಕ್ಯೆ ಲೋಕಾಂಕ್ ಸಂವೇದನ್‌ಶೀಲ್ ಕರುಂಕ್ ಜಾಯ್. ನ್ಯಾಯಾಂಗ್ ಅಕಾಡೆಮಿಂನಿ ಕಾನೂನಾಂಚಿ ಶಿಕ್ಷಣ್ ದಿಂವ್ಚಾ ವೆಳಿಂ ಆನಿ ಕಾನೂನ್ ಶಿಕ್ಷಾಂತ್ಯಿ ಹ್ಯಾ ವಿಶಯಾಂಚೆರ್ ಸಂಪೂರ್ಣ್ ಜಾಣ್ವಾಂವ್ಕ್ ದೀಜಯ್.

ಆಧಾರಾನ್ ನವೀನ್ ಕುಲೈಕರ್

ಕರ್ನಾಟಕಾಂತ್ ರೇಶನ್ ಕಾರ್ಡ್ ಕಶಿಂ ಆಪ್ಲಾವೈಂತ್

ಮುನ್ಯಾಚ್ಯಾ ಮುಳಾವಿ ಗರ್ಜಾಂ ಪಯ್ಕಿ ಸೂಕ್ತ್ ಖಾಣ್-ಜೆವಾಣ್ ಬೋವ್ ಗರ್ಜೆಚೆಂ. ಭಾರತಾ ತಸಲ್ಯಾ ದುಬ್ಲ್ಯಾ ದೇಶಾಂತ್ ಕೊರೊಡೊ ಲೋಕ್ ದೆಕುನ್ ಭಾರತಾಚ್ಯಾ ಹರೇಕಾ ರಾಜ್ಯಾನ್ ಬಲಾಯ್ಕೆಂಬರಿತ್ ಖಾಣಾವರಿ ಉಣ್ಯಾ ದರಿರ್ ದುಬ್ಲ್ಯಾ ಲೋಕಾಕ್ ಮೆಳ್ತಾಬರಿ ಕರೊಂವ್ಕ್ ಪ್ರಧಾನಿ ಇಂದಿರಾ ಗಾಂಧಿನ್ 'ರೇಶನ್ ಶೂಪಾಂ' ಸುರಾತ್ ಕೆಲ್ಲಿಂ.

ಕರ್ನಾಟಕಾಂತ್ ಅನ್ವಪೂರ್ಣ್ ರೇಶನ್ ಕಾರ್ಡ್ : (65 ವರ್ಸಾಂ ವಯ್ಲ್ಯಾ ಬೋವ್ ದುಬ್ಲ್ಯಾ ಸೀನಿಯರ್ ಸಿಟಿರನುಂಕ್); ಅಂತರ್ಜಾಲದಯ ಅನ್ವ ಯೋಜನೆ ರೇಶನ್ ಕಾರ್ಡ್ (ವಾರ್ಷಿಕ್ ವರಮಾನ್ ರು. 15,000 ವರಿಂ ಉಣೆಂ ಆಸ್ಲೆಲ್ಯಾ ಕುಟ್ಮಾಂಕ್); APL ಆನಿ DPL ರೇಶನ್ ಕಾರ್ಡ್ ಜಾರ್ಚೆಕ್ ಹಾಡ್ಲಾಂತ್.

ರೇಶನ್ ಕಾರ್ಡ್ ಮೆಳೊಂಕ್ ಕಿತೆಂ ಗರ್ಜೆಚೆಂ? - ಏಕ್ ಪಾಸ್‌ಪೋರ್ಟ್ ಸೈಜ್ ಪೋಟೊ, ಆಡ್ರೆಸ್ ಪ್ರೂಪ್, ಐಡೆಂಟಿಟಿ ಪ್ರೂಪ್, ಪ್ರಾಯೆಚೆಂ ಪ್ರೂಪ್, ಆದಾಯೆ (Proof) ಪ್ರೂಪ್, ಧರ್ಮೀಯ ಪಂಚಾಯತ್ ಸಾಂದೊ, ಕಾರ್ಪೊರೇಟರ್ ಹಾಂಚ್ಯಾ ಧಾವ್ನ್ ಕಾಗಾದ್, ಬಾಡ್ಯಾ ಚೀಟ್ ಇತ್ಯಾದಿ ಗರ್ಜ್ ಪಡ್ತಾ.

ರೇಶನ್ ಕಾರ್ಡ್ ವಾಪಾರ್ಸ್ ರಾಜ್ಯ ಸರ್ಕಾರಾನ್ ದಿಂವ್ಚಾ ಉಣ್ಯಾ ಮೊಲಾಚೆ ಮೊಲ್ವಿ ಮೊಲಾಕ್ ಘೆವ್ಪೆತ್. ಹೆಂ ರಾಜ್ಯ ಸರ್ಕಾರಾಚ್ಯಾ Public Distribution System ಸ್ಕೀಮ್ ಆನಿ ಕೇಂದ್ರ ಸರ್ಕಾರಾಚ್ಯಾ National Food Security Act ಪ್ರಕಾರ್ ಮೆಳ್ತಾತ್. ಆಮ್ಚಾ ಕರ್ನಾಟಕ್ ರಾಜ್ಯಾಂತ್ ahara.kar.nic.in ಅಂತರ್ಜಾಲಿಕ್ ಹೊ ವಿವರ್ ಮೆಳ್ತಾ.

ಕರ್ನಾಟಕಾಂತ್ 'ಆಹಾರ' ರೇಶನ್ ಕಾರ್ಡ್ ವಿವರ್ :- ಆಹಾರ್ ಹಾಗೊ ನಾಗರಿಕ ಪೂರೈಕೆ ಖಾತೆ ಹಾಚ್ಯಾ ahara.kar.nic.in ಹಾಕಾ ವಚಾ. ಹಾಂತ್ 'E-services' ಕ್ಲಿಕ್ ಕರಾ. ಉಪ್ರಾಂತ್ 'E-ration' ವೈರ್ ಚಿಚಾಯಾ. ಖಿಂಚಿ ಗ್ರಾಮ್ (Village List) ತೆಂ ವಿಂಚಾ. ಜಿಲ್ಲೊ, ತಾಲೂಕು, ಗ್ರಾಮಾ ಪಂಚಾಯತ್ ಹೆಂ ಸರ್ವ್ ಭರ್ನ್ 'GO' ಚಿಚಾಯಾ. ತೆದ್ನಾಂ ತೆಂ ವಿಂಚಾ. ಜಿಲ್ಲೊ, ತಾಲೂಕು, ಗ್ರಾಮಾ ಪಂಚಾಯತ್ ಹೆಂ ಸರ್ವ್ ಭರ್ನ್ 'GO' ಚಿಚಾಯಾ. ತೆದ್ನಾಂ ತ್ಯಾ ಜಿಲ್ಲಾಂತ್ ಮೆಳ್ತಾ ವಿವಿಧ್ ಧರಾಂಚಿಂ ರೇಶನ್ ಕಾರ್ಡ್ ಪಾಟ್ಲಿ ಸ್ತ್ರೀನಾರ್ ತುಮ್ಮಾಂ ದಿಸ್ತಾ.

ಥಂಯ್ಸರ್ 'New Ration Card' ವಾ E-Ration Card ವಿಂಚಾ. ಭಾಸ್ ಕನ್ನಡ ಆನಿ ಇಂಗ್ಲೀಷ್ ಚಿಚಾಯಾ. ಉಪ್ರಾಂತ್ New Ration Card Request

ಆನಿ ಖಿಂಚ್ಯಾ ರಿತಿಚಿಂ ರೇಶನ್ ಕಾರ್ಡ್ ತೆಂ ವಿಂಚ್ಚ್ಯಾ ಉಪ್ರಾಂತ್ ಆಧಾರ್ ಸಂಖ್ಯೊ ಭರ್ನ್ GO ಬುತಾಂವ್ ದಾಂಬಾ.

ತೆದ್ನಾಂ ಕಂಪ್ಯೂಟರ್ ತುಮ್ಮೊ ಮೊಬ್ಯಾಲ್ ಸಂಖ್ಯೊ ವಿಚಾರ್ತಾ ಆನಿ ತ್ಯಾ ಸಂಖ್ಯಾಕ್ OTP ದಾಡ್ತಾ. ಥೊಡ್ಯಾ ಪಾಪ್ಲಿಂ ಮೊಬೈಲ್ ಸಂಖ್ಯೊ ನಾಂ ತರ್ ಫಿಂಗರ್ ಪ್ರಿಂಟ್ ದಿವ್ತಾ. ತೆದ್ನಾಂ ಹೆಂ Option Select ಕೆಲ್ಯಾರ್ ಜಾಲೆಂ. OTP ವಾ ಫಿಂಗರ್ ಪ್ರಿಂಟ್ ಗಾಲ್ಸ್ GO ಚಿಚಾಯಾ. ತೆದ್ನಾಂ ಸ್ತ್ರೀನಾರ್ ಆಧಾರ್ ವಿವರ್ ಪಳೆಂವ್ಕ್ ಮೆಳ್ತಾ. 'ADD' ದಾಂಬುನ್ ಸೊಡಾ. ತುಮ್ಮೆಂ ಅಪ್ಲಿಕೇಶನ್ Accept ಜಾತಾ. ತುಮ್ಮಾಂ Application Number ಮೆಳ್ತಾ. ಅಶೆಂ ಕಂಪ್ಯೂಟರಾನ್ ವಿಚಾರ್ಲೆಂ ಸರ್ವ್ ವಿವರ್ ಭರ್ನ್ ಅಪ್ಲಿಕೇಶನ್ ಅಂತರ್ಜಾಲಿಕ್ ಭರ್ತೆತಾ.

Application Status ಸೊಡ್ಚೆಂ ಕಶೆಂ? : ahara.kar.nic.in ಉಗ್ತೆಂ ಕರುನ್ ಇ-ಸರ್ವಿಸ್ ಹಾಕಾ ವಚಾ. E-status ಹಾಂತ್ status of the New/defending Ration Card ಚಿಚಾಯಾ. ತುಮ್ಮೆಂ ಅಪ್ಲಿಕೇಶನ್ ನಂಬರ್ ಭರ್ನ್ ಸೊಡಾ. status of Ration Card 'ಕ್ಲಿಕ್' ಕೆಲ್ಯಾರ್ ತುಮ್ಮಾಂ ವಿವರ್ ಮೆಳ್ತಾ.

1. ರೇಶನ್ ಕಾರ್ಡ್ ಅಂತರ್ಜಾಲಿಕ್ Apply ಕರ್ತಾನಾ ಕಿತೆಂಚ್ ಫೀಸ್ ಭರೊಂಕ್ ನಾಂತ್.
2. Apply ಕೆಲೆಲ್ಯಾ 15 ದಿಸಾಂ ಭಿತರ್ ರೇಶನ್ ಕಾರ್ಡ್ ಮೆಳ್ತಾ.
3. ಆಧಾರ್ ಸಂಖ್ಯೊ ರೇಶನ್ ಕಾರ್ಡ್ ಲಿಂಕ್ ಕರ್ತೆತಾ.
4. ಹೆರ್ ರಾಜ್ಯಾಚ್ಯಾ ಲೋಕಾಲಾಗಿಂ ಕಾಜರ್ ಜಾಲೆಲ್ಯಾನಿಂ ಸೈತ್ ಕರ್ನಾಟಕ್ ರೇಶನ್ ಕಾರ್ಡ್ ಅರಿ ದಿವ್ತಾ.
5. ರೇಶನ್ ಕಾರ್ಡ್ ಮೆಳೊಂಕ್ ಕರ್ನಾಟಕಾಂತ್ ಖಾಯಾಂ ವಿಳಾಸ್ ಆಸೊಂಕ್ ಜಾಯ್.

ಭಾರತಾಚ್ಯಾ Planning Commission ಹಾಣೆಂ ನಿರ್ಧಾರ್ ಘೆಲ್ಲೆಲ್ಯಾ ಬರಿ APL ಯಾ BPL ವರ್ಗಾಕ್ ಸೆರ್ವೊಂಕ್ ಸಾಧ್ಯ್ ಆಸಾ. ದುಬ್ಲ್ಯಾಂಕ್ Below Poverty Line ಆನಿ ಗ್ರೇಸ್ತಾಂಕ್ Above Poverty Line ಕಾರ್ಡಾಂ ಮೆಳ್ತಾತ್. BPL ಮೆಳಿಂತ್ ಯೆಂವ್ಚಾ ಬೋವ್ ದುಬ್ಲ್ಯಾಂಕ್ ಅಂತರ್ಜಾಲದಯ ಅನ್ವ ಯೋಜನೆಂತ್ ಚಡಿತ್ ರೇಶನ್ ಮೆಳ್ತಾ.

—ಒಲಿವರ್ ಡಿ'ಸೋಜಾ, ಆಂಜೆಲೊರ್.

The Jerusalem Code
by Chhotebhai

The Jerusalem Code
chhotebhai

For your copy in Mumbai - Mangalore
Contact: Tel.: +91 9820485389



ದೇ ಪಾವ್ಲ ಮೊರಾಸಾವಿಶಿಂ ಮ್ಹಜಿಂ ಭೊಗ್ಲಾಂ

ಪಾವ್ಲ ಮೊರಾಸ್

ಜ್ಯೂಲಿಯೆಟ್ ಫೆರ್ನಾಂಡಿಸ್

ಮ್ಹಜಿಂ ಲಗ್ನ್ 1978 ಇಸ್ಟೆಂತ್ ಪಾವ್ಲ ಮೊರಾಸಾ ಸಂಗಿಂ ಜಾಲೆಂ. ಆಮ್ಚ್ಯಾ ಲಗ್ನಾ ಜಿವಿತಾಂತ್ ದೇವಾನ್ ಆಮ್ಕಾಂ 4 ಸೊಭಿತ್ ನಕ್ತಿರಾಂ ದಿಲಿಂ. ಆಮ್ಚೆಂ ಕುಟಾಂ ಮೋಗ್-ಮಾಯಾಸಾನ್ ಆಮಿ ಬಾಂದುನ್ ಹಾಡ್ಲೆಂ. ಆಮ್ಚ್ಯಾ ಭುರ್ಗ್ಯಾಂಕ್ ಪ್ರೀಮಾ, ಪ್ರೇಮ್, ಜೀವನ್, ಪ್ರದೀಪ್ ಮ್ಹಣ್ ವೊಲಾಯ್ಲೆಂ. ಪ್ರೀಮಾ ಮ್ಹಳ್ಯಾರ್ ಪ್ರಥಮ್. ಪ್ರೇಮ್ ಮ್ಹಳ್ಯಾರ್ ಮೋಗ್. ಜೀವನ್ ಆಮ್ಚೆಂ ಜಿವಿತ್. ಹ್ಯಾ ಮೊಗಾಳ್ ಜಿವಿತಾಂತ್ ಉಜ್ವಾಡ್ ಆನಿ ದಿವೊ ಜಾವ್ನ್ ನಿಮಾಣ್ಯಾಕ್ ಪ್ರದೀಪ್ ಮ್ಹಣ್ ನಾಂವ್ ದಿಲೆಂ. ಭುರ್ಗ್ಯಾಂಕ್ ಬರೆಂ ಶಿಕಾಪ್ ದೀವ್ನ್ ಶೆಗುಣಾಂನಿ ಆಮಿ ವಾಡಯ್ಲೆಂ.

1989 ಇಸ್ಟೆಂತ್ ಮ್ಹಜೊ ಪತಿ ಪಾವ್ಲ ಮೊರಾಸ್ ಕೊಂಕ್ಣಿ ಮಾಯೆಚಿ ಸೆವಾ ಕರ್ಚ್ಯಾ ಉರ್ಭೆನ್ ಕೊಂಕಣಿ ಭಾಷಾ ಮಂಡಳ್ (ರಿ.) ಹಾಚೊ ಆಧ್ಯಕ್ಷ ಜಾಲೊ. ಹ್ಯಾ ಸಂದರ್ಭಾರ್ ಕೊಂಕ್ಣಿ ಆಪ್ಣಾ ವೊಳೆಂಂತ್ ಹಾಡ್ಪಾವಿಶಿಂ ಆನಿ ಕೊಂಕಣಿ ಸಾಹಿತ್ಯ ಆಕಾಡೆಮಿ ಕರ್ನಾಟಕಾಂತ್ ಸ್ಥಾಪನ್ ಕರ್ಚ್ಯಾವಿಶಿಂ ತಾಣೆಂ ಜಾಧಾ ಕರ್ಚ್ಯಾ ಖಾತಿರ್ ಮೇಟ್ ಘೆತ್ಲೆಂ. ತ್ಯಾ ದೆಕುನ್ ಮಂಗ್ಳುರ್ ದ.ಕ. ಜಿಲ್ಲಾಧಿಕಾರಿ ಕಛೇರಿಂತ್ಲಾ ಕಾಮಾಕ್ 40 ವರ್ಸಾಂ ಪ್ರಾಯೆರ್ಚೆ ಸ್ವಯಂ ನಿವೃತ್ತಿ ದಿಲಿ. ಕುಟಾಂ ಸಾಂಬಾಳ್ಲೆಂ ವೊಜೆಂ ಮ್ಹಜ್ಯಾ ತಕ್ಲೆರ್ ಯೇವ್ನ್ ಬಸ್ಲೆಂ. ತ್ಯಾ ವೆಳೆಂ ಕೊಂಕ್ಣಿಂತ್ ಕಾಮ್ ಕೆಲ್ಲ್ಯಾ ಖಾತಿರ್ ಪ್ರಶಸ್ತ್ಯೊ ಮೆಳ್ತಲ್ಯೊ ಮ್ಹಳೆಂ ಚಿಂತಾಪ್ ಸ್ಪಷ್ಟಾಂತ್ ಸಯ್ ಚಿಂತಲೆಂ ನಾ. ಇತ್ಲ್ಯಾ ತರ್ಯಾ ಪ್ರಾಯೆರ್ ತಾಣೆಂ ಘೆತ್ಲೊ ನಿರ್ಧಾರ್ ಆನಿ ತ್ಯಾಗ್, ಆಮಿ ಸೊಸ್ಲೆಂ ಕಷ್ಟ್, ಬಾಂದ್ಪಾಸ್,

ಹಾಂವ್ಚೆ ಜಾಣಾಂ. ಹೆಂ ವಿವರ್ಸುಂಕ್ ಮ್ಹಜೆಲಾಗಿಂ ಉತ್ತಾಂ ನಾಂತ್. ತ್ಯಾ ಕಷ್ಟಾಂಕ್ ಮೋಲ್ ಬಾಂದುಂಕ್ ಆಸಾಧ್ಯ್. ಪೂಣ್ ದೇವಾನ್ ಆಮ್ಕಾಂ ಸಾಂಡ್ಲೆನಾ. ಕಷ್ಟ್ ಆಯಿಲ್ಲಾ ವರ್ವಿಂ ಆಮ್ಚಿಂ ಭುರ್ಗಿಂ ಕಷ್ಟ್ ಕಾಡ್ನ್ ಊಂಚ್ಲೆಂ ಶಿಕಾಪ್ ಶಿಕ್ಲೆಂ. ಆನಿ ತಾಚೆಂ ಜಿವಿತ್ ರೂಪಿತ್ ಕರಿಲಾಗ್ಲಿಂ.

31 ವರ್ಸಾಂ ಕೊಂಕ್ಣಿ ಮಾಯೆಚಿ ಸೆವಾ ಕರ್ನ್ ಪಾವ್ಲ ಮೊರಾಸಾನ್ 30-08-2020 ತಾರಿಕೆರ್ ಹ್ಯಾ ಸಂಸಾರಾಂತ್ಲೆ ಪಯ್ಲೆ ಸಂಪಯ್ಲೆಂ. ಮರ್ಣಾ ಎಕಾ ಹಫ್ತಾ ಘಡೆಂ ತಾಣೆಂ ಮ್ಹಜೆಕಡೆನ್ ಮ್ಹಳೆಂ ಆಸಾ, "ಮ್ಹಾಕಾ ಡಯಾಬಿಟಿಸ್ ಆಸಾ. ಹಿ ಪಿಡಾ ಆಸ್ಲಲ್ಯಾಂಕ್ ಲಾಂಭ್-ಆವ್ಕ್ ನಾ. ಮ್ಹಜಿ ಆವಯ್ 65 ವರ್ಸಾಂ ಪ್ರಾಯೆರ್ ಆಂತ್ಲಿ. ಮ್ಹಾಕಾ 68 ವರ್ಸಾಂ ಜಾಲಿಂ. ಹಾವೆಂ ಕೊಂಕ್ಣಿ ಮಾಯೆಚಿ ಸೆವಾ ಕೆಲ್ಲ್ಯಾ ಸಮಾಜೆನ್ ಸ್ಥಾನ್-ಮಾನ್, ಮೋಗ್-ಮಾಯಾಸ್, ಪಾಟಿಂಬೊ ದಿಲಾಂ. ತುವೆಂ ಮ್ಹಾಕಾ ಸಾಂಬಾಳ್ನ್ ಸುಧಾರ್ಸಿಲಾಯ್. ಆಮ್ಕಾಂ ಸಂಸಾರಿ ಜಿವಿತಾಂತ್ 4 ಭುರ್ಗಿಂ ಆನಿ 8 ನಾತ್ರಾಂ ದಿಲ್ಯಾಂತ್. ಮ್ಹಜೆಂ ಜಿವಿತ್ ಹಾಂವ್ ಬರ್ಯಾ ರಿತಿರ್ ಜಿಯೆಲಾಂ ಇತ್ಯಾದಿ....." ಹೊ ಪುನವಂತ್ ಇತ್ಲೆಂ ವೆಗ್ಲೆಂ ದೆವಾಧಿನ್ ಜಾಯ್ತ್ ಮ್ಹಳೆಂ ಚಿಂತಾಪ್ ಮ್ಹಜ್ಯಾ ತಕ್ಲೆಂತ್ ರಿಗ್ಲೆಂಚ್ ನಾ.

ತೊ ದೆವಾಧಿನ್ ಜಾಲೊ ಮ್ಹಣ್ ಕಳೆಂಚ್ ಸಭಾರ್ ಜಣಾಂನಿ ಘೊನಾಂ ಮುಖಾಂತ್, ವಾಟಾಪ್, ಆಂತರ್-ಜಾಳಿ ಧ್ವಾರಿಂ ಬೆಜಾರಾಯ್ ಉಚಾರ್ಲ್ಯಾ ಆನಿ ಮ್ಹಾಕಾ ಧಯ್ ದಿಲಾಂ. ವಿಶೇಷ್ ಕಿತೆಂಗೀ ಮ್ಹಳ್ಯಾರ್ ಕೆನಡಾ ಥಾವ್ನ್ ಎಕ್ಲ್ಯಾನ್ ಘೊನ್ ಕರ್ನ್ "ಆಂಕಲಾನ್ ಮ್ಹಜ್ಯಾ

ಫರ್-ಜಾಗ್ಯಾ ಆನಿ ವಾಟಿವಿಶಿಂ ಆಸ್ಲೆ ರಗ್ಗೆ ಪರಿಹಾರ್ ಕರುಂಕ್ ಮಸ್ತು ಕುಮೊಕ್ ಕೆಲ್ಯಾ. ತುಮ್ಚಾ ದುಃಖಾಂತ್ ಹಾಂವ್ ವಾಂಟಿಲಿ ಜಾವ್ನಾಸಾ ಮ್ಹಣ್ ಭುಜಯ್ಲಾಂ. ಪಾವ್ಲ ಮೊರಾಸಾಕ್ ತಾಚ್ಯಾ ಕೊಂಕ್ಣಿಚ್ಯಾ ಕಾಮಾಂನಿ ಸಭಾರ್ ಜಣಾಂನಿ ಪಾಟಿಂಬೊ ಆನಿ ಸಹಕಾರ್ ದಿಲಾಂ. ನಾ ತರ್ ಕೊಂಕ್ಣಿಚೆಂ ಕಾಮ್ ಕರುಂಕ್ ಜಾತೆಂಚ್ ನಾ. ತಾಕಾ ದಿಲ್ಲೊ ಸರ್ವ್ ಪ್ರಶಸ್ತ್ಯೊ ಆಮ್ಚ್ಯಾ ಸಮಾಜೆಚ್ಯಾ ಆನಿ ಗಾಂವ್ಚ್ಯಾ ಲೊಕಾಂಚ್ ದಿಲ್ಲೊ ಜಾವ್ನಾಸಾತ್. ತೊ ದೆವಾಧಿನ್ ಜಾಲೊ ಮ್ಹಣ್ ಕಳೆಂಚ್ ಆಮ್ಚ್ಯಾ ಘರಾ,

ಇಗರ್ಜೆಂತ್ ಆಯಿಲ್ಲೊ ಲೋಕ್ ಸಭಾರ್. " ಕೋವಿಡ್ ರೂಲ್ಸ್ " ಆಸ್ಲಾರೀ ಫುಲಾಂ ತುರೊ ಘೆವ್ನ್ ಸಭಾರ್ ಸಂಘ್-ಸಂಸ್ಥಾಂಚಿ ಆಧ್ಯಕ್ಷ್ ಪದಾಧಿಕಾರಿ ಹಾಜರ್ ಆಸ್ಲೆಂ. 87 ವರ್ಸಾಂಚೊ ಶ್ರೀಮಾನ್ ಬಸ್ತಿ ವಾಮನ್ ಶೆಣೈ, ಕೊಂಕ್ಣಿ ಸರ್ದಾರ್. ಕಲಾಕಾರ್, ಫುಲಾಂ-ತುರೊ ಘೆವ್ನ್ ದೆರೆಬೈಲ್ ದೇವ್ ಮಂದಿರಾಕ್ ಆಯಿಲ್ಲೊ. ಶ್ರೀಮಾನ್ ರೋಯ್ ಕಾಸ್ತೆಲೆನೊ, ಆಧ್ಲೊ ಆಧ್ಯಕ್ಷ್ ಕರ್ನಾಟಕ ಕೊಂಕಣಿ ಸಾಹಿತ್ಯ ಆಕಾಡೆಮಿ, ಮರ್ಣಾಚಿ ಖಬಾರ್ ಮೆಳ್ಳಲಿಚ್ಚ್ ಆಮ್ಗರ್ ಯೇವ್ನ್ ಭುಜಾವಣ್ ದೀವ್ನ್ ಗೆಲಾಂ. ಶ್ರೀಮಾನ್ ಜಗದೀಶ್ ಪೈ, ಆಧ್ಯಕ್ಷ್ ಕರ್ನಾಟಕ ಕೊಂಕಣಿ ಸಾಹಿತ್ಯ ಆಕಾಡೆಮಿ ಆನಿ ಹೆರಾಂನಿ ಮೆಳೊನ್ ಶೃದ್ಧಾಂಜಲಿ ಸಭಾ ಆಪಯ್ಲಾ. ಪಾವ್ಲ ಮೊರಾಸಾನ್ ಕೊಂಕಣಿ ಸಾಹಿತಿ, ಸಂಶೋಧಕ್, ಲೇಖಕ್ ಜಾವ್ನ್ ದಿಲ್ಲೊ ಸೆವೆ ಖಾತಿರ್ ದಾಯ್ಜಿ ವರ್ಲ್ಡ್, ರಾಕ್ಲೊ ಉದಯವಾಣಿ, ಆರ್ಸೊ, ದಿವೊ, ದೆರೆಬೈಲ್ಚೆಂ ಫುಲ್, ದಿವೆಂ ಪತ್ರಾಂಚೆರ್ ಖಬಾರ್ ಫಾಯ್ ಕೆಲ್ಯಾ. ದೂಖ್ ಪಾಚಾರ್ನ್ ಶೃದ್ಧಾಂಜಲಿ ಆರ್ಪಿಲ್ಯಾ ಆರ್ಸೊ, ಆಮ್ಚೊ ಸಂದೇಶ್ ಪತ್ರಾಂಚೆರ್ ಲೇಖನಾ ಬರಯ್ಲಾಂತ್. ಇತ್ಲೆಂ ಬರೆಂ ಮರಣ್ ತಾಕಾ ಫಾವೊ

ಜಾಲೆಂಗೀ ಮ್ಹಳ್ಯಾರ್, ಕಾಳ್ಯಾ ಉಲ್ಲಾನ್ ಸುಟಾರ್, ಭಾಂಗ್ರಾಳೊ ಉರ್ಮಾಲ್ ಮ್ಹಾತ್ಯಾರ್, ಫಮ್-ಫಮ್ ಫುಲಾಂ ಮಧೆಂ ತಾಚೆಂ ಮೊರ್ನ್ ಇತ್ಲೆಂ ಸೊಭಾಲೆಂಗೀ ದೆಕ್ತೆಲ್ಯಾಂಕ್ ಜಿವೊ ಜಿವೊ ನಿರ್ದೋಲ್ಯಾಬರಿ ದಿಸ್ತಾಲೊ ಮ್ಹಣ್ ಮ್ಹಾಕಾ ಭುಜಾವಣ್ ಪಾಟಿಯಾನಾ ಮ್ಹಾಕಾಂ. ತಾಚೊ ಉಗ್ಡಾಸ್, ಮೋಗ್-ಮಯ್ಪಾಸ್ ದವರ್ಲಾ ಕೊಂಕ್ಣಿ ಸಮಾಜೆಕ್, ಹಿಂದೂ, ಮುಸ್ಲಿಂ, ಕ್ರಿಸ್ತಾಂವ್ ಮ್ಹಣ್ ಭೇದ್ ಭಾವ್ ನಾಸ್ತಾಂ ಮ್ಹಾಕಾ ಧಯ್ ದಿಲ್ಲೊ ಸರ್ವಾಂಕ್, ಪ್ರತ್ಯೇಕ್ ಜಾವ್ನ್ ಹಾಂವ್ ನಿವೃತ್ತ್ ಜಾವ್ನ್ 7 ವರ್ಸಾಂ ಸಂಪ್ಲಾರೀ ಮ್ಹಾಕಾ ಭುಜಾಯಿಲ್ಲಾ ಸರ್ವ್ ಮ್ಹಜ್ಯಾ ಇಲಾಖೆಚ್ಯಾ ಭಾವ್ಡಾಂಕ್ ಹಾಂವ್ ಖುಣಿ ಜಾವ್ನಾಸಾ. ಲೇಖನ್ ಬರಯ್ಲಾ ಶ್ರೀ ಹೇಮಾಚಾರ್ಯ, ಹೆಚ್.ಎಂ. ಪೆರ್ನಾಲ್, ಕವನ್ ಬರಯ್ಲಾ ಶ್ರೀಮಾನ್ ಮೆಲ್ವಿನ್ ರೊಡ್ರಿಗಸ್ ತುಮ್ಕಾಂ ದೇವ್ ಬರೆಂ ಕರುಂ.

ಪಾವ್ಲ ಮೊರಾಸಾಕ್ ತಾಚ್ಯಾ ಗಾವಾಂತ್, ಸಮಾಜೆಂತ್, ವೋಗ್ - ವರಾಂವ್ಪಾಸ್, ಪಾಟಿಂಬೊ ಮೆಳ್ಳಾ. ಸಮಾಜ್ ತಾಕಾ ವಿಸ್ತೊಂಕ್ ನಾ ಆನಿ ವಿಸ್ತೊಂಚಿ ನಾ ಮ್ಹಳಿ ಮ್ಹಜಿ ಧ್ಯಡ್ ಪಾತ್ಯೆಣಿ.

ಜ್ಯೂಲಿಯೆಟ್ ಫೆರ್ನಾಂಡಿಸ್, ದೆರೆಬೈಲ್ (ದೆವಾಧಿನ್ ಪಾವ್ಲ ಮೊರಾಸಾಚಿ ಪತ್ನಿಣ್)

ಬರಿ ಸೈಲಿಕೆ ಸೊದುನ್ ಆನಾಯ್?

ಗೆಲೆತ್ಯಾ 41 ವರ್ಸಾಂ ಥಾವ್ನ್ ಹಜಾರಾಂನಿ ಚಲೆ-ಚಲಿಯಾಂನಿ ಆಪ್ಲ್ಯಾ ಜೀವನ್ ಸಾಂಗಾತಿಚ್ಯಾ ವಿಂಚವ್ಣೆಂತ್

ರೋಯಲ್ ಕ್ರಿಶ್ಚನ್ ಫೆಮಿಲಿಚೊ ಆಧಾರ್ ಘೆತ್ಲಾ. ತಶೆಂಚ್ ತುವೆಂಯ್ ಹ್ಯಾ ಸೆವೆಚೊ ಫಾಯ್ದೊ ಜೊಡ್ಡೆತ್.

ಸಂಪರ್ಕ್ ಕರ್:

For registration log on to:
<https://www.royalchristianfamily.com>

ROYAL CHRISTIAN FAMILY

99, Perin Nariman (Bazargate) Street, 1st Floor,
 Nr. CST & GPO, Opp. Monginis Cake shop,
 Above Dr. Kothari Clinic, Fort, Mumbai 400001.
 Tel.: +91 - 9820485389 / 9820473103
 Email: royalchristianfamily@gmail.com
 Website: https://www.royalchristianfamily.com

ಗೆಲೆತ್ಯಾ 41 ವರ್ಸಾಂ ಥಾವ್ನ್ ಸೆವಾ ದೀವ್ನ್ ಆಸಾಂವ್